

UNIVERSAL  
LIBRARY

**OU\_198982**

UNIVERSAL  
LIBRARY









ಶ್ರೀ ಶೈವಾಚಲ ಸದ್ಯೋಧ ಚಂದ್ರಿಕೆ, ಆನಂದವನ.

ಧಾರು ನಾಮ ಸಂಪತ್ತಿರದ ಕಾಣಿಕೆಯ ಪ್ರಸ್ತುತ

ವೀರಕುಮಾರಿ  
**ಕೆನಕಲತ್ತೆ.**

[ ಬ ತಹಾ ಸಿ ಕ ಕಥೆ. ]

ಲೇಖಕ:

ನಾಗೇಶ.

—○—

ಪ್ರಕಾಶಕ:

ಯ. ಗು. ಕುಲಕಣ್ಡ,

ಸಂಪಾದಕ, ಸ. ಚ.

ಆನಂದವನ.

ಇದನ್ನು ಭಿ. ಪ. ಕಾಳೆ, ಇವರು ಆನಂದವನ-ಅಗಳಿಯೊಳಗಿನ ತಮ್ಮ  
ಶ್ರೀ ಶೈವಾಚಲ ಪ್ರಿಯಂಗ ಪ್ರೇಸ್‌ನಲ್ಲಿ ಘಾಷಿದರು.

1936

ಬೆಲೆ 3 ರೂ

# ಮುನ್ಸುಡಿ. N/65

ಭರತ ವರ್ಷದಲ್ಲಿ ಮಹಮ್ಮೆ ದೀಯರ ಆಳಿಕೆಯಿದ್ದಾಗ ತತ್ವಾಲೀನ ಮಹ  
ಮ್ಮೆದೀಯ ರಾಜರಲ್ಲಿ ಅನೇಕರು ಹಿಂದುಧರ್ಮದ ಮೇಲೆ ಧಾರ್ಮಿಕ ಅತ್ಯಾ  
ಚಾರ ನಡೆಯಿಸಿದರೆಂಬುದು ಇತಿಹಾಸ ಪ್ರಸಿದ್ಧವಾದ ಸಂಗತಿಯಾಗಿದೆ. ಆಗ  
ಧರ್ಮದ ಏಕಸಿಷ್ಟ ಹಿಂದುಗಳು ಸ್ವಧರ್ಮ ರಕ್ಷಣೆಗಾಗಿ ಸರ್ವ ನಾಶ ಮಾಡಿ  
ಕೊಂಡ ದೃಷ್ಟಾಂತಗಳು ಹೇರಳವಾಗಿ ದೊರೆಯುವವು. ಕೆಲವು ಜನ ವೀರ  
ಕುಮಾರರೂ ವೀರ ಕುಮಾರಿಯರೂ ಬಂದ ಗಂಡಾಂತರಗಳಿಗೆ ಎದೆಗೊಟ್ಟು,  
ಅತ್ಯಾಚಾರಿಗಳಿಗೆ ಭೀಷಣ ಪ್ರಾಯಶ್ಚಿತ್ತ ವಿಧಿಸಿ, ಆತ್ಮತ್ಯಾಗ ಮಾಡಿದ ಉದಾ  
ಹರಣಗಳೂ ಅಲ್ಲಲ್ಲಿ ದೊರೆಯುವವು. ರಾಜ್ಯಲಾಭಯೋಗವಿದ್ದರೂ,  
ಸಾಮಾಜಿಕಪದವು ಪ್ರಾಪ್ತವಾಗುತ್ತದ್ದರೂ, ಆಗಿನ ಸ್ತ್ರೀಪುರುಷರು ಅವು  
ಗಳನ್ನು ತುಚ್ಚಿಕರಿಸಿ, ಪ್ರಾಣವನ್ನು ತ್ಯಾಣಸಮಾನವಾಗಿ ತಿಳಿದು, ಆತ್ಮ  
ಯಜ್ಞ ಮಾಡಿದ್ದನ್ನು ನೋಡಿದರೆ, ಅವರು ಸ್ವಧರ್ಮದಲ್ಲಿ ಎಷ್ಟು ದೃಢ  
ವಿಶ್ವಾಸವುಳ್ಳವರಿದ್ದರಂಬುದು ಸ್ವಷ್ಟವಾಗುತ್ತದೆ. ಈ ಚಿಕ್ಕ ಕಥೆಯ  
ನಾಯಕಿಯಾದ ವೀರಕುಮಾರಿ ಕಣಕೆಲತೆಯ ಪಟ್ಟಮಹಿಳಿ ನದವನ್ನು ತಿರ  
ಸ್ಕರಿಸಿ, ಎಂಥ ವ್ರಸಂಗವೇದಿಗಿದರೂ ಎದೆಗುಂದದೆ, ಅತ್ಯಾಚಾರಿಗೆ ತಕ್ಕ  
ಪ್ರಾಯಶ್ಚಿತ್ತವನ್ನು ವಿಧಿಸಿದ ಹೃದಯಸ್ವರ್ತಿಯಾದ ಸಂಗತಿಯು ಇದರಲ್ಲಿರು  
ವದು. ಆಗಿನ ಕಾಲದ ಹಿಂದುಗಳು ಧರ್ಮಕ್ಷಾಗಿ ಆತ್ಮನಾಶ - ಸರ್ವನಾಶ  
ಮಾಡಿಕೊಂಡ ಘೃತ್ಯಗಳು ಸದ್ಯಾದ ಧರ್ಮಶಿಧಿಲತೆಯ ಕಾಲದಲ್ಲಿ ಅನುಕರ  
ಣೀಯವೂ ಪರಿಣಾಮಕಾರಕವೂ ಆಗದೆ ಇರಲಾರವು.

ಸದ್ವೀಧ ಚಂದ್ರಿಕೆಯ ಧಾತು ಸಂಪತ್ತರದ ಕಾಣಿಕೆಗೆಂದು ಈ ಕಥೆ  
ಯನ್ನು ಪ್ರಕಟಿಸಲೊಷ್ಟೆದ್ದಕ್ಕಾಗಿ, ಸಂಪಾದಕ ಮಹಾಶಯರಿಗೆ ಕೃತಜ್ಞನಾಗಿ  
ರುವೆನು.

ವೀರಕುಮಾರಿ.

# ಕ ನ ಕಲತೆ.

ಹಾಡಿನೋಳಿಗಿನ ಹುಡುಗಿ.

ಪೌರ್ಣಮೇಯ ರಾತ್ರಿಯು. ಸುಮಾರು ಎರಡು ಪ್ರಥಮ ರಾತ್ರಿಯಾಗಿರುತ್ತದೆ. ಮುಧಾಕರನು ಆಕಾಶದ ಮಧ್ಯ ಭಾಗದಲ್ಲಿ ಬಂದಿದ್ದನು. ಅವನು ತನ್ನ ಸೌಮ್ಯ ಹಾಗು ಶೀತಲ ಕಿರಣಗಳನ್ನು ಭೂಭಾಗದ ಮೇಲೆ ಕೆಡಹಿಡ್ದನು. ಪೂರ್ಣ ಚಂದ್ರನ ಶುಭ್ರ ಪ್ರಕಾಶದಿಂದ ಸ್ವಷ್ಟಿಸೇವತೆಯು ಶೈತನಸನಧಾರಿಣಿಯಾದಂತೆ ಕೊಳಿಬಿಸತ್ತೊಡಗಿದ್ದಳು. ಸರ್ವ ಸಚಿನಸ್ವಷ್ಟಿಯು ಗಾಢ ನಿದ್ರೆಯಲ್ಲಿ ಮಗ್ನಾದ್ವಾರಿ ರಿಂದ ಎಲ್ಲಿಡೆಯಲ್ಲಿಯೂ ಶಾಂತಶಾಂತಾ ಸಾನ್ವಾಜ್ಯವು ವ್ಯಾಪಿಸಿತ್ತು. ಮಂದ-ಮಂದ ವಾಗಿ ಸಂಚರಿಸತ್ತೊಡಗಿರುವ ಮಾರುತನಿಂದ “ಖಿಶನು ಮಾ ರಿಖೀಲ” ಮಂದಿರದ ಬಳಿಯಲ್ಲಿದ್ದ ರೌಪ್ಯಸಾಗರದಲ್ಲಿ ಸಣ್ಣಸಣ್ಣ ತರಂಗಗಳು ಅಗಣಿತವಾಗಿ ಹೊರಟು, ಅದು ಸಾವಿರಾರು ಚಂದ್ರರನ್ನು ಆಧಿನಾದಲ್ಲಿಟ್ಟುಕೊಂಡಂತೆ ಕಂಗೊಳಿಸುತ್ತಿಲಿತ್ತು. ಇಂತಹ ಪ್ರಶಾಂತ ವೇಳೆಯಲ್ಲಿ ಒಂದು ನೌಕೆಯು ರೌಪ್ಯಸಾಗರದಲ್ಲಿ ಮೇಲ್ಮೆಲ್ಲನೇ ಜಲವಿಹಾರ ಮಾಡತ್ತೊಡಗಿತ್ತು.

ನೌಕೆಯ ಬಹಳೇ ಶೃಂಗರಸಲ್ಪಷ್ಟಿತ್ತು. ಅದರಲ್ಲಿ ಹತ್ತು-ಹದಿನ್ಯೇದು ಜನರು ಕುಳಿತುಕೊಳ್ಳುವಪ್ಪು ಪ್ರಶಸ್ತವಾದ ಸ್ಥಳವಿತ್ತು. ಒಳಗೆ ಕೆನಕಾಫಿನ ಗಾದಿಗಳೂ ರಕ್ಷಣಾರ್ಥಿಗಳೂ ಹಾಸಲ್ಪಷ್ಟಿದ್ದವು. ನೌಕೆಯಲ್ಲಿ ಕುಳಿತ ಜನರು ಅನ್ವಾಲ್ಯಾ ವಸ್ತ್ರಾ ಭರಣ ಭೂಷಿತರಾಗಿದ್ದರು. ಮಧ್ಯಭಾಗದಲ್ಲಿ ಜರದ ಗಾದಿಯ ಮೇಲೆ ಜರದ ಲೋಕಿಗೆ ಆತುಕೊಂಡು ಬಾದಶಾಹ ಅಹಮ್ಮದಶಹನು ಕುಳಿತಿದ್ದನು. ಬಳಿಯಲ್ಲಿಯೇ ಒಬ್ಬ ಸೇವಕನು ಸುವರ್ಣದ ಗುಡಗುಡಿಯಲ್ಲಿ ಸುಗಂಧಿ ತಂಬಾಕ ತುಂಬುತ್ತಲಿದ್ದನು. ಹತ್ತರದಲ್ಲಿ ಶಿರಾಜಿಯಿಂದ ತುಂಬಿದ ಸೀಸೆಗಳೂ ಸುವರ್ಣದ ವೇಲೆಗಳೂ ಇದ್ದವು. ಬಾದಶಹನು ಮಿತಿವಿಡಿ ಶಿರಾಜಿಯನ್ನು ಕುಡಿದದ್ದರಿಂದ ಅರ್ಥಮಧ್ಯ ಎಚ್ಚರತಷ್ಟಿದ್ದನು. ಸೇವಕನು ಚಿಲಿಮೆಯನ್ನು ತುಂಬಿದ ಮೇಲೆ ಅದನ್ನು ಹೊತ್ತಿಸಿ ಬಾದಶಹನ ಕೈಯಲ್ಲಿ ಕೊಟ್ಟಿನು. ಜಾಗ್ರತ್ತಿ-ಅಜಾಗ್ರತ್ತಿಗಳ ಮಿಶ್ರಣದ ಅನಸ್ಥಿಯಲ್ಲಿಯೇ ಅವನು ಗುಡಗುಡಿಯನ್ನು ಒಂದೆರಡು ಸಾರೆ ಸೇದಿ ಎಳೆದು ವುತ್ತೆ ಲೋಕಿಗೆ ಒರಗಿದನು. ಬಳಿಯಲ್ಲಿ ನಾಮಾಂಕಿತ ಗಾಯಕರು ಸರತಿಯಂತೆ ಹಾಡ ತೋಡ ಗಿಡ್ಡರು. ಬಾದಶಹನು ಆ ಗಾಯನವನ್ನು ಲಕ್ಷ್ಯಗೊಟ್ಟು ಕೇರುತ್ತಿದ್ದನೋ ಇಲ್ಲವೋ ಎಂಬದನ್ನು ಹೇಳಲಿಕ್ಕೆ ಬರುವಂತಿದ್ದಿಲ್ಲ. ಅವನು ನಡುನಡುವೆ “ಶಾಬಾಸ್, ಶಾಬಾಸ್” ಎಂದು ಉದ್ದಾರ ತಿಗೆಯ ತೊಡಗಿದ್ದನು. ನೌಕೆಯು ಮಂದ-ಮಂದವ್ಯಾಗಿ

రాష్ట్రసాగరద తుంబ అలేదాడతోడిగిత్తు. మందానిలను ప్రపుగంధన్నె బీరుకెలద్దను. చెంద్రను అమృతచేరణగళన్ను ఎల్లిడేయల్లి పసరిసిఫ్ఱును. సహస్రరు చెంద్రు ఏయితోడిగ్గ రాష్ట్రవణిద రాష్ట్రసాగరవూ, చెంద్రు కియ ధవళప్రకాశదింద శ్రీకథ వస్తువన్ను ధరిసిదంతి కాణత్తిడ్డ సృష్టిసందరియూ, మార్కెట్ కదంతి కంగొలసుత్తిడ్డ “ఖుశనుమా యిఱల” రాజమందిరవూ మనస్సన్ను ఆక్రమించుతున్నాడను.

ಕೆಲವು ವೇಳೆಯ ಮೇಲೆ ಅಹಮ್ಮದಶಕನು ಮಧ್ಯದ ಗುಂಗಿನಿಂದ ಎಚ್ಚರಣೆ ತ್ತನು. ಗಾಯನವು ಯಥಾಪ್ರಕಾರವಾಗಿ ನಡೆತಿತ್ತು. ಹೊಸದಾಗಿ ಆಸ್ಥಾನಕ್ಕೆ ಆಗಮಿಸಿದ ಶಾಹಿರನೊಬ್ಬನು ಒಳೆಯ ಸ್ವಾತ್ಮಯಿಂದ ಹಾಡುತ್ತಿದ್ದನು. ಅವನು ಅನ್ನತ್ತದ ಹಾಡು ಒಳೆಯ ಮನೋರಹವಿತ್ತು. ಅವನು ಅಧರ ಹಾಡು ಅಂದ ಮೇಲೆ ಬಾದಶಕನಿಗೆ ಪೂರಾ ಎಚ್ಚರಾದ್ದರಿಂದ, ಅದೇ ಹಾಡನ್ನು ಮೊದಲಿನಿಂದಉನ್ನವು ದಕ್ಕಾಗಿ ಅವನು ಗಾಯಕನಿಗೆ ಆಜ್ಞೆಮಾಡಿದನು. ಗಾಯನವು ಮುಗಿದ ಮೇಲೆ ಬಾದಶಕನು ಚಕ್ಕಿತವಾಡಿಯಿಂದ—“ಅಹಾ! ಇಂತಹ ರಮಣೀರತ್ನವು ಧರಿತ್ತಿಯಲ್ಲಿ ಎಲ್ಲಿಯೊದರೂ ದೊರೆಯುವುದುಂಟೇ? ತಾನೆನೇ, ನಿನ್ನ ರಾಡಿನೊಗಿನ ರಮಣೆಯು ಇಹಲೋಕದವರಳ್ಳ; ಅವಳು ಸ್ವರ್ಗಿರ್ಯ ಸುಂದರಿಯು.”

“ಜಹಾಂವನಾಹ, ಸ್ವರ್ಗದೊಳಗಿನ ತರುಣೀಯರನ್ನು ಕಂಡೆವರಾಯ? ನಾನು ಭೂಲೋಕದೊಳಗಿನ ಅದರಲ್ಲಿ ಭರತವಿಂಡದೊಳಗಿನ ಒಂದುರಮಣೆಯ ವರ್ಣನೆಯ ಪದ್ಧವನ್ನು ಅಂದಿಸು.”

“ಹಿಂದಿನ ಯುಗದಲ್ಲಿ ಇಂತಹ ರಮಣೀರತ್ನ ವಿದ್ವರೆ ಇರಬಹುದು.”

“ಇದೇ ಯುಗದೊಳಗಿನ, ಸದ್ಯದಲ್ಲಿ ಜೀವಂತವಾಗಿರುವ ನವತರುಣೀಯ ರೂಪವರ್ಣನೆಯ ಪದವನ್ನೇ ನಾನು ಅಂದಿರುವೇನು, ಖಾಂಡ !”

“ತಾನಸೇನಜಿ, ಈ ನಿನ್ನ ಹಾಡಿಸೋಳಿನ ಮುಡುಗಿಯು ಸದ್ಗುರುವರಳೇ ? ಅವಳು ಎಲಿರುವಳಿಂಬುದು ನಿನಗೆ ಗೊತ್ತುಂಟೇ ?”

“ಹುಂಟಾರ, ಅವನು ಹೊರಡಿರಾಜ್ಯದ ಅಧಿಪತಿಯ ಪುತ್ರಿಯು. ರಾಜಧಾನಿ ಆಹೋರದಲ್ಲಿ ಅವನು ಇರುತ್ತಾಗೆ. ಇನ್ನೂ ಅವನು ಅವಿವಾಹಿತಳಿರುವನು.”

“ತಾನೆಸೇನ, ಅವಳ ವಯಸು ಎಪ್ಪೀಂಬುದು ಸಿನಗೆ ತಿಳಿದಿರುವದೇನು?”

“ಹುದಿನಾಯ-ಹುದಿನೆಂಟು ವರ್ಷದವಲ್ಲಿರಬಹುದು.”

“ನಿನ್ನ ಹಾಡಿನೊಳಗಿನ ವರ್ಣನೆಯಂತೆಯೇ ಅವಳ ರೂಪಲಾವಕ್ಷಾದಿಗಳು ಇರುವವೇ?”

“గరీబ పరవరదిగార, అవళ వణస్మైయన్న యథాస్తితవాగి మాడ లిక్కే కవిత్వదల్లి అమైందు శక్తియిల్ల. ప్రత్యుష నోడిదరె, కవిత్వవణస్మైయు ఐషస్తితయ పాసంగెక్కు కట్టే లారదు.”

ಅಹಮ್ಮದಶಹನು ಬೆರಗಾದನು. ‘ಇದ್ದರೆ ಇಂತಹ ಲಾವಣ್ಯಮಯೀಗ್ರಹಿಣಿಯರಿಂದು,’ ಎಂದು ಅವನು ಮನದಲ್ಲಿಯೇ ಅಂದುಕೊಂಡು—“ತಾನಸೇನ, ನೀನು ಆ ಕನ್ನಿಂದಿರುವಿಯೇನು ?”

ತಾನಸೇನಜಿಯು ಕೈ ಜೋಡಿಸಿ,—“ಬಂದಹನೇವಾಜ !”

“ಅವಳನ್ನು ನೀನು ಹೇಗೆ ಸೋಡಿದೆ?”

“ನಾನು ಒಮ್ಮೆ ಆಹೋರದ ರಾಜೋಧ್ಯಾನದ ಬಳಿಯಲ್ಲಿದ್ದೆನು. ರಾಜಕುಮಾರಿಯ ತನ್ನ ಸಬಿಯರೊಡನೆ ಪ್ರಸ್ತಾಗಳನ್ನು ಕೊಯ್ದುತ್ತಿದ್ದು. ಆಗ ನಾನು ಅವಳನ್ನು ಕಣ್ಣುತುಂಬ ಸೋಡಿದೆನು.”

“ತಾನಸೇನ, ಆ ರಮಣೇಮಣಿಯ ನಾಮಾಭಿಧಾನದೊಳಗಿನ ಶುಭಾಕ್ಷರಗಳಾವುವು ?”

“ಕನಕಲತೆ !”

“ರೂಪವೂ ಸುಂದರವೇ, ಹಿಸರೂ ಸುಂದರವೇ! ಒಳ್ಳೆಂದು. ಹೋಡೀ ವಾಜ್ಯಕ್ಕೆ ಪರ್ವತಸಿಂಹನು ಅರಸನಿರುವನಲ್ಲವೇ ?”

“ಹಾದು. ಹುಜೂರ, ಆ ಪರ್ವತಸಿಂಹನ ಮಗಳೇ ಕನಕಲತೆಯು.”

“ತಾನಸೇನ, ನಾನು ಯತ್ನ ಪ್ರಾರ್ಥಕವಾಗಿ ಆ ಕನಕಲತೆಯನ್ನು ವಶಪಡಿಸಿಕೊಳ್ಳುವೆನು. ನಿನ್ನ ವರ್ಣನೆಯಂತೆ ಅವಳು ಲಾವಣ್ಯಮಯೀಯರಿದ್ದರೆ, ನಿನ್ನ ಶರ್ವಕ್ರಿಯವಡಿಸಿದ ತಪ್ಪಿಗಾಗಿ ನಿನ್ನ ನಾಲಿಗೆಯು ಸೀಳಲ್ಪಿಡುವದು.”

“ಖಾವಿಂದ, ನನ್ನ ವರ್ಣನೆಗಿಂತ ಏಗಿಲಾಗಿ ಅವಳ ರೂಪವಿದ್ದರೆ?”

“ನಿನಗೆ ದೊಡ್ಡ ಜಹಗೀರಿಯು ಪಾರಿತೋಷಕವೆಂದು ಕೊಡಲ್ಪಿಡುವದು.”

“ಅವಳ ತೇಜವು ನಿಮ್ಮ ಕಣ್ಣ ಕುಕ್ಕಿಸದಿದ್ದರೆ, ನನ್ನನ್ನು ಶತಭಿದ್ರ ಮಾಡಬಹುದು.”

ಅಹಮ್ಮದಶಹನು ತಾನಸೇನನಿಂದ ಮತ್ತೊಮ್ಮೆ ಕನಕಲತೆಯ ವರ್ಣನವರ ವಾದ ಗಾಯನ ಮಾಡಿಸಿದನು. ಅಷ್ಟರಲ್ಲಿ ಚಂದ್ರನು ಪಶ್ಚಿಮ ಸ್ವಾತಿಜವನ್ನು ಸಮಾಪ್ತಿಸಿದ್ದನು. ಪ್ರಾಗಂಗನೆಯ ಮುಖವು ಪ್ರಿಯ ಭಾಸ್ಯರನ ಆಗಮನವಾಗುವದೆಂದು ಅರಕ್ತಭಾವ ಹೊಂದಿತ್ತು. ಪ್ರಾತಃಕಾಲದ ತಂಗಾಳಿಯು ಸುಳಿಯತೊಡಗಿದ್ದರಿಂದ ಚೆಳಗು ಬಂದಿತೆಂದು ಬಾದಶಹನ ಕಲ್ಪನೆಯಾಯಿತು. ಕೂಡಲೇ ನೌಕೆಯನ್ನು ಪಂಡಿಗೆ ಒಯ್ಯಿವದಕ್ಕಾಗಿ ನಾವಿಕರಿಗೆ ಆಜ್ಞಾಪಿಸಿದನು.

ದಿವ್ಯರೂಪವರ್ಣನೆಯಿಂದ ಭಿಮಿಷ್ಟನಂತಾದ ಖಾನನು ತನ್ನ “ಖಿಷನಮಾಖೀಲ” ಮಂದಿರದಲ್ಲಿದ್ದ ಮಂತ್ರಣಾಗಾರದಲ್ಲಿ ಬಬ್ಬನೇ ಕುಳಿತುಕೊಂಡಿದ್ದನು. ಅವನ ತಲೆಯಲ್ಲಿ ನಾನಾವಿಧದ ವಿಚಾರಗಳು ಬರತೊಡಗಿದ್ದವು. ಹೋಡೀ ರಾಜಕುಮಾರಿಯನ್ನು ಯಾವಾಗ ಸಾಪ್ತಧಿನವಡಿಸಿಕೊಳ್ಳುವೆನೋ, ಯಾವಾಗ ಅವಳನ್ನು ತನ್ನ ಶನ್ನಾಗಿ ಮಾಡಿಕೊಳ್ಳುವೆನೋ, ಎಂದು ಅವನು ಎಂಕೆ ಹಾಕತೊಡಗಿದ್ದನು. ಅಷ್ಟ

ರಲ್ಲಿ ಸೂರ್ಯನು ಉದಯಿಸಿದನು. ಅವನ ಪ್ರಕಾಶಮಯಿಂದ ಕೆರಣಗಳಿಂದ ವಿಶ್ವವ ಪ್ರಕಾಶಮಾನವಾಯಿತು. ಕೂಡಲೇ ಅವನು ತನ್ನ ಸರದಾರನಾದ ರೋಷನಭಾನ ನನ್ನ ಕರೀತರುವದಕ್ಕೆ ದೂತನನ್ನು ಕಳುಹಿಸಿದನು. ಮುಂದೆ ಸ್ಪಳ್ಪ ವೇಳೆಯಲ್ಲಿಯೇ ಬಾನನು ಅಲ್ಲಿಗೆ ಬಂದು, ಬಾದಕಹನಿಗೆ ಮುಜರೆ ಮಾಡಿ ನಿಂತನು.

“ರೋಷನಭಾನ, ಒಂದು ಅಗತ್ಯದ ಹಾಗು ಮಹತ್ವದ ಕೆಲಸವನ್ನು ಕೊನೆಗಾಟಿಸಬೇಕಾಗಿರುವದು. ಅದು ನಿನ್ನಂತಹ ಚತುರನಿಂದಲೇ ಕೊನೆಗಾಣವಂತಹ ಡಾಗಿರುವದು.”

“ಶಹಾನಶಾಹ, ಯಾವ ಕೆಲಸವು? ಹೇಳಿದರೆ, ಆ ಕಾರ್ಯವನ್ನು ಈಡೀರಿಸಲಿಕ್ಕೆ ಶಕ್ತಿಮಾರಿ ಸಾಹಸ ನಾಡುವೇನು.”,

“ರೋಷನ, ಹೋಡಿ ರಾಜ್ಯಾಧಿಪತಿ ಪರ್ವತಸಿಂಹನ ಲಾವಣ್ಯಮಯಿಯಾದ ಕುಮಾರಿಯನ್ನು ವರಂಬಿಕೆಂದು ನಾನು ಇಚ್ಛಿಸಿರುವೇನು. ಯುಕ್ತಿ ಪ್ರಯುಕ್ತಿ ಗಳಿಂದ ನಿನು ಪರ್ವತಸಿಂಹನ ಮನವೈಲಿಸಿ, ಅವನ ಪುತ್ರಿಯಾದ ಕನಕಲತೆಯನ್ನು ನನಗೆ ಲಗ್ಗಿ ಮಾಡಿಕೊಡುವಂತೆ ಮಾಡಬೇಕು. ಪರ್ವತಸಿಂಹನು ಧರ್ಮದ ಕಟ್ಟಬ್ರಿಂಧಾನಿಯೆಂದು ಕೇಳಿರುವೇನು. ನಿನು ಅವನಿಗೆ ಚನ್ನಾಗಿ ಉಪದೇಶಿಸಿ ಕಾರ್ಯ ಸಾಧನೆ ಮಾಡು. ನಿನ್ನ ಚತುರತೆಗೆ ಸರಿಯಾಗಿ ಸಂಭಾವನೆಯು ಕೊಡಲ್ಪಡುವದು.”

“ಮುಜಾರ, ನಾನೇನು ಸಂಭಾವನೆಯ ಅಶೀಗಾಗಿ ಕೆಲಸ ಮಾಡುವದಿಲ್ಲ. ಸ್ವಾಮಿಕಾರ್ಯವೆಂದು ಮನಃಪೂರ್ವಕವಾಗಿ ಪ್ರಯತ್ನಿಸುವೇನು. ನಾನು ಈಗಲೇ ಆಹೋರನಗರಕ್ಕೆ ಹೊರಡುವೇನು. ಪರ್ವತಸಿಂಗನಿಗೆ ಪತ್ರವನ್ನು ಕೊಡುವಿರೇನು?”

“ಓಹೋ, ಕೊಡುವೇನು.” ಎಂದು ನುಡಿದು, ಅಹಮ್ಮದಶಹನು ಕರಣಿಕ ನನ್ನ ಕರೀಯಿಸಿ, ಅವನಿಂದ ಒಂದು ಪತ್ರ ಬರೆಯಿಸಿದನು. ಆ ಪತ್ರವನ್ನು ಬಾದ ಶಹನು ಸ್ವಹಸ್ತದಿಂದ ರೋಷನಭಾನನ ಕೈಯಲ್ಲಿ ಕೊಟ್ಟಿ:—“ರೋಷನಭಾನ, ಪರ್ವತಸಿಂಹನು ಒಳ್ಳೆಯ ಮಾತಿನಿಂದ ಒಪ್ಪದಿದ್ದರೆ, ಆಹೋರ ರಾಜಧಾನಿಯನ್ನು ದುರ್ಗವನ್ನು ಉಧ್ವಸ್ತಗೊಳಿಸಿಯಾದರೂ ಕನಕಲತೆಯನ್ನು ತರುವೇನು.”

“ಖಾನಿಂದ, ತಾವು ಅಂತಹ ಶಕ್ತಿಸಂಪನ್ಮೂರೀ ಇರುವಿರಿ. ಯುಧ್ಧದ ವರಿಗೆ ಪ್ರಸಂಗವು ಬಾರದಂತೆ ಕಾರ್ಯ ಸಾಧನೆ ಮಾಡುವೇನು. ಈ ರೋಷನಭಾನನ ಚತುರತೆನಂದ ಸಾಫರಕತೆಯ ಪ್ರಸಂಗವು ಇಷ್ಟು ದಿನಗಳಲ್ಲಿ ಇದಿಗ ಘಟಿಸಿಕು.”

ರೋಷನಭಾನನು ಬಾದಕಹನ ನಿರೋಪ ಹೊಂದಿ, ಧೃತಗತಿಯ ತುರಗವನ್ನೇರಿ, ಆಹೋರ ರಾಜಧಾನಿಯ ದಾರೀ ಹಿಡಿದನು.

### ಅಹಮ್ಮದಶಜನ ಪತ್ರ.

ಹೋಡೀ ರಾಜ್ಯಾಧಿಪತಿಯಾದ ಪರ್ವತಸಿಂಹನು ರಾಜಭವನದಲ್ಲಿ ಸುಧೂಷಿತ ಸಿಂಹಾಸನದ ಮೇಲೆ ಕುಳಿತ್ತಿದ್ದನು. ಮಂತ್ರಿ-ಸೇನಾನಾಯಕರೂ ಉಳಿದ ಜನರೂ ತಮ್ಮ ತಮ್ಮ ಆಸನಗಳಲ್ಲಿ ಮಂಡಿಸಿದ್ದರು. ಯೊವರಾಜ ಸತ್ಯೇಂದ್ರಸಿಂಹನು ಸಿಂಹಾಸನದ ಬಳಿಯಲ್ಲಿದ್ದ ಉಣಿಷ್ಟ ಸನದಲ್ಲಿ ಕುಳಿತುಕೊಂಡಿದ್ದನು. ಸಭೆಯ ಕಾರ್ಯವು ಪ್ರಾರಂಭನಾಯಿತು. ಕೆಲವು ವೇళೆಯವರಿಗೆ ರಾಜಕಾರಣದ ಬಗ್ಗೆ ವಾದವಿವಾದ ನಡೆಯಿತು. ಆಗ ದೂತನೊಬ್ಬನು ಅಲ್ಲಿಗಿ ಬಂದು ಪರ್ವತಸಿಂಹನಿಗೆ ನಮಸ್ಕಾರ ಮಾಡಿ:—“ಮಾಹಾರಾಜರೇ, ಸಿಂಧದ ಬಾಡಕಹರಾದ ಅಹಮ್ಮದಶಹರು ಒಬ್ಬ ಸರೆದಾರನನ್ನು ಕಳುಹಿಸಿರುವರು.” ಎಂದು ಹೇಳಿದನು. ಮುಂದೆ ಸ್ವಲ್ಪ ಹೇತ್ತಿನಲ್ಲಿ ಸರದಾರ ರೋಷನಖಾನನು ರಾಜಸಭೆಯನ್ನು ಪ್ರವೇಶಿಸಿ, ಪರ್ವತಸಿಂಹನಿಗೆ ನಮಸ್ಕಾರ, ಮಾಡಿ ತನ್ನ ಬಳಿಯಲ್ಲಿದ್ದ ಪತ್ರವನ್ನು ಅವನ ಕಡೆಗೆ ಕೊಟ್ಟನು. ಪರ್ವತಸಿಂಹನು ಪತ್ರವನ್ನು ಕೈಯಲ್ಲಿ ತೆಗೆದುಕೊಂಡು, ಆ ಸರದಾರನನ್ನು ಉಚಿತಾಸನದಲ್ಲಿ ಕುಳಿತುಕೊಳ್ಳ ಹೇಳಿ, ಕರಣಿಕನನ್ನು ಕರೆದು, ಪತ್ರವನ್ನು ಓದ ಹೇಳಿದನು. ಕರಣಿಕನು ಪತ್ರವನ್ನು ಓದಲಾರಂಭಿಸಿದನು:

“ಹೋಡೀ ರಾಜ್ಯಾಧಿಪತಿಗಳಾದ ಪರ್ವತಸಿಂಹರೇ! ನೀವು ನನ್ನ ಸ್ವೇಹ ಕೃಪೆಗಳ ಸಂಪಾದನೆಗಾಗಿ ಆಶುರಗಾಗಿರಿವಿರಷ್ಟೇ? ನಾನಾದರೂ ನಿಮ್ಮಂತಹ ಸಣ್ಣ ಪುಟ್ಟ ರಾಜರ ಹಾಗು ಮಂಡಲೀಶ್ವರರ ಸ್ವೇಹ ಬಯಸ್ತುರುವೆನು. ಪರಸ್ಪರ ಸ್ವೇಹರಚ್ಚುವು ಬಲವತ್ತರವಾದಂತೆ ರಾಜ್ಯಕ್ಕೆ ಹೆಚ್ಚಾಗಿ ಸಾಮಧ್ಯವು ಬರುವದು. ಪರಚಕ್ರಗಳ ಭಯವಾಗುವದಿಲ್ಲ. ನೀವು ಈ ಧೂತತನದಿಂದ ನನಗೆ ಹಿಂದೆ ಯೋನ್ಮೈ ಸೂಚಿಸಿದ್ದಿರಿ. ನಾನು ಆಗ ನಿಮ್ಮ ಮಾತಿನ ಮಹತ್ವ ತಿಳಿದಿರಲಿಲ್ಲ. ಈಗ ಅಲ್ಲಲ್ಲಿ ಪ್ರಬಲತರವಾದ ಪರಚಕ್ರಗಳ ಸುಳಿಂಧವಾಗತ್ಯಾಡಗಿದ್ದರಿಂದ ಸಣ್ಣ ದೊಡ್ಡ ರಾಜ್ಯಗಳೆಲ್ಲವೂ ಐಕ್ಯತೆಯಿಂದ ನಡೆಯುವದು ವಿಹಿತವೆಂಬ ಮಾತು ನನ್ನ ಸ್ತುತಿಪಟ್ಟಲದಲ್ಲಿ ಬಂತು. ಪರಸ್ಪರರಲ್ಲಿ ಸ್ವೇಹಾಂತಃಕರಣಗಳು ನೇಲಿಗೊಂಡು ಬಹುಕಾಲದ ವರಿಗೆ ಉಳಿಯಬೇಕೆಂದು ನೀವಾದರೂ ಇಚ್ಛೆಸುತ್ತಿರುವಿರಿ; ನನ್ನ ದಾದರೂ ಹೀಗೆಯೇ ಅಭಿಪ್ರಾಯವುಂಟು. ನಿಮ್ಮಂತಹ ರಣಧರಂಧರ ಪ್ರಶ್ನಿಯರ ಸ್ವೇಹದ ಆವಶ್ಯಕತೆಯು ನನಗಾದರೂ ಉಂಟು. ನಮ್ಮ ನಿಮ್ಮಲ್ಲಿ ಸ್ವೇಹಾಂತಃಕರಣಗಳು ಬಹುದಿನಸ ಸ್ಥಿರವಾಗಿ ಉಳಿಯಬೇಕಾದರೆ, ಯಾವ ಹಂಚಿಕೆ ಮಾಡಬೇಕೆಂದು ಯೋಚಿಸಿದ್ದು. ಅಷ್ಟರಲ್ಲಿ ನನ್ನ ವಿಶಾಲಬುದ್ಧಿಗೆ ಒಂದು ಸುಗಮವೂ ಸುಖರವೂ ಆದ ಯುಕ್ತಿಯು ತೇರಬಿತು.

ಸ್ತ್ರಿಯದೋಸ್ತ ಪರ್ವತಸಿಂಹ! ನಿಮ್ಮ ಕುಮಾರಿಯಾದ ಕನಕಲತೆಯು ಸಾಂದರ್ಭದಲ್ಲಿ ಅದ್ವಿತೀಯಳಿರುವಳಿಂಬದನ್ನು ಕೇಳಿ ನನಗೆ ಆನಂದವಾಯಿತು. ಅಂತಹ ರೂಪವತಿಯು ಸಾಮಾನ್ಯ ರಾಜನ ಗೃಹದಲ್ಲಿ ಸೇರಬಾರದೆಂದು ನೀವು

ಇಚ್ಛಿ ಸುತ್ತಿರಲಿಕ್ಕೇ ಬೇಕು. ನನ್ನೊತ್ತಹ ಬಾದಶಹ ನ ಜನಾನಭಾನೆಯ ಸೌಂದರ್ಯವು ಅವಳ ಆಗಮನದಿಂದ ಶತಗಣಿತವಾಗುವದೆಂದು ನನ್ನ ವಿಶ್ವಾಸವು ಇರುವದು. ಹಿಗೆ ಮಾಡಿದರೆ ಸ್ವರ್ಗಿರು ಮಂದರಿಯಾದ ಅವಳ ರೂಪ-ಸೌಂದರ್ಯಗಳು ಸಾಧರ್ಕ ಹೊಂದುವವು.

ನೀವು ನಿಮ್ಮ ಕುಮಾರಿಯನ್ನು ನನಗೆ ಧಾರೆಯಿರುದು ಕೊಟ್ಟು ನನ್ನ ಸೈಕ್ಕಿಕ್ಕಿನ್ನು ಸಂಪಾದಿಸಿಕೊಳ್ಳಲಿಕ್ಕೂ ನಿಮ್ಮ ಕುವರಿಯ ರೂಪ-ಸೌಂದರ್ಯಗಳನ್ನು ಸಾಧರ್ಕಗೊಳಿಸಲಿಕ್ಕೂ ಅತ್ಯಾನ್ಯಂದದಿಂದ ಒಪ್ಪುವಿರಿಂದು ನನ್ನ ದೃಢವಾದ ಧಿಶ್ವಾಸವುಂಟು. ನೀವು ಈ ಪತ್ರವನ್ನು ಓದಿದ ಕೂಡಲೇ ಅನುಕೂಲವಾದ ಖತ್ತರ ಕೊಡದೆ ಇರಲಾರಿ.

ಇಷ್ಟಾಗಿಯೂ ನೀವು ನನ್ನ ಪತ್ರವನ್ನು ಉಪೇಕ್ಷಿಸಿದರೆ, ಸಿಂಧ ಬಾದಶಹನೇ ಸೇನಾಸಾಗರವು ಹೋಡಿ ರಾಜ್ಯವನ್ನು ಸ್ವಾಧಿನ ಪಡಿಸಿಕೊಂಡು, ರಾಜವರಿವಾರ ಸಹಿತವಾದ ಆಹೋರ ರಾಜಧಾನಿ, ರಾಜಮಂದಿರ, ದುರ್ಗಗಳನ್ನು ಉಧ್ವಸ್ಥಿಗೊಳಿಸಿ, ಲಾವಣ್ಯಮಯಿ ರಾಜಕುಮಾರಿಯಾದ ಕನಕಲತೆಯನ್ನು ಸ್ವಾಧಿನಪಡಿಸಿಕೊಳ್ಳಲಿಕ್ಕೆ ಸಮರ್ಪಿಸಿರುವದು.

ನಿಮ್ಮಲ್ಲಿ ಅನುಚಿತವಾದ ಆತ್ಮನಾಶ ವಿಚಾರಗಳು ತಲೆದೋರಲಾರವೆಂದೇ ನನ್ನ ತಿಳುವಳಕೆ.

ನಿಮ್ಮ ಭಾವೀ ಜಾಮಾತ,

ಅಹಮ್ಮದಶಹ”

ಪತ್ರದಲ್ಲಿಯ ಸಂಗತಿಯನ್ನು ಕೇಳಿ ಓಲಗದೊಳಗಿನ ಪ್ರತಿಯೊಬ್ಬ ರಚಷ್ಟ ವಿರೇಶ ಅಂತಃಕರಣದಲ್ಲಿ ಕೋಲಾಹಲವಿದ್ದಿತು. ಎಲ್ಲರ ಸೇತ್ರಗಳು ಬೆಂಕಿಯನ್ನು ಕಾರುತ್ತಿರುವಂತೆ ಕಾಣಬಹ್ತುದವು. ಪರಕ್ಕಣದಲ್ಲಿ ಅವರು ಆಸನದಿಂದಧ್ವ ತಮ್ಮ ಖಡ್ಗಗಳನ್ನು ಒರೆಯಿಂದ ಹಿರಿದು ಯನನ ಸರದಾರನ ಕಡೆಗೆ ಧಾವಿಸಿ ಹೋಗುವ ಹವಣಿಕೆಯಲ್ಲಿದ್ದರು. ಶಿಷ್ಟಾಯಿಗೆ ಬಂದ ಸರದಾರನಾದ ರೋವನಭಾನು ಈ ಭೀಷಣ ದೃಶ್ಯವನ್ನು ನೋಡಿ ಎದೆಯೋಡಿ, ತನ್ನ ದೇಹವು ಇಷ್ಟು ಖಡ್ಗಗಳ ಆಫಾತದಿಂದ ಎಷ್ಟು ಚೂರುಗಳಾಗಬಹುದೆಂದು ಲೆಕ್ಕ ಹಾಕಹತ್ತಿದನು. ಅವನಿಗೆ ಈ ಲೆಕ್ಕವು ಬಗೆಹರಿಯಿತೋ ಇಲ್ಲವೋ ಅಪ್ಪರಲ್ಲಿ ಪರ್ವತಸಿಂಹನು—“ಸಾವಧಾನ!” ಎಂದು ನುಡಿದು—“ಶಾಂತರಾಗಿರಿ, ಶಾಂತರಾಗಿರಿ. ನಿಮ್ಮ ಖಡ್ಗಗಳನ್ನು ಒರೆಗಾಡಿ ಸಿರಿ. ನಿಮ್ಮ ವೀರ ಖಡ್ಗಗಳು ಮದಾಂಧನಾದ ಅಹಮ್ಮದಶಹನನ್ನೇ ಶತಭಿದ್ರ ಮಾಡಬೇಕಳ್ಳದೆ, ಅವನ ದೂತನನ್ನು ಗಾಸಿಗೊಳಿಸಬಾರದು. ನಿಮ್ಮ ಕೌರೀಧಾಗ್ನಿಯು ಆ ಮದಾಂಧ ಶಹನನ್ನೇ ಸುಡಬೇಕಲ್ಲದೆ, ನಿರವರಾಧಿ ಸೇವಕನಿಗೆ ಅದರ ಜಳವು ತಗಲಬಾರದು. ಈ ಸರದಾರನು ತಪ್ಪಿಗಾರನಲ್ಲ; ಇವನು ಆ ತಪ್ಪಿಗಾರನ ಆಜ್ಞೆಯ ದಾಸನು. ಖಡ್ಗಗಳನ್ನು ಒರೆಗಾಡಿಸಿ ಎಲ್ಲರೂ ನಿಮ್ಮ ಆಸನಗಳಲ್ಲಿ ಕುಳಿತುಕೊಳ್ಳಿರಿ.”

ಪರ್ವತಸಿಂಹನ ಆಜ್ಞೆಯ ಮೇರಿಗೆ ಎಲ್ಲರೂ ತಮ್ಮ ಖಡ್ಗಗಳನ್ನು ಒರೆಗಾಟೆಸಿ ಕುಲಿತುಕೊಂಡರು. ಅನಂತರದಲ್ಲಿ ಪರ್ವತಸಿಂಹನು ಮಂತ್ರಿಯನ್ನು ಕುರಿತು: “ಸಚಿವರೆ, ಅಹಮೃದಶಹನ ಪತ್ರಕ್ಕೆ ಏನಿಂದು ಉತ್ತರ ಬರೆಯಬೇಕು?”

‘ಮಹಾರಾಜರೆ,’ ಮಂತ್ರಿಯು ಎದ್ದು ನಿಂತು ಕೈ ಜೋಡಿಸಿ—“ಎಲ್ಲ ವೀರರು ತಮ್ಮ ಅಭಿಪ್ರಾಯಗಳನ್ನು ಈಗ ಸೂಚಿಸಿರುವರು. ಅವರ ಸಲಹೆಯನ್ನು ಬಟ್ಟು ನನ್ನ ಸಲಹೆಯು ಬೇರೆಯಾಗುವ ಬಗೆ ಹೇಗೆ?”

ಪರ್ವತಸಿಂಹನು ಸೇನಾಪತಿಯಾದ ಹಾಕುರ ಮಾನಸಿಂಹನನ್ನು ಕುರಿತು:—“ಸೇನಾಪತಿಗಳೇ, ನಿಮ್ಮ ಅಭಿಪ್ರಾಯವೇನು?”

“ಮಹಾರಾಜರೆ, ನನ್ನ ಖಡ್ಗವು ಯವನ ರಕ್ತ ಪಿವಾಸುವಾಗಿದೆ.” ಎಂದು ಮಾನಸಿಂಹನು ಖಡ್ಗವನ್ನು ಒರೆಯಿಂದ ಹಿಡಿದು ರುಳಿಸಿಸುತ್ತ ನುಡಿದನು.

ಅನಂತರದಲ್ಲಿ ಪರ್ವತಸಿಂಹನು ರೋಷನಭಾನನನ್ನು ಕುರಿತು:—“ರೋಷನ ಖಾನ, ರಜಪುತ ಕುಲಸ್ವೀಯದೆಂದರೆ, ಸೇಟಿಯೋಳಿಗಿನ ಆಟಿಗೆಯು ಗೊಂಬಿಗೆಳಿಂದು ನಿನ್ನ ಬಾದಶಾಹನು ತಿಳಿದಿರುವನೇನು?”

“ಮಹಾರಾಜರೆ!” ರೋಷನಭಾನನು ಒಳ್ಳೆಯ ಧೈರ್ಯವನ್ನು ತಂದು ಕೊಂಡು--“ಟಿಲಗದೊಳಿಗಿನ ವೀರರ ಹಾವ-ಭಾವಗಳೂ ಭಾವಣಗಳೂ ಬಾದಶಾಹನ ಪತ್ರಕ್ಕೆ ಉತ್ತರ ಕೊಟ್ಟಿರುವವು. ಇನ್ನು ನಾನು ಹೋಗುವೆನು; ಆಜ್ಞೆ ಕೊಡಿರಿ.”

“ರೋಷನಭಾನ, ನಿಮ್ಮ ಬಾದಶಾಹನು ತನ್ನ ಅಭಿಪ್ರಾಯವನ್ನು ಪತ್ರದಲ್ಲಿ ಬರೆದು ತಿಳಿಸಿರುವನು. ನಾವು ನಮ್ಮ ಅಭಿಪ್ರಾಯದ ಗುರುತು ಕೊಡಬೇಕು, ಹಾಗೆಯೇ ನಿನ್ನನ್ನು ಕೆಳಸಲಾರಿವು.”

‘ವಿಚಾರ ಮಾಡಿ ಉತ್ತರ ಕೊಡಿರೆಂದರಾಯಿತು,’ ಎಂದು ರೋಷನಭಾನನು ಪರ್ವತಸಿಂಹನಿಗೆ ಸೂಚಿಸಿದನು.

“ವಿಚಾರಕ್ಕೆ ವಿಲಂಬವಾಗುವದು. ನಾನು ನನ್ನ ಮಂತ್ರ-ಸೇನಾಪತಿಗೆ ಹೊಡನೆ ವಿಚಾರ ವಿನಿಮಯ ನೂಡಿಯೇ ನಿನ್ನ ಬಾದಶಾಹನ ಪತ್ರಕ್ಕೆ ಉತ್ತರ ಕೊಡುವೆನು. ಅಲ್ಲಿಯ ವರಿಗೆ ಆತಿಧ್ಯವನ್ನು ಸ್ವೀಕರಿಸುತ್ತ ಆಹೋರ ರಾಜಧಾನಿಯಲ್ಲಿರು”

“ಮಹಾರಾಜರೆ,” ರೋಷನಭಾನನು ಭಯಭಿತ ವಾಟಿಯಿಂದ—“ನಾನು ಮಾತಾಡಬೇಕೆನ್ನು ವೆನು.”

“ಏನೂ ಅಡ್ಡಿಯಲ್ಲ. ನೀವು ಮಾತಾಡಲಿಕ್ಕೆ ಅಂಚುವದೇಕೆ? ನಿಭರಿಯವಾಗಿ ಮಾತಾಡಿರಿ.”

‘ಶೀಫ್ರುಕೋರ್ಪಿಗಳಾದ ನಿಮ್ಮ ಪರಿವಾರವನ್ನು ಕಂಡು ಅಂಜಿಕೆಯಾಗುವದು?’

“ಅವರಿಂದಲೂ ನಿನಗೆ ಭಯವಿಲ್ಲ. ನಿನ್ನ ಮನೋದಾಯವೇನು?”

“ಮಹಾರಾಜರೆ, ನಮ್ಮ ಬಾದಶಾಹರಾದ ಅಹಮೃದಶಹರ ಯಶೋಗಾರವ ವನ್ನು ಪರಾಕ್ರಮ ಖ್ಯಾತಯನ್ನು ನೀವು ಕೇಳಿರುವಿರಿ. ನೀವು ಅಂಥರೊಡನೆ

ಸ್ವೀಕ ಬೆಳಿಯಿಸಿದರೆ ಹಾನಿಯಾಗುವದಿಲ್ಲ. ಅವರ ಕೃಪಾಸಂಪಾದನೀಯಿಂದ ನಿಮಗೆ ಲಾಭವೇ ಇರುವದು. ಕೇವಲ ಧರ್ಮದ ಅಂಧಶ್ರದ್ಧೆಗೆ ಕಟ್ಟು ಬಿಂದು ನೀವು ಉತ್ತರದ ನಾಶ ಮಾಡಿಕೊಳ್ಳುವರಿ. ನೀವು ವಿಚಾರವಿನಿಮಯ ಮಾಡಿ, ಕೊಡುವ ಉತ್ತರದ ಪಡಿಕಟ್ಟಿನ್ನು ನಾನು ಅರಿತಿರುವದರಿಂದಲೇ ಉತ್ತರ ಕೊಡುವ ಪೂರ್ವದಲ್ಲಿ ನಿಮಗೆ ನಾನು ಸಮಯ ಸೂಚನೆ ಮಾಡಿರುವೇನು. ಯಾವನರೊಡನೆ ಶರೀರ ಸಂಬಂಧ ಮಾಡುವ ಪ್ರಾಣಾತ್ಮಕ ಈಗೇನು ಹೊಸದಲ್ಲ. ನೀವು ನಿಮ್ಮ ಬಾಲಿಕೆಯನ್ನು ಬುದ್ಧಹರಿಗೊಷ್ಟಿಸಿ, ಮುಂದೊಡಗಬಹುದಾದ ಅನರ್ಥವನ್ನು ತಪ್ಪಿಸುವದು ಉಚಿತ ವಾದ ಮಾರ್ಗವು.”

ಮತ್ತೀ ಸಭಿಕರ ಹೃದಯಗಳು ಸಂತಪ್ತವಾದವು. ಆಗ ಯಾವರಾಜ ಸತ್ಯೀಂದ್ರಿಯಿಂದ ಹಿಂಹನು ರ್ಯಾಧವಾಲಿಯಿಂದ—“ಮಹಾರಾಜರಿಂದ ಅಭಯ ಪಡೆದು ಉದ್ದಾಮ ತನದಿಂದ ವರ್ಕಿಸುವೆಯೋ? ಇನ್ನು ಮುಂದೆ ಈ ವಿಷಯವನ್ನೇ ತಿಳಿದರೆ ನಿನ್ನ ನಾಲಿಗೆಯು ಶೀಳಿಸಲ್ಪಡುವದು. ಈ ವಿಷಯವು ನಿನ್ನ ದಳ. ನೀನು ಶಿಷ್ಯಾಯಿಗಾಗಿ ಬಂದ ಪ್ರತಿನಿಧಿಯಲ್ಲ. ಪತ್ರ ತಂದ ದೂತನಿರುವೆ. ನಾವು ಕೊಡುವ ಉತ್ತರವನ್ನು ತೆಗೆದುಕೊಂಡು ಹೋಗುವದವ್ಯಾಪ್ತಿ ನಿನ್ನ ಕೆಲಸವು. ಹೆಚ್ಚಿನ ಉಪದ್ವಾಪ್ಯವ ವಾಡಿದರೆ, ಜೀವಕೈ ಎರವಾಗುವೆನೆ!”

“ನಾನು ನಿಮ್ಮ ಹಿತಕ್ಕಾಗಿಯೇ ನನ್ನ ಅಭಿಪ್ರಾಯ ತಳಿಸಿದೆನು. ಇದರ ಮೇಲೆ ನಿಮ್ಮ ಇಚ್ಛೆ.”

‘ನೀನೇನೂ ನಮ್ಮ ಯೋಗಕ್ಕೇಮು ತೆಗೆದುಕೊಳ್ಳುವ ಆವಶ್ಯಕತೆಯಲ್ಲ.’ ಎಂದು ಸತ್ಯೀಂದ್ರಿಯಿಂದನು ಗಜಿಸಿದನು.

ರೋಷನಖಾನನು ತನ್ನ ಆಸನದ ಮೇಲೆ ಚುಳಿತನು. ಅನಂತರದಲ್ಲಿ ಪರವತ ಸಿಂಹನು:—“ರೋಷನಖಾನ, ನೀನು ತಂದ ಪತ್ರಕ್ಕೆ ಉತ್ತರವನ್ನೇ ನು ಕೊಡಬೇಕೆಂಬು ನಿರ್ಧಾರವಾಗಿದ್ದರೂ, ಹೇಗೆ ಯಾವ ವಿಧದಿಂದ ಕೊಡಬೇಕೆಂಬದನ್ನು ವಿಚಾರಿಸಿಮಯಿದಿಂದ ತಿಳಿದುಕೊಳ್ಳುವೆನು. ಅಲ್ಲಿಯ ವರಿಗೆ ನೀನು ಕಾವಲು ಗಾರರಿಂದ ಪರಿವೇಣಿತವಾದ ಮುಂದಿರದಲ್ಲಿರತಕ್ಕದ್ದು.”

“ಏನು, ನನ್ನ ನ್ನು ಸೇರಿಯಲ್ಲಿದುವಿರಾ?”

“ಸೇರಿಮನೆಯಲ್ಲಿದುವದಿಲ್ಲ; ಕಣ್ಣಿ ಕಟ್ಟಿನಲ್ಲಿರಿಸುವೆನು. ಯಾಕಂದರೆ, ಒಂದು ವೇళೆ ನೀನು ಪತ್ರದ ಉತ್ತರವನ್ನು ಒಯ್ದೆ, ಹಾಗೆಯೇ ಜಾರಿ ಹೋಗಬಹುದೆಂಬ ಸಂಶಯವುಂಟು.”

. ರೋಷನಖಾನನನ್ನು ಅರಮನೆಯ ಬಳಿಯಲ್ಲಿದ್ದ ಒಂದು ಮುಂದಿರದಲ್ಲಿರಿಸಿ, ಸುತ್ತಲೂ ಕಾವಲುಗಾರರನ್ನಿಂದ ಡುವದಕ್ಕೆ ಪರವತಸಿಂಹನು ನಗರದ ಶಾಂತಿರಕ್ಷಕನಿಗೆ ಸೂಚಿಸಿದನು. ಮುಂದೆ ಸ್ವಲ್ಪ ವೇళೆಯಲ್ಲಿ ಸಭಿಯು ವಿಸರ್ಜಿಸಲ್ಪಟ್ಟಿತು.

## ಖಡ್ಗ ನೇ ಪತ್ರದ ಉತ್ತರ.

ತನ್ನ ಪತ್ರಕ್ಕೆ ಅನುಕೂಲವಾದ ಉತ್ತರವು ಬೀಗನೆ ಬರುವದೆಂದೇ ಆಹಮ್ಮದ ಶಹನ ತಿಳುವಳಿಕೆ. ಅವನು ತನ್ನ ತಿಳುವಳಿಕೆಗನುಸಾರವಾಗಿ ಕಾಯ್ದೆಗಳನ್ನು ವಾಡತೊಡಗಿದನು. ಸುಲಲಿತ ನವಯುವತ್ತಿಯ ಶುಭಾಗಮನವಾಗುವದೆಂಬ ಸಂಭರುವದಿಂದ ಅವನು ಅರಮನೆ-ಅಂತೆ ಪುರಗಳನ್ನು ಸಿಂಗರಿಸಲಿಕ್ಕೆ ಕೆಲಸಗಾರ ರಿಗೆ ಆಜ್ಞೆ ಮಾಡಿದನು. ರಾಜಧಾನಿಯು ಸಿಂಗರಿಸಲ್ಪಟ್ಟಿತ್ತು. ವಿವಾಹದ ಪೂರ್ವ ಸಿದ್ಧತೆಯು ನಡೆಯಿತು. ಸರ್ವಸಮರ್ಥನಾದ ತನ್ನ ಮನಸ್ಸಿನ ವಿರುದ್ಧವಾದ ವರ್ತನವು ಕ್ಷೇಣಬಲನಾಗಿದ್ದ ಪರ್ವತಸೀಮೆಯಿಂದ ಫಟಿಸಲಾರದೆಂದೇ ಬಾದಶಹನ ದೃಢವಾದ ವಿಶ್ವಾಸವಿತ್ತು. ಬಾದಶಹನು ವಿವಾಹಾತುರನಾಗಿದ್ದನು. ಪತ್ತೀತ್ತರವು ಬಂದ ಮೇಲೆ, ವಿವಾಹ ಸಮಾರಂಭದ ಸಿದ್ಧತೆಗಾಗಿ ಅವಸರವಾಗಬಾರದೆಂದು, ಅವನು ಮುಂಜಾಗ್ರತೆಯಿಂದ ಕಾಯ್ದೆಪ್ರವೃತ್ತನಾಗಿದ್ದನು. ಅಂತೆ ಪುರವಂತೂ ವಿಲಕ್ಷಣವಾದ ಸಡಗರ ಹೊಂದಿತು.

ರೋಷನಭಾನನು ಆಹೋರಕ್ಕೆ ಹೋದಾಗಿಸಿಂದ ಆಹಮ್ಮದಶಹನಿಗೆ ಒಂದೊಂದು ದಿನವು ಒಂದೊಂದು ಯುಗದಂತೆ ಭಾಸವಾಗಹತ್ತಿತ್ತು. ನಾಲ್ಕುರು ದಿನಗಳಲ್ಲಿ ದೂತನು ಬರಬಹುದೆಂದು ಅವನ ಭಾವನೆಯಿತ್ತು. ಆ ಅವಧಿಯ ಮುಂದೆ ಮತ್ತೆ ಕೆಲವು ದಿನಗಳು ಗತಿಸಿದರೂ ಅತ್ತ ಕಡೆಯೆ ಸಮಾಚಾರನೇ ತಿಳಿಯ ಲಿಲ್ಲ. ದಿನಾಲು ಆಹೋರದ ಮಾರ್ಗಪ್ರತೀಕ್ಕೆ ಮಾಡಿ ಮಾಡಿ ಅವನ ಕಣ್ಣಗಳು ಒಡೆದಂತಾದವು. ಆಗ ಅವನು ವಿಚಾರಕ್ಕೆನ್ನಾಗಿದ್ದನು. ಒಂದೊಂದೇ ದುಷ್ಪ ವಿಚಾರಗಳು ಅವನಲ್ಲಿ ಕುಟ್ಟಿದವು. ಅವನಲ್ಲಿ ಹೊದಲು ಉದಯವಾಗಿದ್ದ ಸುಂದರವಾದ ವಿಚಾರಗಳು ಒಂದೊಂದಾಗಿ ನಾಶಹೊಂದಹತ್ತಿದವು. ಮನಸ್ಸು ಅನೇಕ ಶಂಕೆ ಕುಶಂಕೆಗಳಿಂದ ಉದ್ದಿಗ್ನವಾಯಿತು. ಶುಭಕಾಯ್ದಲಲ್ಲಿ ವಿಷ್ಣುವ್ರೋದಗಿ ನಿಯ ಮಿಸಿದ ಮುಹೂರ್ತಕ್ಕೆ ವಿವಾಹವಿಧಿಯು ಜರುಗದೆ ಮುಂದೆ ಬೀಳುವದೆಲ್ಲಿಯೋ ಎಂಬ ವಿಚಾರದಿಂದ ಅವನು ತಳಮಳಗೊಂಡನು. ವಿವಾಹದ ಸಮಾಚಾರವು ಇಂದು ಬರಬಹುದು; ನಾಳೆ ಬರಬಹುದು, ಎಂದು ಸುಮಾರು ಒಂದು ತಿಂಗಳ ವರೆಗೆ ರೋಷನಭಾನನ ಮಾರ್ಗಪ್ರತೀಕ್ಕೆ ಮಾಡಿದನು. ಅನಂತರದಲ್ಲಿ ಮಾತ್ರ ಅವನ ಆನಂದಮಯಿಯಾದ ಹೃದಯವು ಅತ್ಯಂತ ಉದ್ದಿಗ್ನವಾಯಿತು. ಆಗ ಅವನು ಪ್ರಥಾನ ಸಚಿವನಾದ ನಿಜಾಮ ಉದ್ದೋಳನನ್ನು ಕರೆಯಿಸಿದನು.

‘ಜನಾಬ! ಆಹಮ್ಮದಶಹನು ಮಂತ್ರಿಯನ್ನು ಕುರಿತು ವಿಷಣ್ಣನಾಗಿ- ಆಹೋರಕ್ಕೆ ಸರದಾರ ರೋಷನಭಾನನನ್ನು ಕಳುಹಿಸಿ ಒಂದು ತಿಂಗಳಾಯಿತು. ಇದು ವರೆಗೆ ಅತ್ತಕಡೆಯ ವೃತ್ತಾಂತಪ್ರಸ್ತಾಪಕೆ ತಿಳಿಯಲಿಲ್ಲ?’

“ಹುಜಾರ, ನಿಷ್ವ ಮುಂದಾಗಿ ವಿವಾಹಸೌರಕೆ ನಡೆಯಿಸಿದ್ದ ಯಥಾ ಯೋಗ್ಯವಾಗಲಿಲ್ಲ; ಯುದ್ಧ ಸೌರಕೆ ನಡೆಯಿಸಿದ್ದರೆ ಒಳತಾಗುತ್ತಿತ್ತು.”

“ಮಂತ್ರಿಷ್ಟ್ರೀಷ್ಟಿರೆ, ಅದೇಕೆ ನೀವು ಹೀಗೆ ಮಾತಾಡುವಿರಿ? ಶುಭ ಕಾಲಶುಭ ಪ್ರಸಂಗದಲ್ಲಿ ಶುಭ ನುಡಿಯುವದನ್ನು ಬಿಟ್ಟು—”

“ಶುಭ ಚಿಹ್ನೆವಿಲ್ಲ.”

“ನೀವು ಹೀಗೆ ತರ್ಕಿಸುವಿರಿ?”

“ತರ್ಕವಲ್ಲ, ಪ್ರತ್ಯೇಕವು. ರೋಷನಖಾನನ ವೃತ್ತಾಂತವನ್ನು ತಿಳಿದುಕೊಂಡು ಬರುವದಕ್ಕಾಗಿ ದೂತನನ್ನು ಕಳುಹಿಸಿದ್ದೇನು.”

“ನೀವೇ ದೂತನನ್ನು ಕಳುಹಿಸಿದ್ದಿರೇನು?”

“ಹೌದು.”

“ಮುಂದೇನಾಯಿತು?” ಅತುರತೆಯಂದ ಶಹನು ಕೇಳಿದನು.

“ದೂತನು ಇದಿಗೆ ಬಂದನು.”

“ಅವನು ಯಾವ ವಾರ್ತೆಯನ್ನು ತಂದಿರುವನು?”

“ರೋಷನಖಾನನು ಸೆರಿಗೊಳಗಾಗಿರುವನಂತೆ. ವಿಚಾರ ವಿನಿಮಯ ಮಾಡಿ ಉತ್ತರ ಕೊಡುವನೆಂದು ಪರ್ವತಸಿಂಹನು ಅವನಿಗೆ ಹೇಳಿ, ಯುದ್ಧದ ಸಿದ್ಧತೆ ನಡೆಯಿಸಿರುವನಂತೆ. ಈಗಾಗಲೆ ಅವನು ತನ್ನ ಸೈನ್ಯ ರಾಜಪರಿವಾರ ಸಹಿತವಾಗಿ ಅಹೋರದ ಭದ್ರವಾದ ಕೋಟಿಯನ್ನು ಸೇರಿರುವನಂತೆ. ಇನ್ನೆಲ್ಲಿಯ ವಿವಾಹವು? ಇನ್ನೆಲ್ಲಿಯ ಶುಭವು?”

“ಮತ್ತೆ. ಅಶುಭವನ್ನು ನುಡಿಯುವಿರಲ್ಲ? ಆಹೋರದ ಕೋಟಿ-ಕೊತ್ತಲ್ಗಳನ್ನು ನಾಶ ಮಾಡಿ, ಪರ್ವತಸಿಂಹನನ್ನು ಪರಿವಾರ ಸಹಿತ ಉದ್ದ್ಯಸ್ತಗೊಳಿಸಿ ಕನಕಲತ್ತೆಯನ್ನು ತಂದರೆ, ವಿವಾಹದಂತಹ ಶುಭ ಪ್ರಸಂಗಗಳೇನು ಕಡಿಮೆ?”

“ನಿನ್ನ ವಿಘ್ರಂಧ-ಉಧ್ವಸ್ತಗಳ ಕೋಲಾಹಲದಲ್ಲಿ ಕನಕಲತ್ತೆಯು ಉಳಿದರೆ ತಾನೆ ಮುಂದಿನ ಶುಭಾಗಮವು. ಇಲ್ಲದಿದ್ದರೆ ಅಲ್ಲಾಉದ್ದಿಂದಿನ ವಿಲಜಿಯು ಚಿತೋ ದನ್ನು ಮುತ್ತಿ ಸಹಸ್ರಾರು ಸಾಧ್ಯಾಯರ ದೇಹಭಸ್ಯವನ್ನು ಕಂಡು ಬಂದಂತಾಗುವದು.”

“ವಚೀರ, ನೀವು ಏಕೋ ಅಪಶಕುನವನನ್ನೇ ಆಡುತ್ತಿರುವಿರಿ. ನಿಮ್ಮ ಬುದ್ಧಿಯು ಭೂಮಿಪುಷ್ಟವಾಗಿರುವದೇನು?”

“ಹುಜೂರ, ಕ್ವಮಿಸಿರಿ. ನಾನು ವಸ್ತುಸ್ಥಿತಿಯನ್ನು ನಿನೇದಿಸಿದೆನಲ್ಲದೆ, ಅರುಜಿ ಕಾರಕ ಮಾತುಗಳನ್ನಾಡಿ ನಿಮ್ಮ ಮನಸನ್ನು ಅಸಂತುಷ್ಟವಡಿಸಬೇಕೆಂದು ನನ್ನ ಸಾಹಸವಿಲ್ಲ. ರಜಪುತರು ಧರ್ಮದ ಕಟ್ಟಾ ಅಭಿಮಾನಿಗಳಿರುವರು. ಪರ್ವತಸಿಂಹನು ಅತ್ಯಂತ ಧರ್ಮನಿಷ್ಟನಿರುವನೆಂಬ ಸಂಗತಿಯನ್ನು ನಾನು ಕೇಳಿರುವೇನು. ಅದಕ್ಕಾಗಿಯೇ ನಿನ್ನ ಮನಸ್ಸು ನೋಯಿವನಂಧ ಮಾತನಾಡಬೇಕಾಯಿತು. ಜಹಾಂಪನಾಹ, ನೀವು ಆ ರಾಜಪುತಾನಿಯ ಹಾಣ್ಯಸಕ್ಕೆ ಹೋಗಬೇಡಿರಿ.”

“ಇದೇನು ವಚೀರ? ಆ ಲಾವಣ್ಯಲಲಿತೆಯನ್ನು ಯಾವಾಗ ವಶಪಡಿಸಿಕೊಳ್ಳುವೇನೋ, ಎಂದು ಮನಸ್ಸು ಆತುರಗೊಂಡಿರುವಾಗ ನೀವು ಹೀಗೇಕೆ ಸಲಹೆ ಕೊಡು

ತ್ತಿರುವಿರಿ? ಒಂದುವೇಳೆ ಈ ದೇಹವನ್ನು ತ್ಯಜಿಸುವೆನು; ಅದರೆ ಕನಕಲತೀಯ ಆಶೆಯನ್ನು ಮಾತ್ರ ತ್ಯಜಿಸಲಾಗೆನು. ಪರಮತ್ವಸಿಂಹನು ನನಗಿ ಮಾರಿರುವನೇನು? ಖಡ್ಗಬಲದಿಂದಲಾದರೂ ನಾನು ನನ್ನ ಕಾರ್ಯವನ್ನು ಈಡೆರಿಸಿಕೊಳ್ಳುವೆನು”

ಅಹಮ್ಮದಶಹನು ಹೀಗೆ ನುಡಿಯುತ್ತಿರುವಾಗ ರೋಷನಭಾನನು ಅಲ್ಲಿಗೆ ಬಂದನು. ಅವನನ್ನು ಸೋಡಿದೊಡನೆಯೇ ಶಹನಿಗೆ ಹೇಳಿಕೊಡದಪ್ಪು ಆಗಂದವಾಯಿತು. ಅಗ ಅವನು ಆತುರದಿಂದ—“ರೋಷನಭಾನ, ಶುಭವಾರ್ತೆಯನ್ನು ತಂದಿರುವೆಯೋ?”

“ವಾರ್ತೆಯನ್ನುಂತು ತಿಗೆದುಕೊಂಡು ಜೀವಂತವಾಗಿ ಬಂದಿರುವೆನು. ತಂದವಾರ್ತೆಯು ಶುಭವೇ-ಅಶುಭವೇ ಎಂಬದನ್ನು ಖಾವಿಂದರವರೇ ಪಯಾರ್ಥೋಚಿಸಬೇಕು.”

“ರೋಷನಭಾನ, ಪರಮತ್ವಸಿಂಹನು ಏನು ಅನ್ನುತ್ತಿರುವನು? ನನ್ನ ಪತ್ರಕ್ಕೆ ಏನು ಉತ್ತರ ಕೊಟ್ಟಿರುವನು?”

“ಇದು ಸೋಡಿರಿ. ಖಡ್ಗವೇ ಪತ್ರದ ಉತ್ತರವು!” ಎಂದು ರೋಷನಭಾನನು ನುಡಿದು, ಪರಮತ್ವಸಿಂಹನು ಕೊಟ್ಟು ಖಡ್ಗವನ್ನು ಅಹಮ್ಮದಶಹನ ಮುಂದೆ ಇಟ್ಟಿನು.

“ಖಾವಿಂದ, ರಜಪುತರು ಧರ್ಮದ ಕಟ್ಟಾಭಿಮಾನಿಗಳಿಂದು ನಾನು ಮೊದಲೇ ಹೇಳಲಿಲ್ಲವೇ? ಪರಮತ್ವಸಿಂಹನಂತು ಉಜ್ಜಳ ಕ್ಷತ್ರಿಯನು; ಸ್ವಾಭಿಮಾನಿಯು. ಅಂತಹನು ತನ್ನ ಕನ್ನಿಕೆಯನ್ನು ಯಿನವರಿಗೆ ಕೊಟ್ಟು ಶೀಲಭ್ರಷ್ಟಾಗಿಲಾರನು,” ಎಂದು ನಿಜಾನು ಉದ್ದೇಶಿಸಿದನು.

“ಜಹಾಂಪನಾಹ, ಈಗ ಪರಮತ್ವಸಿಂಹನು ಆಹೋರದ ಕೋಟಿಯನ್ನು ಸೇರಿಯುಧ್ಧದ ಅಪೂರ್ವ ಸಿದ್ಧತೀಯನ್ನು ನಡೆಯಿಸಿರುವನು,” ಎಂದು ರೋಷನಭಾನನು ಮತ್ತೆ ಸೂಚಿಸಿದನು.

ಅಹಮ್ಮದಶಹನು ಮತ್ತೆ ನಿರುತ್ತಾಹಿಯಾದನು. ಅವನ ಆಶೆಯು ಸಂಪೂರ್ಣವಾಗಿ ನಿಷ್ಪಲವಾಯಿತು. ಕೊಡಲೇ ಅವನ ಹೃದಯವು ಕೊರ್ಕೊಧಾಗ್ನಿಯಿಂದ ತುಂಬಿತು. ಆಗ ಅವನು ಸಂತಾಪದಿಂದ—“ವಜೀರ, ಪರಮತ್ವಸಿಂಹನಿಗೆ ರಾಜ್ಯವೈಭವವೂ ಜೀವವೂ ಬೇಡಾಗಿರುವದರಿಂದಲೇ ಹೀಗೆ ಉನ್ನತ್ವವಾಗಿ ವರ್ತಿಸಿಕೊಡಿರುವನು. ಯಾರೊಡನೆ ಪ್ರಸಂಗವಿರುವದೇಬದನ್ನು ಮರಿತು ಅವನು ಸರ್ವನಾಶಮಾಡಿಕೊಳ್ಳಲಿಕ್ಕೆ ಸಿದ್ಧನಾದನು. ರೋಷನಭಾನ ಯುಧ್ಧದ ಸಿದ್ಧತೀಮಾಡುವ ಬಗ್ಗೆ ಮುಖ್ಯಸೇನಾಪತಿಗೆ ನನ್ನ ಆಳ್ಳಿಯನ್ನು ತಿಳಿಸು.”

“ಹುಜೂರ, ತಮ್ಮ ಆಳ್ಳಿಯಂತೆ ವರ್ತಿಸುವೆನು.”

“ರೋಷನ, ಪರಮತ್ವಸಿಂಹನು ನಮ್ಮ ಗೌರವಕ್ಕೆ ಭಂಗವನ್ನುಂಟು ಮಾಡುವ ಭಾಷಣ ಮಾಡಿರಬಹುದಲ್ಲವೇ?”

“ಹೌದು. ಆ ಕೃತ್ಯ ವೀರನು ತನ್ನ ಶೀಲ-ಗೌರವಗಳಿಗೆ ಸರಿಯಾಗಿ ಮಾತನಾಡಿರುವನು. ‘ರಜಪೂತರ ದೇಹದಲ್ಲಿಯ ದೀಪ ನಿರ್ವಾಣವಾಗುವ ವರೆಗೂ ಕುಲಿನ ಪ್ರತಿಷ್ಠಿತ ಲಲಸೆಯರನ್ನು ನಶನಾಡಿಕೊಳ್ಳುವ ಸಾಮಧ್ಯವು ಯಾರಲ್ಲಿಯೂ ಇಲ್ಲ. ಅದೂರದಕ್ಕಿಂತೂ ಬಾದಶಾಹನು ಸೇರಿಮನೆಯನ್ನು ಸೇರಬೇಕೆಂದು ಸಾಹಸ ಮಾಡಿರುವನು. ರಜಪೂತರ ದಮನಿಯಲ್ಲಿ ರಕ್ತವು ಹರಿಯುವ ವರೆಗೆ ಕನಕಲತೆಯು ಅಸಾಧ್ಯಕು. ಅವಳನ್ನು ಬಾದಶಾಹನು ಮಗಳಿಂದು ತಿಳಿದು, ಅದರಂತೆ ವರ್ತನವಿಡಿದ್ದರೆ, ಖದ್ದಿಂದೂ ಯಾಗಿ ಸಮರಕ್ಕೆ ಬರಬೇಕೆಂಬ ಉದ್ದೇಶದಿಂದ ಪತ್ರದ ಉತ್ತರವೆಂದು ಈ ಖದ್ದಿನನ್ನು ಕಳಿಸಿದೆ, ಎಂದು ಅವನು ತಿಳಿಸಿರುವನು.”

“ಏನೂ ಅಡ್ಡಿಯಿಲ್ಲ. ಕನಕಲತೆಯನ್ನು ತೆಗೆದುಕೊಂಡು ಬರಲಿಕ್ಕೆ ನಾನು ಸಮರ್ಥನಿರುವೆನು. ವಜೀರ, ಆಹೋರ ಮರ್ಗವು ಒಳ್ಳಿಯ ಮರ್ಗಮನವಾಗಿದೆ. ಅದಕ್ಕಾಗಿ ಕಾರ್ಯವು ದಿನವಧಿಯಿಂದ ಸೇರಿವೇರಬಹುದು.”

ಅಹಮ್ಮದಶಹನು ಹೀಗೆ ನುಡಿದ ಕೂಡಲೆ, ವಜೀರನು--“ಶಾವಿಂದ, ಹರ್ವತ ಸಿಂಹನೆಂದರೆ ಅವನೇನು ದೊಡ್ಡ ಮಂಡಲೀಶ್ವರನಲ್ಲ; ಸಾಮಧ್ಯಶೀಲನಲ್ಲ. ವಿನಾಶಕಾಲಕ್ಕೆ ವಿರಿತ ಬುದ್ಧಿಯು ಹುಟ್ಟುವುದು ಸ್ವಾಭಾವಿಕವು. ಅವನು ಅಪ್ರಖಂಡ ತನ ಮಾಡಿದನೆಂದು ನೀವೂ ಮಾಡಬಾರದು. ಕನಕಲತೆಯಂಥ ಸ್ತ್ರೀಯರು ಹಿಂದುಗಳಲ್ಲಿ ಅಸಂಖ್ಯಾಕರಿಸುವರು. ಸುಲಭವಾಗಿ ಕೈವರಣಾಗುವಂಥ ಸ್ಥಳವನ್ನು ಕೊಳಿಸಿದರಾಯಿತು. ಒಬ್ಬ ಸ್ತ್ರೀಗಾಗಿ ರಕ್ತದ ಕಾಲುವೆಗಳನ್ನು ಏಕೆ ಹರಿಸಬೇಕು?”

“ನೀವು ಒಳ್ಳಿಯೆ ಮಂತ್ರಲೋಚಕರಿಂದಿರಿ!” ಶಹನು ತಿರಸ್ತಾರದಿಂದ ವಜೀರನಿಗೆ ನುಡಿದು—“ಕನಕಲತೆಯಂಥ ರಕ್ತವು ಬೇರೆ ಕಡೆಯಲ್ಲಿಲ್ಲ. ನನ್ನ ಪತ್ರಕ್ಕೆ ಉತ್ತರವೆಂದು ಕಳುಬಿಸಿದ ಮದಾಂಧನನ್ನು ಉಪೇಕ್ಷಿಸಿದರೆ, ರಾಜ್ಯಭೂಪ್ರತೆಯುಂಟಾದೀತು.”

ನಿಜಾಮುದ್ದ್ವಾಲನು ಸ್ತುಭ್ರನಾದನು. ಅನಂತರದಲ್ಲಿ ಶಹನು ರೋಷನಭಾನ ನನ್ನ ಕುರಿತು—“ನಿಮಗೆ ಉಪಸೇನಾಧಿಪತ್ಯವನ್ನು ಕೊಟ್ಟಿರುವೆನು. ಕನಿಷ್ಠಕ್ಕೆ ಅಂ ಸಾವಿರ ಸ್ವೇನಿಕರನ್ನಾದರೂ ಆಹೋರಕ್ಕೆ ಒಯ್ಲಿಕ್ಕೆ ಬೇಕು.”

ಅನಂತರದಲ್ಲಿ ಬಾದಶಾಹನು ನಿಜಾಮುದ್ದ್ವಾಲನಿಗೂ ರೋಷನಭಾನನಿಗೂ ನಿರೋಪಕೊಟ್ಟು, ಅನೇಕ ವಿಧದ ವಿಚಾರಗಳಲ್ಲಿ ನಿಮಗ್ನನಾದನು. ನಿರಾಶ-ಅಪಮಾನ, ಸಂತಾಪ ಹೊದಲಾದ ವಿಚಾರಗಳಿಂದ ಅವನ ಹೃದಯದಲ್ಲಿ ಕೊಲಾಹಲವೆದ್ದಿತ್ತು. ತಾನು ಬರೆದ ಪತ್ರಕ್ಕೆ ಕನಕಲತೆಯು ಬರುವುದಕ್ಕೆ ಪ್ರತಿಯಾಗಿ ಖದ್ದಿನು ಬಂದದ್ದರಿಂದ, ಅವನ ಎದೆಗೆ ಕಲ್ಲು ಬಡಿದಂತಾಗಿ ಅವನು ತಾಶನಾಗಿ ಸುಮ್ಮನೆ ಬಿಂಧುಕೊಂಡನು.

### ಪ್ರೇಮದ ಕಾಟಿಕೆ.

ಆಹೋರದುಗರೆದಲ್ಲಿದ್ದ ರಾಜಪ್ರಸಾದದಲ್ಲಿಯ ಉಪವನದಲ್ಲಿ ಅಮಾತ್ಯಪುತ್ರ, ಯಾದ ಮಂಜುಳಿಯು ಪ್ರಪ್ನಗಳನ್ನು ಕೊಯ್ಯತ್ತೆ ಲಿಡ್ಡಳು. ಅವಳು ಪ್ರಪ್ನಗಳನ್ನು ಕೊಯ್ಯತ್ತೆ ತನ್ನ ಮಂಜುಳವಾದ ವಾರೀಯಿಂದ ಮೆಲ್ಲಮೆಲ್ಲಷ್ಟೇ ಹಾಡುತ್ತೆ ಲಿಡ್ಡಳು. “ನಾಮ ಮಧುರಾ ರೂಪ ಮಧುರಾ ಕಾರ್ಯ ಮಧುರಾ ಹೃದಯ ಮಧುರಾ ಸ್ವೀಕ ಮಧುರಾ ಸಹವಾಸ ಮಧುರಾ ಮಧುರಮಯನಿಹನು ||” ಎಂದು ಅವಳು ಅನ್ನತ್ವಿರುವಾಗ ಒಬ್ಬ ನವಯುವಕನು ಹಿಂದೆ ಬಂದು ಅವಳ ಕಣ್ಣಗಳನ್ನು ಮುಚ್ಚಿದನು.

“ಯಾರವರು?” ಮಂಜುಳಿಯು ವಿಸ್ತೃತೆಳಾಗಿ ಕೇಳಿದಳು. ಉತ್ತರವಿಲ್ಲ.

“ಯಾರವರು?” ಮತ್ತೂ ಉತ್ತರವಿಲ್ಲ.

“ಸಬಿ, ಹದ್ದಿನಿ!” ಮಾತು ಹೊರಡಲಿಲ್ಲ.

“ಪ್ರಿಯ ಸಹಚರ, ಕನಕಲತೆ.” ಮತ್ತೀಯೂ ಮಾತು ಹೊರಡಲಿಲ್ಲ.

“ಅಲ್ಲಲ್ಲ, ಇದು ಸ್ತ್ರೀಯರ ಮೃದು ಹಸ್ತವಲ್ಲ; ಮೃದು ಕಾರ್ಯವಲ್ಲ. ಪುರುಷರ ಪರುಪ ಹಸ್ತವು; ಪರುಪ ಕಾರ್ಯವು,” ಎಂದು ಮಂಜುಳಿಯು ನುಡಿದು, ಕಣ್ಣ ಮುಚ್ಚಿದ ತರುಣನ ಕೈಗಳನ್ನು ಹಿಡಿದು, “ಯಾರವರು? ಮತ್ತಾರಿರಬೇಕು? ಪಾಷಾಣಹೃದಯದ ಮಧುರಸಿಂಹರೇ ಇವರು! ಅಹುದಾದರೆ ಕಣ್ಣ ಬಿಡಬೇಕು.”

ಆ ತರುಣನು ಮಂಜುಳಿಯ ಕಣ್ಣ ಬಿಟ್ಟು ದೂರ ಸರಿದು ನಿಂತನು. ಆಗ ಅನನ್ತ ಅವಳ ಮುಖವನ್ನು ನೋಡುತ್ತೆ ಗಹಗಹಿಸಿ ನಗತೊಡಿದ್ದನು. ಮುಂಜುಳಿಯು ಕಣ್ಣಗಳನ್ನು ದುಕೂಲದಿಂದ ತಿಕ್ಕಿಕೊಂಡು, ಸಿಟ್ಟಿನ ಆವಿಭಾವದಿಂದ—“ಇದೇನು ಮಧುರಸಿಂಹರೇ, ವಿನೋದವು ಮೇರೆದಪ್ಪಿತಲ್ಲ! ನಿಮ್ಮ ಈ ಕೃತ್ಯವನ್ನು ಕನಕಲತೆಯಾಗಲಿ, ಸತ್ಯೀಂದ್ರಸಿಂಹನಾಗಲಿ ನೋಡಿದ್ದರೆ ಹೇಗಾಗುತ್ತಿತ್ತು?”

“ಹೇಗಾಗುತ್ತಿತ್ತು, ಮಂಜುಳಿ?” ಮಧುರಸಿಂಹನು ನಗತ್ತಿಲೇ ಕೇಳಿದನು.

“ಏನಾಗುತ್ತಿತ್ತೆಂದರೆ, ಏನು ಹೇಳಲಿ? ಮನಸ್ಸಿನಲ್ಲಿ ಭಯ-ಸಂಕೋಚ ಭಾವಗಳಿಂದ ಏಲು ಸಂಗತಿಗಳೂ ಗೊತ್ತಾಗುವವು.”

“ನನ್ನಲ್ಲಿ ಭಯ-ಸಂಕೋಚ ಭಾವನೆಯಿತ್ತು. ಮಂಜುಳಿ, ನಿನ್ನ ಪದ್ಯವೇ ನನ್ನ ಆ ಭಾವನೆಯನ್ನು ನಾಶಗೊಳಿಸಿತು.”

ಮಂಜುಳಿಯು ಮೆಟ್ಟಿಬಿಡ್ಡಳು. ಅವಳು ಮುಖವನ್ನು ಕೆಳಗೆ ಮಾಡಿ, ಉಜ್ಜಿಯಿಂದ—“ನೀವು ಆ ಪದ್ಯವನ್ನು ಕೇಳಿದಿರೇನು?” ಎಂದು ನುಡಿದು, ಸಿಟ್ಟಿಗೆದ್ದವಳಂತೆ ನಟಿಸಿ—“ಸ್ತ್ರೀಯರು ಏಕಾಕಿಗಳಾಗಿ ಇಡ್ಡ ಸ್ಥಳದಲ್ಲಿ ಕಳ್ಳರಂತೆ ಬರುವ ಚಾಳಯನ್ನು ಎಂದಿನಿಂದ ಕೆಲಿತಿರಿ ಮಧುರಸಿಂಹರೆ?”

“ಪ್ರಿಯ ಮಂಜುಳಿ, ವೊದಲು ಸದ್ಯತ್ವನಿಯೆಂದು ನಾನು ಎಲ್ಲಿಡೆಯಲ್ಲಿ ಖ್ಯಾತಿಗೊಂಡಿದ್ದೇನು; ಆದರೆ ನಿನ್ನ ಸಹವಾಸ-ಪ್ರೇಮಗಳ ಬಳಕೆಯಾವಂದಿನಿಂದ ನೀನು

ಆಪ್ಯೇಪಿಸುತ್ತಿರುದ ಚಟ್ಟಗಳೂ, ಹಾಲಿಗಳೂ ನನ್ನಲ್ಲಿ ನೆಲೆಗೊಂಡಿರುವವು.” ಎಂದು ಮಧುರಸಿಂಹನು ನುಡಿದು—“ಯಾಕೆ ಮಂಜುಳೆ, ನಾನು ಆ ಪದ್ಭವನ್ನು ಕೇಳಬಾರದಾಗಿ ತ್ತೀನು? ಹಾಗಾದರೆ ಹಾಡುವ ಮುಂಚಿತವಾಗಿ, ಯಾರೂ ಹಾಡು ಕೇಳಬಾರದೆಂಬ ಸೂಚನೆಯನ್ನು ಉದ್ದಾನಂದ್ವರದಲ್ಲಿ ಬರಿದು ಹಜ್ಜಿದ್ದರೆ ಕೆವಿ ಮುಖ್ಯಕ್ಕೊಂಡೇ ಒಳಗೆ ಪ್ರವೇಶಿಸುತ್ತಿದ್ದೇನು. ಇರಲಿ. ಮಂಜುಳೆ, ಇಷ್ಟು ದಿನಗಳಾದರೂ ಹೀಗೆ ಏಕಾಂತದರ್ಶನದ ಸುಯೋಗವು ಘಟಿಸಿದಿಲ್ಲ; ಇಂದು ಅದು ಸಹಜವಾಗಿ ಒದಗಿರುವದು. ನಿನ್ನ ಮನೋದಯವನ್ನು ಪ್ರಸ್ತುವಾಗಿ ತಿಳಿಸಿಬಿಡು. ನನ್ನ ನಿನ್ನ ಸೈಮಳ ಸಖ್ಯವು ಘಟಿಸಿ ಎಷ್ಟೋ ದಿನಗಳು ಗತಿಸಿ ಹೋದವು. ಆದರೂ ನೀನು ನಿನ್ನ ಹೃದಯ ದಲ್ಲಿಯ ರಹಸ್ಯವನ್ನು ಬೈಲಿಗಳಿಯಲ್ಲಾಗಿ. ಪ್ರಿಯಕರ ಮಂಜುಳೆ, ನೀನು ನನ್ನನ್ನು ವರಿಸುವೆಯೋ-ಇಲ್ಲವೋ ಪ್ರಸ್ತುವಾಗಿ ಹೇಳಿಟ್ಟು.”

“ಪ್ರಿಯ ಮಧುರ, ನಾನು ವಿವಾಹವಾದರೆ ನಿಮ್ಮನ್ನೇ! ಇಲ್ಲವಾದರೆ ಹೀಗೆಯೇ ಇರುವೇನು. ನಿಮ್ಮ ಹೊರತು ಅನ್ಯ ಪುರುಷರು ನನಗೆ ಬಂಧುಸಮಾನರು. ಈಗಲಾದರೂ ಆಯಿತೋ-ಇಲ್ಲವೇ?”

“ಪ್ರಿಯೆ, ಈ ಬಗೆಯ ಮಾತುಗಳನ್ನು ನೀನು ಇಂದೇ ಹೊಸದಾಗಿ ಆಡಿಲ್ಲ. ಇಂಥ ಮಾತುಗಳಿಂದ ನನ್ನ ಮನಸ್ಸು ಸಮಾಧಾನಗೊಳ್ಳುವದಿಲ್ಲ. ನೀನು ನನ್ನಲ್ಲಿ ಪ್ರಣಯವುಳ್ಳವಳಾಗಿರುವೆಯಂಬದನ್ನು ನಾನು ಬಲ್ಲಿನು; ಆದರೆ ವಿವಾಹವಾಗದೆ ಹೀಗೆಯೇ ಪ್ರತಾಚರಣ ಮಾಡುತ್ತಿದ್ದರೆ ಪ್ರಯೋಜನವೇನು?”

“ಮಧುರಸಿಂಹರೇ, ಅವಸರ ಮಾಡಬೇಡಿರಿ.”

“ಹಾಗಾದರೆ ನೀನು ನನ್ನನ್ನು ಎಂದು ವರಿಸುವೆಯಂಬದನ್ನಾದರೂ ನಿಶ್ಚಯವಾಗಿ ಹೇಳಿ ಬಿಡು.”

“ಇಂದೇ ಹೇಳಲಾ ?” “ಹೌದು; ಇಂದೇ ಹೇಳಬೇಕು.”

“ನಾಳಿ ಹೇಳಿದರೆ?” “ಅದಾಗದು.”

“ಪ್ರಿಯ ಮಧುರ, ಈಗ ನನಗೆ ಪೂಜೆಯ ವೇಳೆಯಾಗಿದೆ. ಮಾತನಾಡುತ್ತಿನಿಲ್ಲವಂತಿಲ್ಲ. ನಿಮ್ಮ ಮಾತಿನ ಉತ್ತರವನ್ನು ನಾಳಿ ಹೇಳುವೇನು.”

“ಯಾವ ಪೂಜೆಯು, ಮಂಜುಳೆ ?

“ನಾನು ನಿತ್ಯದಲ್ಲಿಯೂ ಸಂಧ್ಯಾಸಮಯಕ್ಕೆ ಶೈಲಕುಮಾರಿ ಗಿರಿಜನಂದಿನಿ ಅಷ್ಟಭುಜಧಾರಿಣಿ ದುರ್ಗಾಮಾತಿಯ ಪೂಜೆ ಮಾಡುತ್ತಲಿರುವೇನು.”

“ಹೀಗೇನು ?” ಎಂದು ಮಧುರಸಿಂಹನು ನುಡಿದು—“ಹಾಗಾದರೆ ಬೇಗನೆ ನನ್ನ ಮಾತಿಗೆ ಉತ್ತರಕೊಟ್ಟು, ತೆರಳು. ಒಂದು ನಿಮಿಷದಲ್ಲಿ ನನ್ನ ಮಾತಿನ ಉತ್ತರಕೊಡಲಿಕ್ಕೆ ಬರುವಂತಿದೆ.”

“ನಾಳಿ ಹೇಳುವೇನು” ಎಂದು ನಗುತ್ತ ನುಡಿದು ಮಂಜುಳಿಯು ಹೂವಿನ ಕರಂಡಕವನ್ನು ಕೈಯಲ್ಲಿ ತೆಗೆದುಕೊಂಡು ಹೊರಡಲುದ್ದುಕ್ಕೆ ಉದಳು. ಮಧುರ

ಸಿಂಹನು ಅಡ್ಡಬಂದು, ಅವಳ ಕೈಗಿಡಿದು—“ಉಗಲೀ ಹೇಳಬೇಕು. ನೀನು ಎಷ್ಟೋ ನಾರೆ ಮೋಸಗೊಳಿಸಿರುವೆ. ನಿನ್ನ ಸಿಜವಾದ ಮನೋದಯವನ್ನು ಬಿಳಿತ್ತು ಹೊರತು ಮುಂದೆ ಹೆಚ್ಚೆಯಿಡಲಕ್ಕೆ ಬಲವಾದ ಅಡ್ಡಿಯಿದೆ.”

“ಕ್ಕೆ ಬಿಡಿರಿ.” “ಬಿಡುವದಿಲ್ಲ.”

“ಇದೋಳ್ಳೀ ಭಲನೆಯು.” ನಗುತ್ತ ಮಂಜುಳಿಯು ನುಡಿದು—“ನಾಳಿ ಸಿಹಿಯವಾಗಿ ನಿಮ್ಮ ಮಾತಿಗೆ ಉತ್ತರ ಕೊಡುವೇನು.”

“ನೀನು ವಚನ ಕೊಟ್ಟ ಹೊರತು ನಾನು ನಿನ್ನನ್ನು ನಿಹಿತಯವಾಗಿ ವಿದುವ ದಿಲ್ಲ. ನೀನು ಅನೇಕ ವೇಳೆ ಇದರಂತೆ ನುಡಿದು ನಿನ್ನನ್ನು ಮೋಸಗೊಳಿಸಿರುವೆ. ನನ್ನನ್ನು ವರಿಸುವದಕ್ಕೆ ನೀನು ಸ್ಥಿರ ಇರಿದಿದ್ದರೆ ಸ್ವಷ್ಟವಾಗಿ ಹೇಳಬಿಡು. ಮಂಜುಳಿ, ವಿಚಾರ ಮಾಡಿ ಉತ್ತರ ಕೊಡು.”

ಮಧುರಸಿಂಹನು ಹೀಗೆ ನುಡಿದು ಟೊಂಕದಲ್ಲಿದ್ದ ಖಡ್ಗವನ್ನು ಒರಿಯಿಂದ ಹಿರಿದು ನಿಂತನು. ಅವನು ಖಡ್ಗವಾಟಿಯಾದಧನ್ಯನ್ನು ನೋಡಿ ಮಂಜುಳಿಯು ಭಯ ವಿಸ್ತೃಯಿಡಿತಾಗಿ—“ಇದೇನು ಮಧುರ! ಖಡ್ಗವನ್ನು ಹೊರಗೆ ತೆಗೆದಿರಿ? ನಿಮ್ಮನ್ನು ವಿವಾಹವಾಗಲಿಕ್ಕೆ ಅಸಮೃತಿಯನ್ನು ಪ್ರಕ್ರಿಯಿಸಿದರೆ, ಪ್ರಾಣಿರುವ ಸಾಹಸ ನಡೆದಿರುವವೇನು?”

“ಹೌದು. ಪ್ರಾಣ ಒಿರುವ ಸಾಹಸವೇ ಇದು! ಅದರ ಸಿನ್ನ ಪ್ರಾಣವನ್ನುಲ್ಲ; ನಿನ್ನ ಪ್ರಾಣವನ್ನು!” “ಮಧುರಸಿಂಹ!—”

“ಪಕ ಮಂಜುಳಿ?” “ಇದೇನು ವಿಚಿತ್ರಕಾರ್ಯವು?”

“ವಿಚಿತ್ರಕಾರ್ಯವಲ್ಲ; ಆತ್ಮಫಾತದ ಕಾರ್ಯವು!”

“ಕತ್ತಿಯನ್ನು ಒರೆಗಾಟಿಸಿರಿ.”

“ನೀನು ವಚನಕೊಟ್ಟ ಹೊರತು ಅದು ಒರೆಗಾಟಿಸಿದಿಲ್ಲ. ನೀನು ನನ್ನನ್ನು ವರಿಸಿದ್ದರೆ, ವರಿಸುವ ಬಗ್ಗೆ ದೃಢವಾದ ವಚನವನ್ನು ಇಂದೇ ಕೊಡುವುದರೆ, ನಿನ್ನ ಸಮಕ್ಕದಲ್ಲಿ ಆತ್ಮತಾಗ ವಾಡುವೇನು. ಇವೇ ನಿನ್ನ ಪ್ರತಿಜ್ಞೆಯು!”

“ಪ್ರೇಮಭೂಮೆಯ ಅತಿಂದೇಕವಿದು!”

“ಮಂಜುಳಿ, ವೇಳಿಗಳಿಯೆಡ. ಉತ್ತರಕೊಡು.”

“ಒಬ್ಬ ಯಿಂದಿಕ್ಕಿಂತ ರಮಣಿಗಾಗಿ ಆತ್ಮತಾಗವೇ?”

“ಹೌದು. ಆತ್ಮತಾಗವು ನಿಷಿ; ಆದರೆ ರಮಣಿಯು ಯಿಂದಿಕ್ಕಿಂತಿರು, ಸ್ವ-ಗ್ರಾಹಿಯ ಲಲನೆಯು. ಅವಳ ಸಲುವಾಗಿಯೇ ಆತ್ಮಫಾತವು.”

“ಸದ್ಯದ ಭೀಷಣ ಪ್ರಸಂಗದಲ್ಲಿ ನಿಮ್ಮಂತದ ರಾಷ್ಟ್ರಭಕ್ತರು ಆತ್ಮನಾಶಮಾಡಿ ಕೊಂಡರೆ ಸ್ವದೇಶಕ್ಕೆ ಎಷ್ಟು ಹಾಸಿ ತಟ್ಟುವದೆಂಬದನ್ನು ನಿಚಾಲಿಸಿರುವಿರೇನು? ಬೇಗನೆ ಅಷ್ಟಮ್ಮದಕರ್ತವ್ಯನಾಡನೆ ಯುಧ್ಘದ ಪ್ರಸಂಗವಿರುವದೆಂಬದನ್ನು ನೀವು ಮರೆತಿರುವಿರಾ?”

“ಎಲ್ಲವೂ ಗೊತ್ತಿದೆ. ರಾಷ್ಟ್ರಭರ್ತನನ್ನು ಉಳಿಸುವದೂ ಕೊಲ್ಲುವದೂ ಸಿನ್ನ ಕೈಯಲ್ಲಿದೆ. ಸೀನು ನನ್ನನ್ನು ಎಂದು ವರಿಸುವೆಯೆಂಬದರ ಬಗ್ಗೆ ಸಿಕ್ಕಿತವಾದ ನಚನವಿಶ್ವರೆ, ದ್ವಿಗುಡಿತ ಶಾಯ್-ಸಾಹಸಗಳನ್ನು ತೋರಿಸಿ ರಾಷ್ಟ್ರಕಾರ್ಯ ಸಾಧಿಸುವೆನು. ಸೀನು ಹಾಗೆ ಮಾಡಿದೆ ಹೋದರೆ, ನಾನು ಅತ್ಯಫಾತ ಮಾಡಿಕೊಳ್ಳುವೆನು. ನನ್ನನ್ನು ನಾಶಗೊಳಿಸಿ, ದೇಶದ ಹಾಸಿ ಮಾಡುವೆಯೋ? ಉಳಿಸಿ ಹಿತ ಮಾಡುವೆಯೋ?”

“ಪ್ರಿಯ ಮಧುರಸಿಂಹ, ಸೀವು ಇಷ್ಟೇಕೆ ಆತುರಗೊಂಡಿರುವಿರಿ? ಏನೂ ಅಡ್ಡಿಜಲ್ಲ. ನಾನು ಸಿಮ್ಮನ್ನೇ ವರಿಸುವೆನು. ಯಾವಾಗ ವರಿಸುವೆನೆಂಬದನ್ನು ಕೇಳುವದಕ್ಕಾಗಿ ಸೀವು ಉತ್ಸಾಹಗೊಂಡಿರುವಿರಿ. ಸಧ್ಯದ ಯುದ್ಧದ ಪ್ರಸಂಗದಲ್ಲಿಂತು ಪಿಂಚಾರ್ಯಾವನ್ನು ತುಡೆರಿಸುವದು ಸಾಧ್ಯವಲ್ಲ; ವಿಹಿತವೂ ಅಲ್ಲ. ಯುದ್ಧವು ಮುಗದೊಡನೆಯೇ ನಾನು ಸಿಮ್ಮನ್ನು ವರಿಸುವೆನು; ಆದರೆ ನನ್ನದೊಂದು ಕಟ್ಟಳೆಯುಂಟು. ಆ ಕಟ್ಟಳೆಯಂತೆ ಸ್ಥಿರವಾಗಿ ಮಧುರಸಿಂಹನು ಕೇಳಿದನು.”

“ಇಲ್ಲದಿದ್ದರೆ? ವಿಸ್ತಿತನಾಗಿ ಮಧುರಸಿಂಹನು ಕೇಳಿದನು.”

“ಸಿಮ್ಮನ್ನಾಮಸಂಕೀರ್ತನೆ ಮಾಡುತ್ತ, ಸಿಮ್ಮ ಮೂರ್ತಿಯನ್ನು ಪೂಜಿಸುತ್ತು ಆಜನ್ನವಾಗಿ ಅವಿವಾಹಿತಳಾಗಿರುವೆನು.” “ಬಳ್ಳೀದು; ಸಿನ್ನ ಕಟ್ಟಳೆಯೇನು?”

ಪಾಪಿಯಾದ ಅಹಮ್ಮದಶಹನ ಶಿರಸ್ಸನ್ನು ತಂದು ನನ್ನ ಸಮೃಖದಲ್ಲಿರಿಸಿದರೆ, ಅಂದೇ ನಾನು ಸಿಮ್ಮನ್ನು ವರಿಸುವೆನು.”

“ಇಷ್ಟೇಯೋ? ಈ ಕಾರ್ಯವು ಕೆಲಿಣವಾದದ್ವಾದರೂ, ದೀಷ್ರ ಸಾಹಸ ಮಾಡುವೆನು. ನಾನು ಅಹಮ್ಮದಶಹನ ಮಸ್ತಕವನ್ನು ತರುವೆನು; ಇಲ್ಲವೇ ನನ್ನ ಮಸ್ತಕವನ್ನು ರಣ ಭೂಮಿಗೆ ಚಲ್ಲುವೆನು.”

“ವಿರೋಚಿತ ಭಾವಣವಿದು. ಪ್ರಿಯರೇ, ಸೀವು ಭಾವೀ ಯುದ್ಧದಲ್ಲಿ ವಿಜಯಿಗಳಾಗಬೇಕೆಂದು ಏಕಲಿಂಗಜಿಯನ್ನು ಅನನ್ಯ ಭಾವದಿಂದ ಪ್ರಾರ್ಥಿಸುತ್ತೆ ಲಿರುವೆನು.”

“ವೀರ ಬಾಲೆ, ಮಂಜುಳೆ, ನಾನು ಇನ್ನು ಮೇಲೆ ಸಿನ್ನನ್ನು ಕಾಣಬೇಕಾದರೆ ಅಹಮ್ಮದಶಹನ ಶಿರವನ್ನು ತೆಗೆದುಕೊಂಡೇ ಬರುವೆನು. ಅವನ ಶಿರವು ದೂರಿಯ ದಿದ್ದರೆ ಇದೇ ಕೊನೆಯ ದರ್ಶನವು. ನನಗೆ ಸಿರೂಪವನ್ನು ಕೊಡು, ಪ್ರಿಯೆ!”

‘ಹೋಗಿ ಬನ್ನಿರಿ ನಾಥರೆ! ನನ್ನ ಪ್ರೇಮದ ಕಾಣಿಕೆಯನ್ನು ಬೇಗನೆ ತನ್ನಿರಿ.’

ಮಧುರಸಿಂಹನು ತನ್ನ ಪ್ರಿಯಕರೆಯ ಮುಖವನ್ನು ಮೇಲ್ಲಿನೆ ಚುಂಬಿಸಿ, ವಿದ್ಯುದ್ಧತಿಯಿಂದ ಉದ್ಘಾನವನ್ನು ಬಿಟ್ಟು ತೆರಳಿದನು. ಅನಂತರದಲ್ಲಿ ಸ್ವದೇಶಪ್ರೇಮಿ ವೀರ ಕುಮಾರಿಯಾದ ಮಂಜುಳೆಯು ರಾಜಕುಮಾರಿಯಾದ ಕನಕಲತೆಯ ಮಂದಿರಕ್ಕೆ ಹೋರಟಳು.

## ಅಹೋರ ಪ್ರತಿಜ್ಞೆ.

“ರೂಪವು ಸ್ತೀಗೆ ಶತ್ರುವು; ರೂಪನತಿ ಪಶ್ಚಿಯ ಪತಿಗೆ ಶತ್ರುವು!”

“ಮಂಜುಳಿ, ಈ ಹೊಸ ಸುಭಾಷಿತವನ್ನು ಯಾರಲ್ಲಿ ಅಭಿಷಿಸಿದೆ?”

“ಇಂತಹ ಸುಭಾಷಿತಗಳಿಗೆ ಗುರುವು ಬೇಕಾಗುವದಿಲ್ಲ; ಕಾಲವೇ ಕೆಲಿಸುವದು. ಕಾಲಮಾನ ಪರಿಸ್ಥಿತಿಗನು ಸಾರವಾಗಿ ಸುಭಾಷಿತದಲ್ಲಾದರೂ ಹೆಚ್ಚು ಕಡಿಮೆಯಾಗುವದು.” ಎಂದು ಮಂಜುಳಿಯು ನಗುತ್ತ ಕರ್ನಕಲತೆಗೆ ಉತ್ತರ ದೊಟ್ಟಿಉ.

“ನಾಮಾಂಕಿತ ಸುಭಾಷಿತಕಾರರು ತಲೆದೊರಿದ ಕಾಲದಲ್ಲಿ ನೀನಿಲ್ಲದಿದ್ದರೆ ಸುಭಾಷಿತ ಗ್ರಂಥದಲ್ಲಿ ಎಷ್ಟೋ ವಿಧದ ಕ್ರಾಂತಿಯನ್ನು ಒಟ್ಟು ಮಾಡುತ್ತಿದ್ದೆ.” ಕರ್ನಕ ಲತೆಯು ನಗುತ್ತಲೇ ನುಡಿದಳು.

“ಹಾಗಲ್ಲದೇವಿ, ಸದ್ಯದ ಯವನರ ಹಾವಳಿಯ ಕಾಲದಲ್ಲಿ ರೂಪನತಿ ತರುಣ ಯರು ಹಿಂದುಗಳಲ್ಲಿ ಇರಬಾರದೆಂದು ಅನಿಸುವದು. ಯವನರ ಕಾಕದೃಷ್ಟಿಯ ಮೂಲಕ ಇಂಥ ಸುಭಾಷಿತಗಳನ್ನು ಆಯಾ ಕಾಲಕ್ಕೆ ಸರಿಯಾಗಿ ನಮ್ಮಂಥ ವೈಜ್ಞಾನಿಕರು ನಿವಾರಣ ಮಾಡುವರು.”

“ನಿನ್ನಂಥ ವೈಜ್ಞಾನಿಕರೇ? ನೀನೋಳ್ಳೀ ಪಂಡಿತೆಯೇನು?”

“ಹಾಗಲ್ಲದಿದ್ದರೆ ನಾನು ಹೊಸ ಸುಭಾಷಿತವನ್ನು ಹೇಗೆ ನಿವಾರಣ ಮಾಡುತ್ತಿದ್ದೇನು?”

ಆಹೋರ ಮರ್ಗದಲ್ಲಿಯ ಅಟ್ಟ್ಯಾಲಿಕೆಯಲ್ಲಿ ಕರ್ನಕಸುಂದರಿಯೂ ಅವಳ ಸವಿಯಾದ ಮಂಜುಳಿಯೂ ಮಾತಾಡುತ್ತ ಕುಲತಿದ್ದರು. ಕರ್ನಕಲತೆಯು ಒಂದು ನಿಲುವು ಕನ್ನಡಿಯನ್ನು ಎದುರಿಗಿಟ್ಟಿಕೊಂಡು ವಿವಿಧ ರಾಜ್ಯ ಭರಣಗಳನ್ನು ಧರಿಸಪತ್ತಿದ್ದಾರು. ಸುಭಾಷಿತವಾದ ಅವಳ ಲಾವಣ್ಯಮಯಿಯ ಹೇಮಲತೆಯನ್ನು ನೋಡಿ ಮಂಜುಳಿಯು ವಿನೋದಕ್ಕಾಗಿ ಸತ್ಯಾತ್ಮಕ ವಸ್ತುಸ್ವಿತಿಯನ್ನು ಸೂಚಿಸುವ ಕಾಲ್ಪನಿಕ ಸುಭಾಷಿತದ ಒಂದು ಚರಣವನ್ನು ಅಂದಳು.

“ಮಂಜುಳಿ, ರೂಪನತಿ ಪಶ್ಚಿಯ ಪತಿಗೆ ಶತ್ರುವೆಂಬದು ಸದ್ಯದ ಕಾಲದಲ್ಲಿ ನಿಜವಷ್ಟೇ?”

“ಸೂರ್ಯಪ್ರಕಾಶದಮ್ಮು ನಿಷ್ಟುಳವು ನಿಜವು.”

“ಹಾಗಾದರೆ ಮಧುರಸಿಂಹರಿಗೆ ಈ ವಿಷಯವನ್ನು ತಿಳಿಸುವೆನು.”

“ರಾಜಕುಮಾರಿ!”

“ಯಾಕೆ ಅಮಾತ್ಯಪುತ್ರಿ?”

“ನನಗೆ ರೂಪನತಿಯೆಂದು ಯಾರು ಅನ್ನು ವರು?”

“ನಿನ್ನ ಹೃದಯಚೋರಾಡ ಮಧುರಸಿಂಹರು.”

“ರೂಪಾಂಧರ ಸಾಕ್ಷಿಯು ನನಗೆ ಬೇಕಾಗಿಲ್ಲ.”

“ಅವರಿಗೆ ಅಂಥತ್ವ ಬರಲಿಕ್ಕೆ ರೂಪನೇ ಕಾರಣವಾಗಿರುವದೆಂದ ಬಳಿಕ, ಬೇರೆ ಸಾಕ್ಷಿಗಳ ಆವಶ್ಯಕತೆಯಿಲ್ಲ. ನಿನ್ನ ವಾಣಿಯೇ ನಿನ್ನ ರೂಪಕ್ಕೆ ಸಾಕ್ಷಿಯಾಗಿ ಹೋಯಿತು.”

“ವಾಕ್ಯ ತುರರಾದ ನಿಮ್ಮೊಡನೆ ಮಾತನಾಡಿ ಗೆಲ್ಲಲಾರೆನು; ಆದರೆ ದೇವಿ, ಸ್ವರ್ಗೀಯ ಅಪ್ಸರೆಯರನ್ನು ನಿವಾಳಿಸಿ ಚಲ್ಲುವಂತಹ ನಿನ್ನ ರಾಪದ ಮುಂದಿಂದಿನ್ನು ರಾಪವು ಸೂರ್ಯನ ಮುಂದಿನ ಹೊಸ್ಸೇ ಮುಖವೇ ಸರಿ. ಅಂತೆಯೇ ಹೆಸರು ಹೊಂದಿದ ಶಾಹಿರರು ನಿನ್ನ ಸೌಂದರ್ಯ ವಣಿನಾಪರವಾದ ಪದ್ಧಗಳನ್ನು ರಚಿಸಿ, ಯಂವನ ನರಪತಿಗಳೆಡುಗಿ ಹಾಡಿ, ಸಂಭಾವನೆ ಹೊಂದುತ್ತಿರುವರು.”

‘ಹೀಗೇನು?’ ಕರ್ಣಕಲತೆಯು ಭಯಾವಿಷ್ಟುಲಭಾಗಿ ಕೇಳಿದಳು.

“ನಿಜವು ದೇವಿ. ಅಂತೆಯೇ ಸಾನು ಹೊಸ ಸುಭಾಷಿತವನ್ನು ನಿಮಾಣ ಮಾಡಿದೆನು. ಯಂವನರ ಪಶ್ಚಿಮಾಲ್ಯಾಳಿ ಬಹು ಜನರು ವಿಷಯಲೋಲುಪರಾ ಪಾತಕೇ ಹೃದಯಿಗಳೂ ಆಗಿರುವರು. ಒಂದು ವೇಳೆ ಅಂಥನರ ವಕ್ರದೃಷ್ಟಿಯು ಬಿದ್ರರೆ, ಎಂಥ ಆನಧರವಾಗುವದು ನೋಡು.”

“ಮಂಜುಳೆ, ಇಲ್ಲದ ಸಲ್ಲದ ಯೋಚನೆಗಳನ್ನು ಮನಸ್ಸಿನಲ್ಲಿ ತರುವದೇಕೆ? ಒಂದು ವೇಳೆ ಅಂಥ ಆಪತ್ತಿ ಬದಿಗಿರೆ, ಕ್ಷುತ್ರಿಯ ಲಲನೆಯರು ತನ್ನ ಶೀಲವನ್ನು ರಕ್ಷಿಸಿಕೊಳ್ಳಲಿಕ್ಕೆ ಅಸಮರ್ಪಿತರುವರೇನು?”

ಅಪಮ್ಮದಶರನ ವಾತರೀ ಪ್ರಕರಣದ ಸುಧ್ಯಾಯು ಇನ್ನೂ ಕರ್ಣಕಲತೆಗೆ ಗೊತ್ತಾಗಿದ್ದನ್ನು ನೋಡಿ ಮಂಜುಳೆಯು ಬೆರಗಾದಳು. ಕೋಮಲ ಹೃದಯಿಯಾದ ಇವಳು ನೋಂದುಕೊಂಡಾಳೆಂಬ ಭಯದಿಂದ ಆ ಸುಧ್ಯಾಯನ್ನು ಪರವರ್ತಿಸಿಂಹನು ಬುದ್ಧಿ ಶೈವಕವಾಗಿ ಇವಳ ಮಟ್ಟಿಗೆ ಗುಹ್ಯೆ ವಾಗಿಸಿರುವನೇಂದು ಅವಳು ಬಗೆದಳು. ಆಗ ಅವಳು—“ಕರ್ಣಕಲತೆ, ಶೀಲವನ್ನು ರಕ್ಷಿಸಿಕೊಳ್ಳಬಹುದು; ಪಾತಕಿಯನ್ನು ಶಿಕ್ಷಿಸಬಹುದು. ಒಟ್ಟಿನ ಮೇಲಿರುಪಮಹಿಮೆಯಿಂದಲೇ ಇಷ್ಟೆಲ್ಲ ಕೊಲಾಪಲ ವೇಳಾವದಲ್ಲವೇ?” ಎಂದು ನುಡಿದು, ತಿರುಗಿ ನೋಡಿ—“ದೇವಿ, ಅಕೋಣ ನೋಡು, ಅಲ್ಲಿ ಸತ್ಯೋಂದೃಸಿಂಹರು ಬರುವಂತಿದೆ” ಎಂದು ನುಡಿದು ಎದ್ದು ನಿಂತಳು.

“ಬಂದರೇನಾಯಿತು ಮಂಜುಳೆ? ನನ್ನ ಅಣ್ಣನು ನಿನಗೂ ಅಣ್ಣನೇ. ಕುಳಿತುಕೊ.”

“ರಾಜಕುವಾರೀ, ಅವರು ಯಾವಧಾದರೊಂದು ವಿಷಯಕ್ಕಾಗಿ ಮಾತಾಡಲಿಕ್ಕೆ ಬರುತ್ತಿರಬಹುದು. ನನ್ನೊಂದ ಆವಂಗಿ ವಿಷ್ಟುವಾಗಬಾರದು. ನನಗೂ ಕೆಲಸ ವಿಡ. ಮತ್ತೆ ಬರುತ್ತೇನೇ.”

“ನಿನ್ನ ಕೆಲಸವೇ? ಅದು ನನಗೆ ಗೊತ್ತೇ ಇದೆ. ಹೊಗು, ಮಂಜುಳೆ, ಹೊಗು. ಮಧುರಸಿಂಹರು ಸಿನ್ನ ದಾರೀ ನೋಡುತ್ತಿರೆಬಹುದು. ನಿನ್ನ ಕೆಲಸವು ಆಗ ಕಡೆಗೇ ಇರುವದಲ್ಲವೇ?”

“ರಾಜಕುವಾರಿ, ನೀವು ಹೀಗೆಯೇ ವಿನೋದ ಮಾಡುತ್ತೆ ನನ್ನ ಜೀವ ತೀರೆಯುವಿರಿ. ಆ ಮಧುರಸಿಂಹರು ಯಾವ ಮುಹೂರ್ತದಲ್ಲಿ ನನ್ನೊಡನೆ ಸಖ್ಯ ಬಳೆಯಿಸಿದರೋ ಕಾಣಿಸು.”

“ಅವು ತಸಿದ್ದಿ ಯೋಗವನ್ನೇ ನೋಡಿ, ನಿನ್ನೊಂದನೆ ಸ್ವೀಹ ಬೆಳೆಯಿಸಿರ ಬಹುದು. ಅಂತೆಯೆ ಅವರಿಗೆ ನಿನ್ನ ಅಧರಾವೃತ ಪಾನ ಮಾಡುವ ಸುಯೋಗವು ನಿತ್ಯದಲ್ಲಿಯೂ ದೊರೆಯುತ್ತೆ ಲಿದೆ.”

“ಭೀ! ಇದೇನು ಹುಳ್ಳಾಟ್! ರಾಜಕುಮಾರಿ, ಇನ್ನೊಮ್ಮೆ ನಿನ್ನ ಬಳಗೆ ಬರ ಬೇಕೋ—ಬೇಡವೋ?”

“ಒಟ್ಟಿನ ಮೇಲೆ ಇಲ್ಲಿಗೆ ಬಾರದಂತಿ ಮಾಡಿಕೊಂಡು ಎಲ್ಲ ವೇಳೆಯನ್ನು ಮಧುರಸಿಂಹನಲ್ಲಿಯೇ ಕೆಳಿಯುವ ಅಭಿಷನ ಕಾರಣಾಳನನ್ನು ಹೂಡಿದೆ.” ಎಂದು ಕನಕಲತೆಯು ನಗುತ್ತ ನುಡಿದಳು.”

“ಸದ್ಯಕ್ಕುಂತೂ ನಾನು ಮಧುರಸಿಂಹರನ್ನು ಕಾಣುವದಿಲ್ಲ; ಅವರಾದರೂ ನನ್ನನ್ನು ಕಾಣುವದಿಲ್ಲ. ಸುಮ್ಮನೆ ಇಲ್ಲದ ಜೀಷ್ಟೆ ಮಾಡುವೇಯೇಕೆ?”

“ಯಾಕೆ, ಪರಸ್ಪರರು ಪ್ರಣಯ ಕಲಹ ಮಾಡಿರುವಿರೇನು? ಅಂತೆಯೆ ಕೆಲವು ನಿಮಿಷಗಳ ಮಟ್ಟಿಗೋ, ಕೆಲವು ಗಳಿಗೆಗಳ ಮಟ್ಟಿಗೋ ಒಬ್ಬರೊಬ್ಬರನ್ನು ಕಾಣ ಬಾರದೆಂದು ಹೇಗಾದರೂ ಮಾಡಿ ಮನಸ್ಸು ದೃಢಪಡಿಸಿರಬಹುದು.”

“ರಾಜಕುಮಾರಿ, ಸಮಯ ದೊರೆತಾಗ ನಿನಗೆ ಎಲ್ಲ ಸಂಗತಿ ತಿಳಿಸುವೇನು. ಈಗನಿನು ಹೇಳಿದರೂ ನಿನಗೆ ವಿನೋದವೇ ಆಗುವದು.” ಎಂದು ನುಡಿದು, ಮಂಜು ಶೆಯು ಅಲ್ಲಿಂದ ತೆರಳಿದಳು. ಮಂಜುಶೆಯು ಹೊದೆ ಒಂದೆರಡು ನಿಮಿಷಗಳಲ್ಲೇ ಸಂತ್ಯೇಂದ್ರಸಿಂಹನು ಅಲ್ಲಿಗೆ ಬಂದನು.

ಕನಕಲತೆಯು ಸತ್ಯೇಂದ್ರಸಿಂಹನು ಬಂದ ಕೂಡಲೆ, ಅವನ ಕೈ ಹಿಡಿದು— “ಅಣ್ಣಾ, ರಾಜಕಾರಣದಲ್ಲಿ ತೊಡಗಿದ ನಿನಗೆ ನನ್ನನ್ನು ಕಂಡು ಎರಡು ಮಾತಾಡಿ ಹೋಗಲಿಕ್ಕೆ ಅವಕಾಶವು ದೊರೆಯುತ್ತಿರಲಿಕ್ಕೆಲ್ಲವಷ್ಟೆ?”

“ತಂಗಿ, ನಿಜವಾಗಿಯೂ ಅವಕಾಶ ದೊರೆತಿಲ್ಲ. ರಾಜಕಾರಣವೇಂದರೆ ಮುಳ್ಳ ಹಾಸಿಗೆಯು!”

“ಅಪ್ಪನು ಎಲ್ಲ ಕಾರ್ಯಗಳನ್ನು ನೋಡಿಕೊಂಡು ಹೋಗುವಾಗ ನೀನು ಹೀಗೆ ಅನ್ನುವೆ. ಮುಂದೆ ರಾಜ್ಯಭಾರವನ್ನು ನಿನೇ ಸಂಪೂರ್ಣವಾಗಿ ವಹಿಸಿದ ಮೇಲೆ ಹೀಗೆ ಮಾಡುವೇ?”

“ತಂಗೀ, ಕಾರ್ಯ ಮಾಡುತ್ತ ಹೋದಹಾಗೆ ಕಾರ್ಯಕ್ರಮತೆಯು ತನ್ನಿಂದ ತಾನೇ ನೆಲೆಗೊಳ್ಳುತ್ತ ಹೋಗುವದೆ.”

“ಆಗ ಹೋಸದಾಗಿ ಯುಧ್ಧದ ಗೊಂದಲವು ಉಪಸ್ಥಿತವಾದ್ದರಿಂದ ನಿನಗೆ ಇಲ್ಲಿಗೆ ಬರಲಿಕ್ಕೆ ಅನುವು ದೊರೆಯಂತಾಗಿರಬಹುದು.” ‘ನಿನ್ನ ಮಾತು ನಿಜವು.’

“ಅಣ್ಣಾ, ಸಿಂಧದ ಬಾದಶಾಹನಾದ ಅಹಮ್ಮದಶಹನು ನಮ್ಮ ಮೇಲೆ ದಂಡಿತ್ತ ಬರುವ ಕಾರಣವೇನು?”

“ತಂಗೀ, ಕನಕಲತೆ, ಉದ್ದಾಮರಾದ ಯವನ ರಾಜರು ಸುಮ್ಮನೆ ಎಲ್ಲ ಕುಳತು

ಕೊಳ್ಳುವರು? ಯಾವಾಗಲೂ ಏನಾದರೀಂದು ಹಾವಳಿಯನ್ನೇ ಬ್ರಿಸುವದೇ ಅವರ ಸ್ವಭಾವ ಧರುವು.” ಎಂದು ಸತ್ಯೀಂದ್ರಸಿಂಹನು ನುಡಿದು, ನಿಟ್ಟುಸಿಗರೆದನು.

“ಅಣ್ಣಾ,”

“ಯಾಕೆ ತಂಗೀ,”

“ಯುದ್ಧವ್ಯಾಪಾರದ ವಿಷಯವಾಗಿ ಕೃತಿಯರ ಮನಸ್ಸು ಉದಾಸವಾಗಬೇಕೇ?”

“ಯುದ್ಧವ್ಯಾಪಾರಕ್ಕಾಗಿ ಹೆಡಾಸಿನ್ನೆ ಹೊಂದಿಲ್ಲ ತಂಗೀ!”

“ಮತ್ತೆ ಏತಕ್ಕಾಗಿ ಮನಸ್ಸು ಉದ್ದಿಗ್ನವಾಗಿದೆ? ಇನಿಟ್ಟುಸಿಗರೆದ ಉದ್ದೇಶವೇನು? ಅಣ್ಣಾ, ನೀನು ಈಗ ವಿಚಾರಸಾಗರದಲ್ಲಿ ಮುಖಿಗಂತಿದೆ. ಮುಖದ ಮೇಲೆ ವೀರಶ್ರೀಯ ಪ್ರಕಾಶವಿಲ್ಲ; ಸ್ವಭಾವಿಕವಾಗಿದ್ದ ತೇಜಸ್ಸಿತೆಯಿಲ್ಲ. ಇದೇನು ವಿಚಿತ್ರವು? ನಿನ್ನ ಮನಸ್ಸು ಉದಾಸವಾಗಬೇಕಾದರೆ ಏನಾದರೂ ಅಂತಹ ಪ್ರಸಂಗವು ಘಟಿಸಿರಲಿಕ್ಕೆ ಬೇಕು?”

“ಏನೋ ಸುಮ್ಮನೆ ವಿಚಾರಿಸುತ್ತಿದ್ದೇನು. ಯಾಕೋ ಮನಸ್ಸು ಶಾಂತವಿಲ್ಲ. ಕಾರಣವನ್ನು ಹೇಳಲಾಗಲೊಲ್ಲದು.”

“ಕಾರಣವು ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ಹೇಳಲಿಕ್ಕೆ ಆಗಲೊಲ್ಲದೆ?”

ಪರಕ್ಕಣದಲ್ಲಿ ವೀರ ಸತ್ಯೀಂದ್ರನ ಕಣ್ಣಗಳು ಕೆಡಿಯನ್ನು ಕಾರುತ್ತಿರುವಂತೆ ತೋರಹತ್ತಿದ್ದವು. ಮುಖವು ಕೊರ್ಧಲಕ್ಕಣಗಳಿಂದ ಭಯಂಕರವಾಯಿತು. ಈ ಅಭ್ಯಂತರ ದೃಶ್ಯವನ್ನು ನೋಡಿ ಕನಕಲತೆಯು ಬೆರಗಾಡಳು. ಒಂದು ಕ್ಕಣದಲ್ಲಿ ದುಃಖ-ಹೆಡಾಸಿನ್ನೆ, ಮತ್ತೊಂದು ಕ್ಕಣದಲ್ಲಿ ಕೊರ್ಧ-ಸಂತಾಪ. ಅಣ್ಣಾನ ಹೃದಯವು ಹೀಗೆ ವಿಲಕ್ಷಣ ಭಾವವನ್ನು ಏಕೆ ತಚೆದಿರಬಹುದೆಂದು ಅವಳು ಬಹು ಪರಿ ಯಾಗಿ ವಿಚಾರಿಸಿದಳು. ನಿಜಸ್ವಿತಿಯ ಗಂಧವಾರ್ತೆಯನ್ನಿರಯದ ಅವಳಿಗೆ ಆ ತೊಡಕಿನ ಪರಿಣಾರವಾಗಲಿಲ್ಲ. ಆಗ ಆವಳಿ:—“ಸ್ತ್ರಿಯಬಂಧು, ನಿನ್ನ ವೀರ ಹೃದಯದಲ್ಲಿ ಶೋಕ-ಸಂತಾಪಗಳು ಉತ್ಪನ್ನವಾದ್ದರಿಂದ ರಹಸ್ಯವೇನು?”

“ಸ್ತ್ರಿಯ ಭಗಿನಿ, ನೀನು ಎಷ್ಟು ವಿಚಾರಿಸಿದರೂ, ನಿನ್ನ ಹೃದಯ ರಹಸ್ಯವನ್ನು ಬ್ರಿಲಿಗೆಳಿಯಲಾರೆನು. ಅದನ್ನು ಬ್ರಿಲಿಗೆಳಿಯನದಕ್ಕೆ ತಂದೆಯವರ ಅಡ್ಡಿಯಂಟು. ನಿನ್ನ ಮನಸ್ಸಿನ ಕೊರ್ಧ-ಸಂತಾಪಗಳ ಕಾರಣವನ್ನು ಬಚಿಟ್ಟು ಬಗ್ಗೆ ನೀನು ನಿನ್ನನ್ನು ಹ್ವಾಮಿಸು.”

“ಅಣ್ಣಾ, ಈ ನಿನ್ನ ಸ್ತ್ರಿತಿಯ ಭಗಿನಿಯ ಮುಂದೆ ಮುಚ್ಚುಮರಿಯೇ? ಇಂಥನಡತೆಯನ್ನು ಎಂದಿನಿಂದ ಕಲಿತೀ?”

“ತಂಗೀ, ಆ ಸಮಾಜಾರವೇ ಅಂತಹ ಆಪತ್ತಿಗಳಿಂದ ಭಯಾನಕ ಇರುವದು. ಅದನ್ನು ಕೇಳಿದರೆ ನಿನ್ನ ಕೋಮಲ ಹೃದಯವು ನೊಂದುಕೊಳ್ಳಬಹುದು; ಭಯಕಾರಿರಿ ಹೊಂದಬಹುದು.”

“ಅಣ್ಣಾ, ಈ ಕನಕಲತೆಯಲ್ಲಿ ಎಂತಹ ಭಯಂಕರ ಸಮಾಜಾರವನ್ನು ಕೇಳಿರಿಕ್ಕು, ಆಪತ್ತಿಗಳ ಪ್ರಸಂಗವನ್ನು ಕಾಣಲಿಕ್ಕು ಸಾಮಧ್ಯ ಷುಂಟು; ಸಹನ

ತೀರ್ಥತೀಯುಂಟು. ಅನುಮಾನಿಸದೆ ಹೇಳು. ಈ ನಿನ್ನ ತಂಗಿಯು ಅಳ್ಳಿದೆಯವಳೂ ಸಾಹಸಹೀನಳೂ ಎಂದು ತಿಳಿದಿರುವೇಯೇನು? ನಾನು ವೀರ ಕುಮಾರಿಯರುವೇನು; ವೀರವರಾಂಗನೇಯಿರುವೇನು; ವೀರಕ್ಕೂತ್ರಾಣಿಯಿರುವೇನು! ನೀನು ಆರಜಂಷಪೂರ್ಣ ಸಮಾಚಾರವನ್ನು ಹೇಳಲಿಕ್ಕೇ ಬೇಕು.”

ಸತ್ಯೀಂದ್ರಸಿಂಹನು ನಿರುಪಾಯನಾಗಿ, ಅಹಮೃದಶಹನು ದಂಡತ್ತಿ ಬರುವ ಕಾರಣವನ್ನು ತಿಳಿಸಿದನು. ಅವನ ಮಾತುಗಳನ್ನು ಕೇಳ ಕನಕಲತೀಯು ತಿಳಾಂಶ ವಾದರೂ ಭಯಗೊಳಳ್ಳಲಿಲ್ಲ. ಅವಳು ನಿಭರ್ಯಾಯವಾಣಿಯಿಂದ:—“ಫೀ! ಇಷ್ಟಾಗಿ ಚಿಂತಿಮಾಡುವೆಡು ಎಲ್ಲಿಯ ರೀತಿಯು? ಅಷ್ಟು ಭಯವಾಗುತ್ತದ್ದರೆ, ಒಂದೆ ರಂಡು ನಿಮಿಷಗಳಲ್ಲಿ ಭಯದ ಸಮಸ್ಯೆಯನ್ನು ದೂರವಾಡಿ ಬಿಡಬಹುದು. ಬಂಧು, ಈ ಕನಕಲತೀಯು ನಿನ್ನೆಡುರಿಗೆ ನಿಂತಿರುವಳು; ಒರೆಯೋಳಗಿನ ಕತ್ತಿಯನ್ನು ಹಿರಿದು ಒಂದೇ ಹೊಡತಕ್ಕೆ ಕೆಲಸ ಬಗೆಹರಿಸಿ ಬಿಡು. ಇಷ್ಟಾಗಿ ಬಿಟ್ಟರೆ, ಸದ್ಯಕ್ಕೆ ನಡೆದ ಎಲ್ಲ ಗೊಂದಲವೂ ಸದ್ದಾಗಿ ಹೋಗುವದು.”

“ಇಂತಹ ಅಭದ್ರವಾದ ಮಾತುಗಳನ್ನು ಆಡಬೇಡ, ಕನಕಲತೆ” ಸತ್ಯೀಂದ್ರನು ಸಿಟ್ಟಿನಿಂದ ನುಡಿದು:—“ಈ ನನ್ನ ಖಂಡವು ಶ್ರಿಯಭಗಿನಿಯ ಕೊರಳು ಕೊಯ್ದು ಲಿಕ್ಕೆ ಅವಶಾರ ಹೊಂದಿಲ್ಲ; ಅದು ಪಾತಕೆಯಾದ ಅಹಮೃದಶಹನ ಶಿರವನ್ನು ಹರಿಯುವದಕ್ಕೆ ಹುಟ್ಟಿದೆ.”

“ಅಣ್ಣಾ, ನೀನು ಸಮರ್ಥನಿರುವೆ; ಆದರೆ ನನ್ನ ಸಲುವಾಗಿ ಹೋಡಿ ರಾಜ್ಯದ ಮೇಲೆ ಗಂಡಾಂತರವು ಪ್ರಾಪ್ತವಾಗುವದು. ಅಹಮೃದಶಹನು ಬಲಾಢ್ಯನು; ಯಾಕಂದರೆ, ಅವನಲ್ಲಿ ಬಹು ಸಂಖ್ಯಾಕ ಸೇನೆಯಿದೆ. ಹೋಡಿ ರಾಜ್ಯವು ಸಣ್ಣದು. ಇಲ್ಲಿಯ ರಜಪೂತ ವೀರರಾದ ನೀವು ಎಷ್ಟೇ ಶೂರರಿದ್ದರೂ ಅಲ್ಲ ಸಂಖ್ಯಾಕರಿರುವಿರಿ. ಅಂತಹ ಕಲಹ, ಸ್ವದೇಶಾಭಿಮಾನ ಶೂನ್ಯತೆಗಳಿಂದ ಯುಕ್ತವಾದ ನಿತಿದೇ ಶೀಯ ರಾಜ ಗಣವು ನಿಮಗೆ ಸಹಾಯ ಮಾಡಲಾರದು. ಆದಿಕಾಂತಿಯೇ ನಾನು ಹೇಳುವ ದೇನಂದರೆ, ನನ್ನನ್ನು ಕಡಿದು ಜೆಲ್ಲಿ ಮುಂದೊಡಗಬಹುದಾದ ಅನರ್ಥವನ್ನು ತಪ್ಪಿಸಿಬಿಡು.”

“ಸುಮೃಸಿರು, ಸುಮೃಸಿರು; ಇಂಥ ಆರುಚಿಕಾರಕ ಮಾತುಗಳನ್ನು ಕೇಳಲಾರೆನು, ಸುಮೃಸಿರು. ನೀನು ಹೀಗೆ ಮಾತಾಡತೊಡಗಿದರೆ ನಾನು ಈಗಲೇ ಹೊರಟು ಹೋಗುವೆನು.”

ಸತ್ಯೀಂದ್ರಸಿಂಹನು ಕುಳಿತ ಸ್ಥಳದಿಂದೆದ್ದನು. ಕನಕಲತೀಯು ಅಡ್ಡಿ ಬಂದು:—“ಒಳ್ಳೀದು; ನಿನ್ನ ಉತ್ತರಿಯೇ ಆಗಲಿ. ಅಣ್ಣಾ, ಕುಳಿತುಕೊಂಡಿ. ನಾನು ಮುಂದೆ ಇಂಥ ಮಾತುಗಳನ್ನು ದುವಿದಿಲ್ಲ. ಈಗಾದರೂ ಆಯಿತೇ?”

ಸತ್ಯೀಂದ್ರಸಿಂಹನು ಕುಳಿತುಕೊಂಡನು. ಆಗ ಕನಕಲತೀಯು:—“ಅಹಮೃದಶಹನು ದಂಡತ್ತಿ ಬಂದರೆ ಹೇಗೆ?”

“ಇದೇನು ಪ್ರಶ್ನೆ ಮಾಡುತ್ತಿರುವೆ? ಆಕ್ರಮಣಕ್ಕೆ ಪ್ರತ್ಯಾಕ್ರಮಣದ ಹೊರತು ಬೇರೆ ಉಪಾಯವೇನು? ಕ್ಷಮಿಯರು ಧರ್ಮಶಿಲರಕ್ಷಣೆಗಾಗಿ ಪ್ರಾಣವನ್ನು ಕೊಡುವರೇ ಹೊರತು, ಎಂದೂ ಭೃಷ್ಟರಾಗಲಾರರಿಂಬದನ್ನು ನಿನಗೆ ಹೇಳಲಿಕ್ಕೆ ಬೇಕೆ?”

“ಅಣ್ಣಾ, ನನ್ನಿಂದ ತಪ್ಪಿಕೆಲಸವಾಗುತ್ತಿತ್ತು.” ‘ಅದೇಕೆ ಕನಕಲತೆ?’

“ಆತ್ಮತ್ಯಾಗ ಮಾಡಿ ಭಾವಿ ಗಂಡಾಂತರವನ್ನು ದೂರ ಮಾಡಬೇಕೆಂಬ ವಿಚಾರವು ನನ್ನಲ್ಲಿ ಹುಟ್ಟಿತ್ತು; ಅದರೆ, ಹಾಗೆ ಮಾಡುವದು ಒಳಿತಲ್ಲವೆಂದು ವಿಚಾರಾಂತ್ಯದಲ್ಲಿ ತಿಳಿಯಿತು.”

“ಯಾವ ವಿಚಾರ ಮಾಡಿರುವೆ?” ಉತ್ತಂತೆಯಿಂದ ಸಹ್ಯೋಂದ್ರನು ಕೇಳಿದನು.

“ದುಷ್ಪ ಅಹಮೃದಶಹನು ಒಂದು ವೇಳೆ ಹೊಡಿ ರಾಜ್ಯವನ್ನು ನಾಶ ಗೊಳಿಸಿ, ನಿನ್ನನ್ನು ತಂದೆಯವರನ್ನು ಕೊಂಡರೆ, ನಾನು ಮಾತ್ರ ಸಾಯುವದಿಲ್ಲ.”

“ಇದೇನು ಮಾತಾಡುವೆ? ಕನಕಲತೆ, ನಿನ್ನ ಮಾತಿನ ಅರ್ಥವಾಗಲೊಂದು. ಚನ್ನುಗಿ ಒಡಿದು ಹೇಳು. ನೀನು ಸಾಯುವದಿಲ್ಲವೇ?”

“ನಾನು ಸಾಯುವೆನು; ಆದರೆ ನಿರಘರ್ಷಕವಾಗಿ ಸಾಯುವದಿಲ್ಲ.”

“ಹೇಗೆ ಸಾಯುವೇ?”

“ವಿಲಕ್ಷಣವಾದ ರೀತಿಯಿಂದ ಸಾಯುವೆನು.”

ಸಹ್ಯೋಂದ್ರನು ನಕ್ಕೆ “ವಿಚಿತ್ರತರದ ಭಾಷಣವಿದು!”

ಕನಕಲತೆಯ ಮುಖವು ಗಂಭೀರವಾಯಿತು. ಪ್ರದಯದಲ್ಲಿ ಸಂತಾಪವು ಹುಟ್ಟಿ, ಅದು ಮುಖದಿಂದ ಹೊರಸೂಸಕೊಡಿತು. ಕಣ್ಣಗಳು ಆರಕ್ತತೆ ಹೊಂದಿದವು. ಆಗ ಅವಳು—“ನನ್ನ ಸಲುವಾಗಿ ಅಹಮೃದಶಹನು ಕೋಲಾಪಲವನ್ನೇ ಬೀಘುವನವಿರುವನಷ್ಟಿವೇ? ಅವನಿಂದ ಹೊಡಿ ರಾಜ್ಯವು ನಾಮಶೇಷವಾಗುವದು. ಈ ಅಹೋರ ದುರ್ಗಾ, ಈ ರಾಜ ಪ್ರಾಸಾದವೂ, ನೀನೂ, ನನ್ನ ತಂದೆಯವರೂ, ಎಲ್ಲ ರಜಪುತ ವೀರರೂ ನಾಶ ಹೊಂದುವದು ನಿಶ್ಚಯವು. ರಜಪುತ ವೀರಾಂಗನೆಯರೂ ಸತಿರೋಮಣಿಗಳೂ ನಾಶಹೊಂದುವರು. ಈ ಬಗೆಯಾಗಿ ಎಲ್ಲವೂ ವಿಧ್ಯಂಸ ವಾದರೂ ನಾನು ಮಾತ್ರ ಸಾಯುವದಿಲ್ಲ.”

“ನೀನು ಯಾವಾಗ ಸಾಯುವೆ?” ಸಹ್ಯೋಂದ್ರನು ತಂಗಿಯ ವಿಲಕ್ಷಣ ಭಾಷಣ ದಿಂದ ಭೃಮಿನ್ನನಂತಾಗಿ ಕೇಳಿದನು.

“ಕ್ಷುರ ಪಾತಕಿಯಾದ ಅಹಮೃದಶಹನನ್ನು ಕೊಂಡು, ಅವನ ಮಸ್ತಕ ವನ್ನು ಎಡಗಾಲಿಸಿಂದ ತಾಡನ ಮಾಡಿಯೇ ನಾನು ಸಾಯುವವಳು! ನನ್ನ ಮಾತಿಗೆ ಕುಲಸ್ವಾಮಿಯಾದ ಏಕಲಿಂಗಜಿಯೂ, ಸ್ವಾಮಿನಿಯಾದ ಜಗನ್ನಾತಿ ಗಿರಿರಾಜ ನಂದಿನಿ ಹೈಮನವತ್ತಿ ಪರಮೇಶ್ವರಿಯೂ ಸುಖ್ಯಭಾತರು! ಇದೇ ನನ್ನ ನಿಶ್ಚಯವು! ಇದೇ ನನ್ನ ಅಷ್ಟೋರ ಪ್ರತಿಜ್ಞೆಯು!!”

## ವೀರರಲ್ಲ; ಕುರಿಗಳು!

ರಾಜ್ಣಾ ಪರ್ವತಸಿಂಹನು ಮಹಾರಾಜ್ಣಾ ಪ್ರತಾಪಸಿಂಹನಂತೆ ಮಾನ ಧನನೂ, ಧಮಾರಭಿಮಾನಿಯೂ ಆದ ತೇಜಸ್ಸಿ ರಜಪುತನಾಗಿದ್ದನು. ಆಗ ಸ್ವಸಂತೋಷ ದಿಂದಲೂ ಬಲಮೇಯಿಂದಲೂ ಹಿಂದು-ಮುಸಲ್ಲಾನರಲ್ಲಿ ಲಗ್ಗುವಾಗತ್ಯಾಡಿಗಿದ್ದವು; ಆದರೆ ಪರ್ವತಸಿಂಹನು ಇಂತಹ ಹೇಸಿ ಕೃತ್ಯಕೈ ಮನಸ್ಸು ಮಾಡಲಿಲ್ಲ. ಅಹಮ್ಮದ ಶಹನು ಸಿಂಧದ ಬಾದಕಹನಾಗಿದ್ದು ಒಳ್ಳೆಯ ಬಲಾಧ್ಯನಿದ್ದನು. ಅಂಥ ಬಲಶಾಲಿ ಯೋಡನೆ ಕಾದಲಾರಂಭಿಸಿದರೆ ಸರ್ವನಾಶವಾಗುವಚೆಂಬದು ಪರ್ವತಸಿಂಹನ ಮನ ವರಿಕೆಯಾಗಿದ್ದರೂ, ಯವನ ಸಂಬಂಧದಿಂದ ಭೃಷ್ಟತೀಹೊಂದಿ ಬರಬಹುದಾದ ಗಂಡಾಂತರದಿಂದ ಪಾರಾಗಲಿಕೈ ಹವಣಿಸಲಿಲ್ಲ. ಅವನು ಆಹೋರ ದುರ್ಗವನ್ನು ಸೇರಿ ಯುಧ್ಧದ ಸಿದ್ಧತೀಯನ್ನು ಭರದಿಂದ ನಡೆಯಿಸಿದನು. ಸಿಂಧಪ್ರಾಂತದಲ್ಲಿ ಆಹೋರದುರ್ಗವು ಒಳ್ಳೆಯ ದುರ್ಗಮವಾದದ್ವಾಗಿದ್ದರೂ ಪರ್ವತಸಿಂಹನಲ್ಲಿ ಸೇನಾ ಬಿಂಬ ಸಾಕಷ್ಟಿರಲಿಲ್ಲ. ಅದಕ್ಕಾಗಿ ಅವನು ತನ್ನ ಮಿತ್ರ ರಾಜರಲ್ಲಿ ಸಹಾಯ ಯಾಜನೆ ಮಾಡಿದನು. ಅಹಮ್ಮದ ಶಹನಂಧ ಪ್ರಬಲ ಬಾದಕಹನ ವಿರುದ್ಧವಾಗಿ ನಿಲ್ಲಲಿಕೈ ಬಹು ಜನ ರಜಪುತರು ಸಿದ್ಧರಾಗಲಿಲ್ಲ. ಬಾದಕಹನ ವಿರುದ್ಧವಾಗಿ ಪರ್ವತ ಸಿಂಹನಿಗೆ ನೇರವಾಗಲೊಪ್ಪಿದವನೆಂದರೆ, ಅವನ ಮತ್ತುನಾದ ಭೀಮಸಿಂಹನೊಬ್ಬಿನೇ.

ಅಹಮ್ಮದ ಶಹನು ಇಪ್ಪತ್ತು ಸಾವಿರ ಸ್ವರ್ನಿಕರನ್ನೂ, ಅತ್ಯತ್ಯಮ ರೀತಿಯಿಂದ ಸಿಂಗರಿಸಲ್ಪಟ್ಟಿ, ನೂರಾರು ಆಸೆಗಳನ್ನೂ ತಿಗೆದುಕೊಂಡು ಆಹೋರದ ಕಡಿಗೆ ಪಯಣ ಮಾಡಿದನು. ಅವನು ಶ್ರೀಷ್ಟಿವಾಗಿ ಪಥಾಕ್ರಮಣ ಮಾಡುತ್ತ ನಿಯಮಿತ ದಿನಕ್ಕೆ ಆಹೋರ ದುರ್ಗವನ್ನು ಮುತ್ತಿದನು. ತನ್ನ ಸೇನಾನಾಗರವನ್ನು ಸೋಡಿದೊಡ ನೇಯಿ ರಜಪುತರು ಅಂಚಿ ಒಪ್ಪಂದ ಮಾಡಿಕೊಳ್ಳುವರೆಂದೂ, ಒಪ್ಪಂದವಾಮೋಡ ನೇಯಿ ನೂತನ ಪಟ್ಟನುಹಿಯಾದ ಕನಕಲತೆಯಿಂತಹ ಕನಕಲತೆಯನ್ನು ವೈಖವ ದಿಂದ ಕರೆದೊಯ್ಯಲಿಕೈ ಅನುಕೂಲವಾಗಬೇಕೆಂದೂ ಅವನು ತನ್ನಲ್ಲಿದ್ದ ಎಲ್ಲ ಆನೆ ಗಳನ್ನು ಸಿಂಗರಿಸಿಯೆ ತಂದಿದ್ದನು; ಆದರೆ ಸ್ವೇಂದ್ರವು ದುರ್ಗದ ಕೆಳಗೆ ಬಂದ ಕೂಡಲೆ ಅವನ ಭೃಮೆಯು ದೂರಾಯಿತು. ಕೊಳೆಯೆಯ ಬಾಗಿಲುಗಳು ಮುಜ್ಜಲಿಪ್ಪಿದ್ದವು. ದುರ್ಗದ ಮೇಲೆ ಏರ ರಜಪುತರು ಸಮರಿಸಿದ್ದರಾಗಿರುವರೆಂಬ ನಾಶೀಯಾ ತಿಳಿಯಿತು. ಕೂಡಲೆ ಅವನು ದುರ್ಗವನ್ನು ಏರುವದಕೈ ಸ್ವರ್ನಿಕರಿಗೆ ಆಜ್ಞಾಪಿಸಿದನು. ಬಾದಣಾಹೀ ಸ್ವೇಂದ್ರವು ದುರ್ಗಪ್ರಪೇಶ ಮಾಡಲಿಕೈ ಮುಂದುವರಿಯಿತು. ಅಪ್ಪರಲ್ಲಿ ಒಂದು ಬಾಣವು ಸುಯ್ಯಾದುತ್ತ ಬಂದು, ಅಂಬಾರಿಯಲ್ಲಿ ಕುಳಿತಿದ್ದ ಬಾದಕಹನ ಮುಕುಟವನ್ನು ಹಾರಿಸಿತು. ಪ್ರಾರಂಭದಲ್ಲಿಯೆ ಶತ್ರುಶರದಿಂದ ಮುಕುಟವು ಹಾರಿದ್ದ ರಿಂದ ಅವನ ಮನಸ್ಸು ಅವಶಕ್ಷನ ಭಯದಿಂದ ವ್ಯಾಕುಲಗೊಂಡಿತು. ದುರ್ಗದ ಮೇಲಿಂದ ತನ್ನ ಶಿರಸ್ತಾಣವನ್ನು ಹಾರಿಸಿದ ಧನುಧಾರಿ ಏರ ರಜಪುತನನ್ನು ಅವನು ಕೊಂಡಾಡಿದನು. ಮುಕುಟ ಹಾರಿಸಿದ ಶರವಾದರೂ ಮುಕುಟದ ಬಳಿ

ಯಲ್ಲೇ ಬಿದ್ದಿತು. ಅದರ ತುದಿಗೆ ಒಂದು ಪತ್ರವು ಕಟ್ಟಲ್ಪಟ್ಟಿತ್ತು. ಅಹಮೃದಶಹನು ಆ ಬಾಣವನ್ನು ಕೈಯಲ್ಲಿ ತಿಗೆದುಕೊಂಡು, ಆ ಪತ್ರವನ್ನು ಒದಿದನು.

“ಮದಾಂಥ ಬಾದಶಹಾ! ಯಾವ ಧನುಧಾರಿಯು ನಿನ್ನ ಮುಕುಟವನ್ನು ಹಾರಿಸಿದನೋ, ಅವನು ಮನಸ್ಸಿನ ಮೇಲೆ ತಿಗೆದುಕೊಂಡರೆ ನಿಮಿಷ ಮಾತ್ರದಲ್ಲಿ ನಿನ್ನ ಮಸ್ತಕವನ್ನು ಹಾರಿಸಲಿಕ್ಕೆ ಸಮರ್ಥನಿರುವನು; ವಾಸ್ತವವಾಗಿ ನಿನ್ನನ್ನು ಹೀಗೆ ಮರೆಪೋಸದಿಂದಲೇ ಕೊಲ್ಲಬೇಕಾಗಿತ್ತು; ಆದರೆ ರಜಪುತರು ಧನುಯುದ್ಧ ಪ್ರಿಯರು. ಅನಾವಧ ಸ್ಥಿತಿಯಲ್ಲಿದ್ದ ವೈರಿಯನ್ನು ಕಪಟದಿಂದ ಕೊಲ್ಲಲಾರರು. ನಿನ್ನ ಕನಕಲತೆಯ ಆಶಯನ್ನು ತೊರೆದು ಹೊರಟುಹೋಗಿದ್ದರೆ, ಜೀವಕೈ ಏರವಾಗುವೆ. ಅಹಮೃದಶಹಾ! ಸಿನಗೆ ಕನಕಲತೆಯ ದೇಹಭಸ್ತವು ಸಹ ದೊರೆಯಲಾರದು. ವೃಘಾ ಪ್ರಾಣಾಶ ಮಾಡಬೇಡ; ಆತ್ಮಾಶ ಮಾಡಿಕೊಳ್ಳಬೇಡ. ಒಂದು ವೇళೆ ನಿನ್ನ ರಜಪುತರನ್ನು ಗೆಲ್ಲಬಹುದು; ಆದರೆ ಕನಕಲತೆಯನ್ನು ಖಂಡಿತವಾಗಿಯೂ ಗೆಲ್ಲಲಾರೆ!

ನಿನ್ನ ದೇಹಹೀನ ಮಸ್ತಕವನ್ನಿಚ್ಛಿಸುವ, ಮಧುರಸಿಂಹ.”

ಪತ್ರವನ್ನೇ ದಿದ ಕೂಡಲೇ ಬಾದಶಹನ ಎದೆಯು ನಡುಗಿತು. ಕೂಡಲೇ ತಾನು ಕುಳಿತ ಆನೆಯನ್ನು ಸೇನೆಯ ಹಿಂಭಾಗದಲ್ಲಿ ಒಯ್ಯಬೇಕೆಂದು ಮಾವುತ ನಿಗೆ ಹೇಳಿದನು. ಅನಂತರದಲ್ಲಿ ಅವನು ತನ್ನ ಸ್ವೇನಿಕರನ್ನು ದೇತ್ತಿ—“ಸ್ವೇನಿಕರೆ, ಇನ್ನು ಮೇಲೆ ಅನುಮಾನಪಡದೆ ಕೋಟಿಯ ಮೇಲೆ ಸಾಗಿ ಹೋಗಿರಿ.”

ರಾಜಾದೇಶದಂತೆ ನಮೋಶ್ವಕವಾದ ಯವನ ಸೇನಾಸಾಗರವು ಕೋಟಿಯನ್ನೇ ರಿಕ್ಕೆ ರಭಸದಿಂದ ಸಾಗಿತು. ಕೋಟಿಯಲ್ಲಿಯ ರಜಪುತ ಏರರು ಯವನರ ಏರಾಟ ವನ್ನು ತಗ್ಗಿಸಿ ತಮ್ಮ ವಿಲಕ್ಷಣವಾದ ಶರಸಂಧಾನ ಚತುರತೆಯಿಂದ ಅವರನ್ನು ಬೆರಳು ಕಚ್ಚುವಂತೆ ಮಾಡಬೇಕೆಂದು, ಒಮ್ಮೆಲೆ ಶರವೈಸ್ವಗರೀಯಹತ್ತಿದರು. ಅಳತೆಗಿಟ್ಟು ಬೀಳಹೊಡಿದ ಬಾಣಗಳ ಸುರಂಗೆಯಿಂದ ಯವನ ಸ್ವೇನಿಕರು ಒಂಜರಿದರು. ರಜಪುತರ ಒಂದೊಂದು ಬಾಣವು ಒಂದೊಂದು ಪ್ರಾಣವನ್ನೇ ಆಹುತಿಗೆದುಕೊಳ್ಳಬ್ಬಿತ್ತು.

ತನ್ನ ಸ್ವೇನ್ನವು ಹಂಜರಿಯತೊಡಗಿದ್ದನ್ನು ನೋಡಿ ಬಾದಶಹನು ಸಂತಪ್ತ ನಾದನು. ಅಗ ಅವನು ಸ್ವೇನಿಕರನ್ನು ಕುರಿತು—“ರಣಹೇಡಿಗಳೆ, ಜೀವಗಳ್ಯರೆ, ಹೀಗೆ ರಣ-ಮರಣಗಳಿಗೆ ಅಂಜುತ್ತಿದ್ದರೆ ರಣಭೂಮಿಗೆ ಏಕ ಬರಬೇಕಾಗಿತ್ತು? ಅಂತಹ ಪುರದಲ್ಲಿದ್ದ ಸ್ತ್ರೀಯರ ಸೇರಿಗಿನಿಂದ ಮುಖ ಮುಚ್ಚಿಕೊಂಡು ಕುಳಿತು ಬಿಟ್ಟಿದ್ದರೆ ಒಳತಾಗುತ್ತಿತ್ತು. ನಾಮಾಂಕಿತ ಯೋಧರೆಂಬ ಭ್ರಮೆಯಿಂದ ನಾನು ವ್ಯಘಾವಾಗಿ ನಿಮ್ಮನ್ನು ತಂದೆನು. ಇವುತ್ತು ಸಾವಿರ ಜನರಿರುವಿರಿ; ಅಲ್ಲ ಸಂಖ್ಯಾಕರ ಅಳ್ಳಾಸಾಹಸಕ್ಕೆ ಅಂಜಿ ಓಡುತ್ತಿರುವಿರಿ. ಈ ನಿಮ್ಮ ಕೃತಿಯು ನಾಚಿಕೆಗೇಡಿತನದ್ದಲ್ಲವೇ? ಯಾರು ಹಿಂದೆ ಸರಿಯುವರೋ ಅವರಿಗೆ ಮರಣದಂಡನೆಯು ವಿಧಿಸಲ್ಪಡುವದು.”

ಸ್ವೇನಿಕರು ಭೀಷಣವಾದ ರಾಜಾಜ್ಞೀಯನ್ನು ಕೇಳಿ ಭಯವಿಪ್ಪಲಾದರು. ಮುಂದೆ ಹೆಚ್ಚೆಯಿಟ್ಟರೂ ಮರಣ; ಹಿಂದೆ ಹೆಚ್ಚೆಯಿಟ್ಟರೂ ಮರಣ. ಈ ಏರಡು

ಮೆರಣಗಳಲ್ಲಿ ಯಾವ ಮರಣವು ರುಚಿಕರವರಬಹುದೆಂದು ಹೋಚಿಸಿದರು. ಮುಂದೆ ಹೆಚ್ಚೆಯಿಟ್ಟರೆ ಈಗಲೇ ಮರಣ; ಹಿಂದೆ ಹೆಚ್ಚೆಯಿಟ್ಟರೆ ಇಂದಿನ ಸಾವು ನಾಳಿಗೆ ಎಂದು ನಿಧರ್ವಿಸಿ, ಬಹು ಜನ ಸೈನಿಕರು ಹಿಂದೆ ಸರಿದರು. ದುರ್ಗಾದ ಮೇಲಿಂದ ಬಾಣಗಳ ಸುರಿಮಳಿಯು ನಡೆದೇ ಇತ್ತು. ಯವನ ಸೈನಿಕರು ಪ್ರತಿ ಕ್ಷೇತ್ರಕ್ಕೆ ಒಬ್ಬೊಬ್ಬರು ಇಬ್ಬಿಬ್ಬರಂತೆ ಇಳಿಗೆರುಳತ್ತಿಡಿಗಿದ್ದರು. ಸೈನಿಕರು ಹಿಂದೆ ಸರಿದ್ದರಿಂದ ಬಾದಶಾಹನು ಮತ್ತಿತ್ವಪ್ರ ಸಂತಪ್ತನಾದನು. ಅವನು ತನ್ನ ಸಿಟ್ಟು ನುಂಗಿಕೊಂಡು ಅವರನ್ನು ಉತ್ತಾಹಗೊಳಿಸುತ್ತ ಮತ್ತೆ ಮುಂದೆ ನೂಡಿದನು. ಏಕೆಗಳ ಸಹಾಯದಿಂದ ಆದಮ್ಮೆ ಬೇಗನೆ ಕೋಟಿಯಲ್ಲಿ ನುಗ್ಗಬೇಕೆಂದು ಅವನು ಸೈನಿಕರಿಗೆ ಸೂಚಿಸಿದನು. ಒಡೆಯನ ಹೇಳಿಕೆಯಂತೆ ಯವನ ಸೈನಿಕರು ಬಾಣಗಳ ಸುರಿ ಮಳಿಯಲ್ಲಿಯೇ ಒಳ್ಳೆಯ ಕಲಿತನದಿಂದ ಕೋಟಿಯು ಕೆಳಗೆ ಬಂದರು. ಅವರು ಗೋಡಿಗೆ ಏಣಿಗಳನ್ನು ಹಾಕಿ ಏರತೊಡಿಗಿದರು. ಕೂಡಲೇ ಕೋಟಿಯ ಮೇಲಿಂದ ಶಿಲಾವೃಷ್ಟಿಯು ಪ್ರಾರಂಭವಾಯಿತು. ಬಾಣಗಳಂತೂ ಲೆಕ್ಕವಿಳ್ಳಿದೆ ಬೀಳತೊಡಿಗಿದ್ದವು. ಶಿಲಾವೃಷ್ಟಿ-ಬಾಣವೃಷ್ಟಿಗಳ ಅಫಾತದಿಂದ ಯವನ ಸೈನಿಕರು ಹತಾಶರಾದರು. ಅವರು ಮತ್ತೆ ಹಿಂದೆ ಸರಿದರು. ತನ್ನ ಈ ದುರವಸ್ಥೆಯನ್ನು ನೋಡಿ ಅಹನ್ವಯದಶಹನು ಎದೆಯೋಡಿದನು. ಇಪ್ಪತ್ತು ಸಾವಿರ ಸೈನಿಕರನ್ನು ತಂದಿರುವನೆಂಬ ಅವನ ಹೆನ್ನೆಯು ನಷ್ಟವಾಯಿತು. ಇಪ್ಪತ್ತು ಸಾವಿರ ವೀರರನ್ನು ತಂದಿರಬೆ, ಇಪ್ಪತ್ತು ಸಾವಿರ ಕುರಿಗಳನ್ನು ತಂದಿರುವನೆಂದು ಅವನು ಖೇದಪಡತೊಡಿಗಿದನು. ಅನಂತರದಲ್ಲಿ ಅವನು ಪ್ರಧಾನ ಸೇನಾನಾಯಕನಾದ ಇಬ್ಬಾಹಿಮಂಬಾನನನ್ನೂ ಉಪ ಸೇನಾನಾಯಕನಾದ ರೋವನಭಾನನನ್ನೂ ಕರೆಯಿಸಿ ಇನ್ನೊಂದು ಬಾರಿ ಕೊನ್ನೆಯೆ ಪ್ರಯತ್ನ ಮಾಡಬೇಕೆಂದು ಸೂಚಿಸಿದನು. ಸೈನಿಕರಿಗೆ ಇನಾಮಿನ ಆತೆ ಹಚ್ಚಿದನು.

ಮತ್ತೆ ದಾಳಿಯು ಪ್ರಾರಂಭವಾಯಿತು. ಈ ಸಾರೆಯ ಲೆಗೆಯು ಒಳ್ಳೆಯ ನಿಕರದಿತ್ತು. ಯವನ ಸೈನಿಕರು ಒಳ್ಳೆಯ ಆವೇಶದಿಂದ ಕೋಟಿಯನ್ನೇರ ತೊಡಿಗಿದರು ಕೂಡಲೇ ವೀರಾಗ್ರಹಿಗಳಾದ ರಜಪುತರು ಅಗ್ನಿಗೋಲಕ ಯಂತ್ರಗಳನ್ನು ಹೂಡಿದರು. ಶಿಲಾವೃಷ್ಟಿ ಬಾಣವೃಷ್ಟಿಯಂತೂ ಕಟ್ಟಾಗಿದ್ದಿಲ್ಲ. ಭಯಂ ಕರವಾದ ಅಗ್ನಿಗೋಲಕ ವೃಷ್ಟಿಯು ಪ್ರಾರಂಭವಾದೊಡನೆಯೆ ಯವನ ಸೈನಿಕರು ಧೃತಿಗುಂದಿದರು. ಕೂಡಲೇ ಅವರು ಜೀವವುಳಿಸಿಕೊಳ್ಳುವದಕ್ಕಾಗಿ ಎಪ್ಪು ರಭಸದಿಂದ ಮುಂದೆ ಬಿಡ್ಡಿದ್ದರೋ, ಅದರ ಇವ್ವುಡಿ ರಭಸದಿಂದ ಹಿಂದೆ ಸರಿದರು.

ಬಹು ದೂರ ಸೇನಾಸಾಗರದ ಹಿಂದೆ ನಿಂತು ಯೆದ್ದು ನಿರೀಕ್ಷಣೆ ಮಾಡುತ್ತಿದ್ದ ಅಹನ್ವಯದಶಹನು ತನ್ನ ಸೈನಿಕರ ಪಲಾಯನವನ್ನು ನೋಡಿ ಖಿನ್ನನಾಗಿ—“ಇವರು ವೀರರಲ್ಲಿ; ಕುರಿಗಳು! ಅಲ್ಲ ಸಂಖ್ಯೆ ರಜಪುತ ಸೈನಿಕರನ್ನು ನಾಶಮಾಡುವೆದು ನನ್ನ ಸಾಗರೋಪಮಾದ ಸೈನಿಕರಿಂದಾಗಿದ್ದ ಮೇಲೆ, ಈ ಸೈನಿಕರಿಗೆ ವೀರರೆಂದು ಏಕೆ ಅನ್ನ ಬೇಕು? ಇವರು ವೀರರಲ್ಲಿ; ಕುರಿಗಳೇ ನಿಜವು!” ಎಂದು ಉದ್ದಾರ ತಿಗಿದನು.

## ಅಂತಿಮ ವಿಚಾರ.

ಅಹಮ್ಮದಶಹನ ಆಹೋರದುಗ್ರವನ್ನು ಮುತ್ತಿ ಮೂರು ತಿಂಗಳಾಗಿತ್ತು. ಅವನು ಈ ಅವಧಿಯಲ್ಲಿ ಎಷ್ಟೋ ಸಾರೆ ದುಗ್ರದ ಮೇಲೆ ಆಕ್ರಮಣ ಮಾಡಿದ್ದರೂ, ಪ್ರಾಣನಾಶದ ಹೊರತು ಮತ್ತೀನೂ ಲಾಭ ಹೊಂದಿದ್ದಿಲ್ಲ. ಸೋಲಿನ ಮೇಲೆ ಸೋಲು ಹೊಂದಿದ ಅವನು ಕ್ರಿಧನಾಗಿ ಹೋಗಿದ್ದನು. ವಿಜಯ ಹೊಂದಿ ನೂತನ ಪಟ್ಟ ಮಹಿಷಿಯ ಲಾಭ ಹೊಂದಬೇಕೆಂದು ಮಹತ್ವಕಾಂಕ್ಷೆ ಶಳಿದಿದ್ದ ಶಹನು ರಾಜಧಾನಿಯಿಂದ ಹೊಸದಾಗಿ ಪ್ರತಾಪಶಾಲಿಗಳಾದ ಸೇನಾಪತಿಗಳನ್ನೂ ಶಾರ ಸ್ವೀಕರಿಸುತ್ತಿದ್ದನು. ಎಷ್ಟು ಸ್ವೇಷ್ಟವಿದ್ದರೇನು? ಎಂಥ ಸೇನಾನಾಯಕರಿಂದ ರೇನು? ದುಖೀರ್ದ್ವಾದ ಆಹೋರದುಗ್ರವು ಎಂಥ ಶಕ್ತಿಗೂ ಮನೀಯವಂಥ ದಿದ್ದಿಲ್ಲ. ಕೊನೆಗೆ ಮಾನಗೀಡಿಯಾಗಿ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಿರುಗಿ ಹೋಗಬೇಕಾಗುವದೆಲ್ಲಿಯೋ ಎಂದು ಅವನು ಚಡವಡಿಸಹತ್ತಿದನು. ಇಷ್ಟು ದೀರ್ಘಕಾಲದ ಯಾಧ್ಯದಲ್ಲಿ ರಜಪುತರ ಒಂದು ಹನಿ ರಕ್ತವಾದರೂ ಭೂಮಿಗೆ ಬೀಳದೆ, ಒಂದು ಪ್ರಾಣಜ್ಞ್ಯಾತಿಯಾದರೂ ಸೋಂದದೆ, ಕೇವಲ ತನ್ನ ಸೈನ್ಯದ ರಕ್ತದ ಕಾಲುವೆಯು ಹರಿದ್ದನ್ನೂ, ತನ್ನ ವರೇ ಸಹಸ್ರಾವಧಿ ಜನರು ಮೃತಹೊಂದಿದ್ದನ್ನೂ ಸೋಂಡಿ ಬಾದಶಹನ ಹೃದಯವು ತಳಮಳಸಹತ್ತಿತು. ದುಗ್ರವನ್ನು ವಶಪಡಿಸಿಕೊಳ್ಳುವದು ತೀರ ಆಸಾಧ್ಯವೆಂದು ಅವನ ಮನಸ್ಸಿಗೆ ಚನ್ನಾಗಿ ಹೊಳೆಯಿತು; ಆದರೆ ಅವನ ಮನಸ್ಸಿನಲ್ಲಿ ಒಂದು ದೊಡ್ಡ ಧೈರ್ಯವಿತ್ತು. ಮುತ್ತಿಗೆಯು ಬಲವಾದಿದ್ದದರಿಂದ ಹೊತ್ತಾನಿಂದ ಕೋಟಿಯೋಕಗಿನ ಜನರಿಗೆ ಅನ್ನ ಸಾಮಗ್ರಿಯು ದೊರೆಯುವಂತಿದ್ದಿಲ್ಲ. ಒಕ್ಕಿನ ಸಾಮಗ್ರಿಯು ತೀರದ ಮೇಲೆ ರಜಪುತರು ತಾವಾಗಿ ಸಂಧಿ ನಾಡಿಕೊಳ್ಳುವರೆಂದು ಅವನು ಸಂತೋಷ ಉಚ್ಚಿಕೊಳ್ಳಲ್ಲಿಡಿದ್ದನು.

ವಸ್ತುಸ್ಥಿತಿಯು ಅಹಮ್ಮದಶಹನ ವಿಚಾರದಂತೆಯೇ ಇತ್ತು. ಮುತ್ತಿಗೆಯು ಒಳ್ಳೆಯ ಬಲವಾದಿದ್ದದರಿಂದ ಸೋಣ-ಸೋರಜುಗಳು ಸಹ ಒಳಗಿಸಿಂದ ಹೊರಗೂ ಹೊರಗಿಸಿಂದ ಒಳಗೂ ದೋಗಲಿಕ್ಕೆ ಅವಕಾಶವಿರಲಿಲ್ಲ. ಕೋಟಿಯಲ್ಲಿಯ ಅನ್ನ ಸಂಗ್ರಹವೆಲ್ಲ ಬಹುಶಃ ತೀರಿದಂತಾಗಿತ್ತು; ಬಹಳವಾದರೆ ಒಂದು ವಾರ ಮಾತ್ರ ಸಾಲುವನ್ನು ಸಾಮಗ್ರಿಯು ಉಳಿದಿತ್ತು. ಹೊರಗಿಸಿಂದ ಯಾವ ವಿಧದ ಅನುಕೂಲತೆಯೂ ಒದಗುವಂತಿದ್ದಿಲ್ಲ. ಹೀಗಾಗಲು ರಜಪುತರು ಗಾಬರಿಯಾದರು; ಆದರೆ ಅವರು ಯಾಧ್ಯಪರಾವ್ಯತ್ರ ರಾಗಬೇಕೆಂದಾಗಲೆ, ಬಾದಶಹನ ಮನಿಷೆಯೇನ್ನು ಪೂರ್ವೀಸಿ ಸಂಧಿ ನಾಡಬೇಕೆಂದಾಗಲಿ ಆಲೋಚನೆ ನಾಡಲಿಲ್ಲ.

ಪರಮತಸಿಂಹನು ಮಂತ್ರಣಾಗಾರದಲ್ಲಿ ಕುಳಿತಿದ್ದನು. ಅವನು ಅಂತಿಮ ವಿಚಾರಕ್ಕಾಗಿ ತನ್ನ ಸರದಾರ-ಸೇನಾಪತಿಗಳನ್ನೂ ಮುಖ್ಯ ಮುಖ್ಯ ಅಧಿಕಾರಿ ವರಗ್ರವನ್ನೂ ಕರೆಯಿಸಿದನು. ಆಗ ಅವನು ಸಭಿಕರನ್ನು ಕುರಿತು ಉಚ್ಚಿಕೊಂಡಿದ್ದಂತಹ--“ವೀರವರ

ಕ್ಷಮಿತಿಯ ಕುಲದೀಪಕರೆ, ಪಾತಕಿಯಾದ ಅಕಮ್ಮದಶಹನು ಇನ್ನೂ ಮುತ್ತಿಗೆಯನ್ನೇ ಬ್ಯಾಸುವ ಚಿಹ್ನೆವಿಲ್ಲ. ಮಾನಾಭಿಮಾನ, ಧರ್ಮ ಕೇರ್ತಿರಕ್ಷಕವಾದ ಆಹೋರದುಗ್ರಹಿ, ರಾಷ್ಟ್ರಾಭಿಮಾನಿಗಳೂ ಧರ್ಮವಂತರೂ ಆದ ನೀವೂ ಅಹಮ್ಮದಶಹನಂಥ ನೂರಾರು ಶಹರಿಗೆ ಸೊಪ್ಪುಹಾಕುವದಿಲ್ಲವೆಂಬು ನನಗಿ ಗೊತ್ತಿದೆ; ಆದರೆ ಮಾಡುವುದೇನು? ಕೋಟಿಯೋಳಗನ ಅನ್ನ ಸಂಗ್ರಹವು ಒಂದು ವಾರ ಸಹ ಸಾಲುವಂತಿಲ್ಲ. ಮುಂದೆ ಯಾವ ಉಪಾಯ ಮಾಡಬೇಕೆಂಬದರ ಬಗ್ಗೆ ನಿಮ್ಮ ಸಲಹೆ ತೆಗೆದುಕೊಳ್ಳಲಿಕ್ಕೆ ಕರೆಯಿಸಿರುವೇನು. ನಿಮ್ಮ ಅಭಿಪ್ರಾಯವೇನು? ಬಾದರ್ಶಹನೇಂದರೆ ಸಂಧಿ ಮಾಡಿ ಕೊಳ್ಳುವದಂತು ಕೆಲಿ. ಯಾಕಂದರೆ ಒಪ್ಪಂದದ ಕಟ್ಟಳೆಯ ವೋದಲನೇಯ ಸಾಲಿ ನಲ್ಲಿಯೇ ರಾಜಕುಮಾರಿ ಕನಕಲತೆಯ ಬೇಡಿಕೆಯಂಟು. ಮುಂದೆ ಉಪಾಯ ವೇನು? ಎಲ್ಲರೂ ನಿಮ್ಮ ಅಭಿಪ್ರಾಯಗಳನ್ನು ನಿರ್ದಾರಣೆಗ್ಗೆಣ್ಣಿದಂದ ಅರುಹಿಂ."

ಪರಮತಿಸಿಂಹನ ಮಾತುಗಳನ್ನು ಕೇಳಿ ಪ್ರಧಾನ ಸೇನಾಧ್ಯಕ್ಷನಾದ ಮಾನ ಸಿಂಹನು ಆಸನದಿಂದೆದ್ದು ನಮಸ್ಕಾರ ಮಾಡಿ—“ಮಹಾರಾಜರಿ, ಈ ಸಂಸಾರದಲ್ಲಿ ಹುಟ್ಟಿದವನು ಸಾಯಲೇಬೇಕು. ಕರ್ತವ್ಯ ಧರ್ಮಭೂಷ್ಣರಾಗಿ ಶತಮಾನ ಆಯುಷ್ಯ ಪಡೆಯುವದಕ್ಕಿಂತ ಸ್ವಧರ್ಮಕ್ಕಾಗಿಯೂ, ಸ್ವದೇಶಕ್ಕಾಗಿಯೂ, ಸ್ವಾಭಿಮಾನ ರಕ್ಷಣೆಗಾಗಿಯೂ ಹೇಗಳಿಗೆ ಮಡಿಯುವದು ಕೇತ್ತಿಪ್ರಾಪ್ತವು; ಪಾರಣಾಕಿಕ ಸೌಖ್ಯಪ್ರಾಪ್ತವು. ರಜಪುತರು ಯಶೋಗಾರವಗಳ ರಕ್ಷಣೆಗಾಗಿ ಆತ್ಮಬಲಿದಾನ ಮಾಡಲೇಬೇಕು. ಮಾತ್ರಭೂಮಿಗಾಗಿ ತಮ್ಮ ಪ್ರಾಣಗಳನ್ನು ನಿವಾಳಿಸಿ ಚಲ್ಲಲಿಕ್ಕೇಬೇಕು. ಏರ ರಜಪುತರು ಏರಗತಿಯನ್ನೂ ಸದ್ಗುತ್ತಿಯನ್ನೂ ಬಯಸುವರಲ್ಲದೆ, ಅವರು ಎದೂ ಅಧೋಗತಿಯನ್ನು ಇಚ್ಛಿಸಲಾರರು. ನನ್ನ ವಾಣಿಯು ಇಲ್ಲಿ ಕುಳತ ಎಲ್ಲ ರಜಪುತ ವೀರರ ಪ್ರತಿಧ್ವನಿಯೆಂದು ನನ್ನ ಆತ್ಮವಿಶ್ವಾಸ.” “ಅವಶ್ಯ, ಅವಶ್ಯ!”

ಎಲ್ಲ ಕಡೆಯಿಂದಲೂ ನೂರಾರು ಮುಖಗಳಿಂದ ಸಮೃತಿ ಸೂಚಕ ಉದಗ್ಗಿರವು ಹೊರಟಿತು. ಅನಂತರದಲ್ಲಿ ಪರಮತಿಸಿಂಹನು ಮಾನಸಿಂಹನನ್ನು ಕುರಿತು:— “ಸೇನಾಪತಿಗಳೇ, ಇನ್ನು ಮೇಲೆ ಕೋಟಿಯೋಳಗೆ ಅಡಗಿಕೊಂಡು ಯಿಧ್ಯ ನಡೆಯಿಸುವದು ಸಾಧ್ಯವಿಲ್ಲ. ಕೋಟಿಯ ಬಾಗಿಲು ತೆಗೆದು ಶತ್ರುಗಳ ಮೇಲೆ ಬಿದ್ದು ಹೊಡಿಯಬೇಕು; ಇಲ್ಲವೇ ಮಡಿಯಬೇಕು. ಇದೇ ನನ್ನ ಅಂತಿಮ ವಿಚಾರವು. ಸ್ತ್ರೀಯರ ವ್ಯವಸ್ಥೆಯನ್ನು ಹೇಗೆ ಮಾಡಬೇಕು? ಅವರು ಮಾನ-ಶೀಲಗಳ ರಕ್ಷಣೆಗಾಗಿ ಜೋಹಾರ ವ್ಯತವನ್ನು ಮಾಡುವದು ವಿಹಿತವೇನಿಸುವದಿಲ್ಲವೆ?”

“ಪುರುಷರು ಧಾರಾತೀಧರದಲ್ಲಿ ಆತ್ಮಪರಮಾಡಿ ಏರಗತಿಹೊಂದುವದೂ, ಸ್ತ್ರೀಯರ ಜೋಹಾರವ್ಯತದಿಂದ ಸದ್ಗುತ್ತಿಹೊಂದುವದೂ ಸದ್ಯದ ಸರಳ ಮಾರ್ಗಗಳು.”

ಮಾನಸಿಂಹನು ಹೀಗೆ ನುಡಿದ ಮೇಲೆ ಮಧುರಸಿಂಹನು ಎಧ್ಯ ನಿಂತು:— “ಮಹಾರಾಜರೇ, ಸೇನಾಪತಿಗಳೇ, ಶಸ್ತ್ರವಿದ್ಯೆ ಬಲವರೂ ಸಮರೋಪ್ತುಕರೂ ಆದ ಸ್ತ್ರೀಯರು ಪುರುಷನೇವ ಧಾರಣಮಾಡಿ ರಣಕ್ಕೆ ಬರಲಿಕ್ಕೆ ಆತಂಕವಿರಬಾರದು.”

“ಮಧುರಸಿಹರ ಸಲಹೆಯು ಅನುಕರಣೆಯವರುವದು” ಎಂದು ಸತ್ಯೇಂದ್ರ ಸಿಂಹನು ತನ್ನ ಅಭಿಪ್ರಾಯವನ್ನು ತಿಳಿಸಿದನು.

ಅನಂತರದಲ್ಲಿ ಮುಂದಿನ ಕಾರ್ಯಕ್ರಾಗಿ ಎಲ್ಲ ಜನರು ತೆರಳದರು. ಪರಿಸರ ಸಿಂಹನು ಮಂತ್ರಜ್ಞಾಗಾರದಿಂದೆದ್ದು ಅಂತಃಪುರಕ್ಕೆ ತೆರಳದನು. ಅವನು ಜೋಹಾರ ವ್ರತಾಚರಣ ಮಾಡಲಿಕ್ಕೆ ಸ್ತ್ರೀವ್ಯಂದಕ್ಕೆ ಉಪದೇಶಿಸಿದನು. ಎಲ್ಲ ಸ್ತ್ರೀಯರು ಆನಂದದಿಂದ ಅವನ ಮಾತಿಗೆ ಒಪ್ಪಿದರು.

ಮಾರನೆಯ ದಿನ ಸಂಧಾರ ಸಮಯಕ್ಕೆ ದುರ್ಗದ ಜೀಲಲ್ಲಿ ದೊಡ್ಡ ಚಿತೆಯು ರಚಿಸಲ್ಪಟ್ಟಿತು. ಮೊದಲು ಅದರಲ್ಲಿ ಹೋಡಿರಾಜ್ಯದ ಐಶ್ವರ್ಯವು ಬಲಿಕೊಡ ಲ್ಪಟ್ಟಿತು. ಅಪೂರ್ವವಾದ ನಕ್ಷತ್ರಲಂಕಾರಗಳೂ ಮುತ್ತು-ಮಾಣಿಕಗಳೂ ಅಗ್ನಿ ನಾರಾಯಣನಿಗೆ ಸಮರ್ಪಿಸಲ್ಪಟ್ಟವು. ಅನಂತರದಲ್ಲಿ ಮಹಾಸಾಧ್ವಯರಾದ ಕ್ಷಮತ್ತರಮಣಿಯರು ಅಗ್ನಿಪ್ರದಕ್ಷಿಣಿ ಮಾಡಿ ಚಿತೆಯಲ್ಲಿ ದುಮುಕಿದರು. ಸರ್ವಭಕ್ತಕರ ಜಾದ ಅಗ್ನಿ ದೇವನು ಕೆಲವು ನೇತಿಯಲ್ಲಿ ಅವರನ್ನು ಭಸ್ತು ಮಾಡಿ ಬಿಟ್ಟಿನು!

### ಸೇಡೇ ನನ್ನ ಹೆಗ್ಗರಿ!

“ನನ್ನ ಸಲುವಾಗಿ ಎಂತಕ ಅನರ್ಥವು ಸಂಘಟಿಸಿತಲ್ಲ! ನನ್ನ ಸಲುವಾಗಿ ಸಾವಿರಾರು ರಚಷ್ಟತ ಕುಲಯುವತಿಯರು ಅಗ್ನಿಕಾಷ್ಟ ಭಕ್ತಣ ಮಾಡಬೇಕಾಯಿತು. ನನ್ನ ಸಲುವಾಗಿ ಸಾವಿರಾರು ರಚಷ್ಟತ ಏರರು ರಣಕುಂಡದಲ್ಲಿ ಆತ್ಮಬಲಿದಾನ ಮಾಡುವ ಪ್ರಸಂಗವೇದಿಗಿತು. ನನ್ನ ಸಲುವಾಗಿ ಹೋಡಿ ರಾಜ್ಯವೂ ರಾಜ ವಂಶವೂ ಸಂಪೂರ್ಣವಾಗಿ ವಿಧ್ವಂಸವಾಗುವ ಪ್ರಸಂಗವೇದಿಗಿತು. ನಾನೇ ಸರ್ವ ನಾಶಕ್ಕೆ ಕಾರಣಜಾದೆನು. ನನ್ನ ತಂದೆಯವರೂ ಬಂಧುವಾದ ಸತ್ಯೇಂದ್ರಸಿಹನೂ ನಾಳನ ಯುದ್ಧದಲ್ಲಿ ಧಾರಾತಿಧರದಲ್ಲಿ ಶಯನ ಮಾಡುವರು. ನನ್ನ ವಂಶದ ಕೊನೆಯು ನಾಳನ ದಿವಸವೇ ಆಗಿ ಹೋಗುವದು. ನಾನೇ ಸ್ವಜನ ಘಾತಕ ಯಾದಂತಾಯಿತು. ನನ್ನಿಂದಲೇ ಹೋಡಿ ರಾಜ್ಯದ ಸರ್ವನಾಶವು! ಹಾಯ!”

ಕನಕಲತೆಯ ತನ್ನ ಕೋಣೆಯಲ್ಲಿ ಕುಳಿತುಕೊಂಡು ಈ ಮೇರಿಗೆ ಅನುತ್ತಾಪ್ತೀದಾರ ತೆಗೆಯುತ್ತ ದುಃಖಿಸುತ್ತಿದ್ದಳು. ಎಲ್ಲ ಅನರ್ಥಗಳಿಗೆ ತಾನೇ ಕಾರಣ ಇಂದ್ರದ್ವಾಗಾ ಅವಳ ತನ್ನನ್ನು ತಾನೇ ಯಥೇಷ್ಟವಾಗಿ ನಿಂದಿಸಿಕೊಳ್ಳಲ್ಪಡಿದ್ದಳು. ಇದೇ ಸಮಯದಲ್ಲಿ ಅವಳ ಹಿಂದೆ ಬಂದು ವ್ಯಕ್ತಿಯು ಬಂದು:—“ಅಸಾಹಸಿನಿ ಯಾದ ಸ್ತ್ರೀಯೇ! ನೀನು ಇಲ್ಲಿ ಅಡಗಿಕೊಂಡು ಅಳತೊಡಗಿರುವೆಯಾ? ನಿನ್ನ ಸಲುವಾಗಿ ನಿನ್ನ ಸಶಿಯರೂ, ನಿನ್ನ ಓರಿಗೆಯವರೂ ಅಗ್ನಿಕಾಷ್ಟ ಭಕ್ತಣ ಮಾಡಿ ಇವ್ವು ಹೊತ್ತಿಗೆ ಭಸ್ತುಭಾತರಾಗಿ ಹೋಗಿರಬಹುದು; ಆದರೆ ನೀನು ಮಾತ್ರ ಹೋಲಿಗೆ ಸರಗು ಹಾಕಿ ಪ್ರಲಾಷಿಸತ್ತಿದ್ದಿರುವೆನೆನ್ನೀ? ಇದೇ ನಿನ್ನ ಶಿಲವೇನು?”

ಈ ಗಜರನೆಯನ್ನು ಕೇಳಿ ಕನಕಲತೆಯು ಮೆಟ್ಟಿಬಿದ್ದ ತಿರುಗಿ ನೋಡಿದಳು; ಶಂದೆಯಾದ ಸರ್ವತಃಖಂಹನು ಸಂತಪ್ತನಾಗಿ ಬಿರನ್ನಿಡಿಗಳ ಸುರಿಮಳ ಸುರಿಸತ್ತಿದೆ

ಗಿಡ್ಡನು. ಈ ಘಟನೆಯಿಂದ ಅವರು ಕುಳಿತ ಸ್ಥಾಳದಿಂದೆಡ್ಡು ಹೋಗಿ ತಂದೆಯವರ ಜರಣಗಳ ಮೇಲೆ ಮಸ್ತಕವಿರಿಸಿ:-‘ಪಿತಾಚೇ! ಈ ನಿಮ್ಮ ಕುಮಾರಿಯು ಅನಾಹಸಿನಿಯಲ್ಲ; ಕುಲಕಲಂಕಿನಿಯಲ್ಲ. ದೀರ್ಘ ಸಾಹಸಿಯೂ ಕುಲಭೂಷಿತಕೂ ಇರುವಳು.’

“ಅಂತೆಯೇ ಜೋಹಾರವುತವನ್ನು ಒಗೇಕಂಸಲಿಕ್ಕೆ ಅಂಜಿ, ಅಡಗಿಕೊಂಡು, ರೇಧನ ಮಾಡುತ್ತಿರುವಳು!” ಎಂದು ಪರ್ವತಸಿಂಹನು ನುಡಿದು, ಕಟ್ಟಿರವಾಗೆಯಿಂದ—“ಕುಳಾಂಗಾರಳೆ, ನಿನ್ನ ಭಗಿನಿಯುರಾದ ಸಾವಿರಾರು ಕುಲವಧುಗಳು ಆಗ್ನಿಯಲ್ಲಿ ದುಮುಕಿದ್ದನ್ನು ಸೋಡಿಯಾದರೂ ನಿನಗೆ ನಾಚಿಕೆ ಬರಲಿಲ್ಲವೇ? ಜೀವಣ್ಣಾಗಾಗಿ ಅಡಗಿ ಕುಳಿತು, ಮೇಲೆ ದೀರ್ಘ ಸಾಹಸಿನಿಯಿಂದ ಜಂಬದ ಮಾತಾಡುವೇಯಾ?”

“ಅಪ್ಪಾ, ಅಪ್ಪಾ! ನೀವು ಹೀಗೆ ವಿಕಲ್ಪ ಭಾವಿಸ—”

“ಫಾ! ದುಷ್ಪೇ! ಹೆಚ್ಚು ಮಾತಾಡಿ ನನ್ನನ್ನು ಸಿಟ್ಟಿಗೆಬಿಸಬೇಡ! ಹೋಗು, ಇನ್ನೂ ಚಿತೆಯು ಧಗಧಗಿಸಿ ಉರಿಯುತ್ತಲಿರುವದು. ನೀನು ಅದರಲ್ಲಿ ದುಮುಕಿದೇಹವನ್ನು ಭಸ್ತುಮಾಡಿ ನನ್ನನ್ನು ಆನಂದಗೊಳಿಸು! ಹಾ! ಏಳು ಜೀಗನೆ, ಏಳು!”

“ಅಪ್ಪಾ, ನಾನು ಮರಣಕ್ಕೆ ಸಿದ್ಧಿಳಿರುವೇನು. ಮೃತ್ಯುವಿಗೆ ನಾನು ತಿಳಾಂಶಾದರೂ ಅಂಜುವದಿಲ್ಲ. ನಾನು ಸಾಯುವೇನು; ಆದರೆ—”

“ಆದರೆ ಏಕೆ? ನೀನು ಈಗಲೇ ಸಾಯುವದಕ್ಕೆ ಸಿದ್ಧಿಳಿಲ್ಲ; ಪರಮಾತ್ಮನು ಸಾವುತ್ತಂದಾಗ ಸಾಯುವದಳಿಲ್ಲವೇ? ನನ್ನ ವಂಶಕ್ಕೆ ಹಾಗು ನನ್ನ ಕೀರ್ತಿಗೆ ಕೆಲಂಕಹಚ್ಚುವದಕ್ಕಾಗಿಯೂ, ರಜಪುತರ ಗೌರವಾನ್ವಿತ ಚರಿತ್ರವನ್ನೂ ಇತಿಹಾಸವನ್ನೂ ಅಪ್ರತಿಷ್ಟಿಗೊಳಿಸುವದಕ್ಕಾಗಿಯೂ ನೀನು ಜೀವಿಸಿರಬೇಕಳ್ಳಿಲ್ಲವೇ?”

“ಅಪ್ಪಾ, ನೀವು ಇಂಥ ಕೀಳು ನುಡಿಗಳನ್ನಾಡಬೇಡಿರಿ. ಈ ನಿಮ್ಮ ಕುಮಾರಿಯು ಕುಳಾಂಗಾರಳಲ್ಲ; ಇವರು ನಿಮ್ಮ ಹಾಗು ನಿಮ್ಮ ವಂಶದ ಗೌರವವನ್ನು ಹೆಚ್ಚು ಮಾಡಲಿಕ್ಕೂ ರಜಪುತರ ದಿವ್ಯಕೀರ್ತಿಯನ್ನು ದ್ವಿಗುಣಿತಗೊಳಿಸಲಿಕ್ಕೂ ಬಾಳಬೇಕೆಂದಿರುವಳು. ಅಪ್ಪಾ, ನಾನು ಜೀವದ ವ್ಯಾವೋಹದಿಂದ ಬದುಕಿಲ್ಲ; ಒಂದು ಮಹತ್ವಾಯ ಸಾಧಿಸುವ ಸಾಹಸ ಮಾಡಬೇಕೆಂದು.ಬದುಕಿರುವೇನು. ನಾನು ಜೀವದಿಂದಿರುವದು ನಿಮ್ಮ ಮನಸ್ಸಿಗೆ ಬರದಿದ್ದರೆ ಈಗಲೇ ನನ್ನ ಶಿರಚ್ಚೇಡ ಮಾಡಿರಿ!”

ಕನಕಲತೆಯು ಹೀಗೆ ನುಡಿದು, ತಂದೆಯ ಎದುರಿಗೆ ಶಿರಬಾಗಿ ನಿಂತಳು. ಪರ್ವತಸಿಂಹನು ಅವರನ್ನು ನೂಕಿ—‘ಕುಲಕಲಂಕಿನಿ, ಈಗ ನನ್ನ ಮುರುವತ್ತಿಗೆ ಬಿದ್ದು ಸಾಯಬೇಕೆಂದು ಆಗ್ರಹಗೊಂಡೆಯಲ್ಲವೇ? ನಿನಗೆ ಸಾವು ಬೇಕಾಗಿದ್ದರೆ ಅದು ನನ್ನ ಕೈಯಿಂದಲೇ ಏಕೆ ಬೇಕಾಗಿತ್ತು? ದುರ್ಗದ ಚೈಲಲ್ಲಿ ಇನ್ನೂ ಚಿತೆಯು’ ಉರಿಯುತ್ತಲಿರುವದು. ಅದರಲ್ಲಿ ಹಾರಲಿಕ್ಕೆ ನಿನಗೆ ಬರುವದಿಲ್ಲವೇ? ಹೋಗು, ನಾನು ನಿನಗೆ ಏನೂ ಹೇಳುವದಿಲ್ಲ; ನಿನ್ನ ಮುಖವನ್ನೂ ಸೋಡಲಿಂಬಿಸುವದಿಲ್ಲ. ನನ್ನ ಕಣ್ಣ ಮರೆಯಾಗಿ ಎಲ್ಲಿಯಾದರೂ ಹೊರಟು ಹೋಗಿ, ನಾಚಿಗೆಗೇಡಿಯಾಗಿ ಬಾಳು.’

ಕನಕಲತೆಯು ದೀನವಾರೆಯಿಂದ—“ನನ್ನ ಪ್ರಾರ್ಥನೆಯನ್ನಾಡರೂ ಕೇಳಿರಿ.

ನಾನು ಜೀವಿಸಬೇಕೆಂದು ಏಕೆ ಇಚ್ಛಿಸುವೇನೆಂಬದನ್ನು — ”

“ಹಾ! ಇನ್ನೂ ನೀನು ಜೀವಿಸಿರುವ ಇಚ್ಛಿಯನ್ನೇ ಈಲೋರಿಸುವೆಯಾ! ಮಹ್ಯೇ!  
ಕುಲಾಗಾರಳಿ!—” ಎಂದು ಪರ್ವತಸಿಂಹನು ರೋಪದಿಂದ ನುಡಿದು, ಖದ್ದುವನ್ನು  
ಹಿರಿದು, ತನ್ನ ದುರಿಗೆ ಬಾಗಿ ನಿಂತ ಕನಕಲತೆಯ ಮಸ್ತಕವನ್ನು ಹಾರಿಸಬೇಕೆಂದು  
ಕ್ರೈ ಎತ್ತಿದನು. ಅಷ್ಟರಲ್ಲಿ ಅವನ ಕರಾಲ ಖದ್ದುವು ಮೇಲೆಯೇ ಸ್ತುಂಭಿತವಾಯಿತು!  
ಪರಕ್ಕಣದಲ್ಲಿ—“ತಂದೆಯೇ!” ಎಂಬ ಧ್ವನಿಯೂ ಕೇಳಿಸಿತು. ಕೂಡಲೇ ಪರ್ವತಸಿಂಹನು  
ಬೆರಗಾಗಿ, ತಿರುಗಿ ಸೋಡಿ—“ಕುಮಾರಾ, ಸತ್ಯೇಂದ್ರಾ!”

“ಶವ್ವಾ, ಇದೇನು ನಡೆಯಿಸಿರುವಿರಿ?” “ಇವಳ ಕೊಲೆ!” “ಅದೇಕೇ?”

“ಇವಳು ಮರಣಕ್ಕೆ ಅಂಜಿ ಜೀವವುಳಿಸಿಕೊಳ್ಳಬೇಕೆಂದು ಯೋಚಿಸಿರುವಳು.”

ಕನಕಲತೆಯು ಧಾವಿಸಿ ಬಂದು ಅಣ್ಣನೇ ಕೊರಳಿಗೆ ಚಿದ್ದು ರೋದಿಸುತ್ತು:—  
“ನಾನು ಮೃತ್ಯುವಿಗೆ ಅಂಜುವದಿಲ್ಲ; ಆದರೆ ನಾನು ಸಾಯುವದಾದರೆ.....”

“ತಂದೆಯವರೇ, ಇವಳು ಹೇಳುವದನ್ನು ಕೇಳಿರಿ” ಎಂದು ಸತ್ಯೇಂದ್ರನು  
ತಂದೆಗೆ ನುಡಿದು:—“ತಂಗೀ, ನಿನ್ನ ಆಭಿಪ್ರಾಯವೇನು?”

“ಆಹಮೃದಶಹನ ಕೊಲೆ ಮಾಡಿಯೇ ಸಾಯುವೆನು. ನಮ್ಮ ವಂಶನಾಶ  
ಮಾಡುವವನೂ, ನಮ್ಮ ಹೋಡಿ ರಾಜ್ಯವನ್ನು-ವಿಧ್ವಂಸಗೊಳಿಸುವವನೂ ಆದ  
ದುಷ್ಪಭಾನನನ್ನು ಯಮಸದನಕ್ಕಾಟಿದ ಮೇಲೆ ನಾನು ಸಂತೋಷದಿಂದ ಸಾಯುವೆನು.”

“ಕೇಳಿದೆಯಾ ಸತ್ಯೇಂದ್ರಾ? ಇವಳು ತನ್ನ ಜೀವವನ್ನು ಉಳಿಸಿಕೊಳ್ಳುವ  
ದಕ್ಕಾಗಿ ಹೀಗೆ ಹೇಳುತ್ತಿರುವಳು. ಇವಳ ಕೈಯಿಂದ ಇವಳ ಕೊಮುಲ ಬಾಮು  
ಗಳಿಂದ ಇದುವರೆಗೆ ಯಾವ.ಸಾಹಸದ ಕೃತ್ಯಗಳೂ ಘಟಿಸಿಲ್ಲ. ಇವಳಿಗೆ ಶಸ್ತ್ರಸಹ  
ಹಿಡಿದು ಗೊತ್ತಿಲ್ಲ; ಸಮರ ಕೌಶಲ್ಯವಂತೂ ಇವಳಲ್ಲಿ ಇಲ್ಲವೇ ಇಲ್ಲ. ಇಂಥವಳಿಂದ  
ಬಲಾಢ್ಯನಾದ ಆಹಮೃದಶಹನಕೊಲೆ ಮಾಡುವದು ಹೇಗೆ ತಾನೆ ಈಡೀರಬಹುದು?”

“ಸಿತಾಜೀ, ನಾನು ಈ ಕಾರ್ಯವನ್ನು ನಿಸ್ಪಂದೇಹವಾಗಿ ಈಡೀರಿಸುವೆನು.  
ಈ ಕಾರ್ಯವು ನನ್ನಿಂದ ಕೊನೆಗಾಣವದೆಂದು ಆತ್ಮವಿಶ್ವಾಸವಿದ್ದುದರಿಂದಲೇ  
ಆತ್ಮರಕ್ಷಣ ಮಾಡಿಕೊಳ್ಳಬೇಕೆಂದು ಯೋಚಿಸಿರುವೆನು. ಸರ್ವನಾಶಕನಾದ ಆಹಮೃದ  
ಶಹನ ಸೇಡು ತೀರಿಸಿಕೊಂಡು, ನಾನು ಅದೇಕ್ಕಣದಲ್ಲಿ ಆತ್ಮತಾಗ ಮಾಡುವೆನು.  
ಸಿತಾಜೀ, ಸೇಡೇ ನನ್ನ ಹೆಗ್ಗಾರಿ!”

“ನಿನ್ನ ಮಾತಿನಲ್ಲಿ ನನಗೆ ನಂಬಿಗೆಯಾಗಲೊಲ್ಲದು.” ಎಂದು ಪರ್ವತಸಿಂಹನು  
ನುಡಿದು, ಮಗನನ್ನು ಕುರಿತು—“ಸತ್ಯೇಂದ್ರಾ, ಇವಳು ಹೇಳುತ್ತಿರುವಂತೆ ಪ್ರತಿಯು  
ಘಟಿಸಬಹುದೆ? ಆಹಮೃದಶಹನ ಕೊಲೆಯಂಥ ದೊಡ್ಡ ಕಾರ್ಯವು ಯಿಃಕ್ಷಿತ  
ಇಂದ ಇವಳಿಂದ ಈಡೀರಬಹುದೆ?”

“ಅವ್ವಾ, ಇವಳು ಕೆಲವು ದಿನಗಳಹಿಂದೆ ನನ್ನೆ ದುರಿಗೆ ಇದರಂತ ಪ್ರತಿಜ್ಞೆ  
ಮಾಡಿರುವಳು.” “ಹೀಗೆಯೋ? ಯಾವಾಗ?” ‘ಯುದ್ಧಾರಂಭದಲ್ಲಿ.’

ಸತ್ಯೇಂದ್ರನು ಹೀಗೆ ನುಡಿಯುವಷ್ಟರಲ್ಲಿ ಮಂಜುಳೆಯು ಅಲ್ಲಿಗೆ ಬಂದು ಕೈಜೊಡಿಸಿ—“ಮಹಾರಾಜರೇ, ನೀವು ಈ ಕನಕಲತೆಯ ಭಲನೆ ಮಾಡಬೇಡಿರಿ. ಇವಳು ನಿನ್ನ ಕಣ್ಣಿಗೆ ಅಸಾಹಿಸಿನಿಯಾಗಿ ಕಾಣುತ್ತಿದ್ದರೂ ದೀಪ್ತಿ ಸಾಹಿಯಿರುವಳು. ಇವಳು ತನ್ನ ಆರಾಧ್ಯದೇವತೆಯಾದ ಸಿಂಹವಾಹಿನೀ ಅಷ್ಟಭುಜಾದೇವಿಯನ್ನು ಆರಾಧಿಸಿ, ಸ್ವಷ್ಟಿ ಸಾಕ್ಷಾತ್ಕಾರ ಹೊಂದಿರುವಳು. ಅಹಮ್ಮದಶಹನ ಕೊಲೆಯು ಇವಳಿಂದಲೇ ನೇರವೇರುವದು. ಇವಳು ನಾಳಿನ ಪರ್ವನಾಶದ ಸೇಡನ್ನು ವಿಲಕ್ಷಣವಾದ ರೀತಿಯಿಂದ ತೀರಿಸಿಕೊಳ್ಳುವಳು. ನೀವು ಇವಳ ವಿವರವ್ಯಕ್ತಿ ಸಂದರ್ಭದಲ್ಲಿ ನನ್ನನ್ನು ನೇರವಿಗೆ ತೆಗೆದುಕೊಳ್ಳಬೇಕೆಂದು ಇವಳಿಗೆ ಜಗನ್ನಾತೀಯ ಆಜ್ಞೆಯಾಗಿರುವದು. ಅಂತೆಯು ನಾವಿಬ್ಬರು ಜೋಹಾರ ವ್ರತವನ್ನಂಗೀರಿಸದೆ ಬಾಳಕೊಂಡಿರುವೆನ್ನು. ನಮಗೆ ಜೀವಿತವೆಂದರೆ, ತೃಣಸಮಾನವು! ಕೇವಲ ಜೀವದ ವ್ಯಾಮೋಹದಿಂದ ನಾವು ಬದುಕಿಲ್ಲ. ಸೇಡೆನಮ್ಮು ಹೆಗ್ಗು ರಿಯಾಗಿರುವದು.”

ಮಂಜುಳೆಯ ಮಾತುಗಳನ್ನು ಕೇಳಿ ಪರ್ವತಸಿಂಹಸಿಗೆ ಸೋಜಿಗವು ಸಂಭ್ರಮವು ಆಯಿತು. ಅವನು ಪ್ರೇಮಭರದಿಂದ ಮಗಳನ್ನು ಅಪ್ಪಿಕೊಂಡು—“ಕನಕಲತೆ, ನಾನು ನಿನ್ನ ಸಲುವಾಗಿ ವಿಕಲ್ಪ ಭಾವಿಸಿದ್ದೇನು. ನಿನ್ನ ಮನಸ್ಸಿನ ಕಾಮನೆಯು ಜಗದಂಬಿಯ ಅನುಗ್ರಹದಿಂದ ಪೂರ್ಣವಾಗುವದೆಂದು ನನಗೆ ನಂಬಿಗೆಯಾಯಿತು. ಕುಮಾರಿ, ನೀನು ಕುಲಕಲಂಕೆಸಿಯಲ್ಲ; ಕುಲಭೂಷಿತಾಗಾರುವೇ.”

“ಅವ್ಯಾ, ನಾಳಿನ ಯುದ್ಧದಲ್ಲಿ ನಾವು ಸಮರಭೂಮಿಗೆ ಬಂದು ನಿನ್ನ ಕಾಯ್ದವನ್ನು ಈಡೆರಿಸುವದಕ್ಕೆ ಸಾಹಸ ಮಾಡುವೆನ್ನು. ಬಂದು ವೇಳೆ ಅದು ನಾಳಿಗೆ ನೇರವೇರಿದಿದ್ದರೆ ಜೀವವನ್ನು ಉಳಿಸಿಕೊಂಡು, ವಿಲಕ್ಷಣ ಕಾರಸ್ಥಾನವನ್ನು ರಚಿಸಿ, ಶಹನ ಅಸುವನ್ನು ಹೀರಿ, ನಾವು ಮರಣ ಹೊಂದುವೆನ್ನು.” ಎಂದು ಕನಕಲತೆಯು ನುಡಿದ ಕೂಡಲೆ ಮಂಜುಳೆಯು ಪರ್ವತಸಿಂಹನ ಕೆವಿಯಲ್ಲಿ ಏನನ್ನೊಂದು ಹೇಳಿದ್ದು. ಅವಳ ಮಾತು ಕೇಳಿದೊಡನೆಯೇ ಪರ್ವತಸಿಂಹನ ಮುಖವು ಆನಂದಮಂಬಿವಾಯಿತು. ಆಗ ಸತ್ಯೇಂದ್ರನು ಬೆರಗಾಗಿ—“ತಂದೆಯವರೆ, ಏನದು, ಕೆವಿಮಾತು?”

“ಅಹಮ್ಮದಶಹನ ಸೇಡನ್ನು ವಿಲಕ್ಷಣವಾದ ರೀತಿಯಿಂದ ತೀರಿಸಿಕೊಳ್ಳಲಿಕ್ಕೆ ನಡೆಯಿಸಬೇಕೆಂದಿರುವ ಕಾರಸ್ಥಾನವನ್ನು ಮಂಜುಳೆಯು ತಿಳಿಸಿದ್ದು. ನಾನು ನಿನಗೆ ಆ ವಿಲಕ್ಷಣ ಕಾರಸ್ಥಾನದ ವ್ಯಾತ್ಯಾಂತವನ್ನು ಯಥಾವಕಾಶವಾಗಿ ಹೇಳುವೆನ್ನು.”

ಅಷ್ಟರಲ್ಲಿ—“ಯುದ್ಧಕ್ಕೆ ಸಿದ್ಧರಾಗಿರಿ, ಯುದ್ಧಕ್ಕೆ ಸಿದ್ಧರಾಗಿರಿ!” ಎಂಬ ಧ್ವನಿಯು ಕೇಳಿಸಿತು.

ಕೂಡಲೆ ಪರ್ವತಸಿಂಹನು—“ಸತ್ಯೇಂದ್ರಾ, ನಡೆ. ಕನಕಲತೆ-ಮಂಜುಳೆಯರೇ, ನೀವು ಬೇಗನೆ ಪುರುಷ ವೇಷವನ್ನು ಧರಿಸಿ ಸತ್ಯೇಂದ್ರನ ಜೊತೆಗೆ ರಣಭೂಮಿಗೆ ನಡೆಯಿರಿ.”

## ಸರ್ವ ನಾಶ!

ಆಹೋರದ ದುರ್ಗಂಡಲ್ಲಿ ವಿಚಿತ್ರವಾದ ದೃಷ್ಟಿಪು ಕಾಣುತ್ತಿತ್ತು. ರಾಜಪುತ್ರಾನಿಯರು ತಮ್ಮ ಬಾಲೆಯರೊಡನೆ ಚಿತ್ರಾಪ್ರವೇಶ ಮಾಡಿ ಭಸ್ತ್ರೀಭೂತರಾಗಿದ್ದರು. ಏರವರ ಯೋಧಕ್ಕೆಯರು ಕೇಶರೀ ವಸ್ತ್ರಗಳನ್ನು ಧರಿಸಿ, ರಣಸ್ಥಳದಲ್ಲಿ ಆತ್ಮಬಲಿದಾನ ಮಾಡಲಿಕ್ಕೆ ಉತ್ಸರ್ಕಾಗಿ ಸಿಂತಿದ್ದರು. ಅವರು ಒಳ್ಳೆಯ ಆತುರತೆಯಿಂದ ಸೂರ್ಯ ಭಗವಾನನ ಮಾರ್ಗಸ್ಥಿರಿಕ್ಕೆಂಬೆಂದು ಮಾಡುತ್ತಿದ್ದರು.

ಮಂಗಲಪ್ರಭಾತ ಸಮಯವು. ದಿವಾಕರಸಿನ್ನೂ ಉದಯಿಸಿರಲಿಲ್ಲ. ಪ್ರಾಣಿ ದಿಕೀಯು ಆರಕ್ತವಣ ಹೊಂದಿತ್ತು. ಈ ಸಮಯದಲ್ಲಿ ಏರ ರಜಪುತ್ರರು ಶಸ್ತ್ರಾಸ್ತ್ರ ಮತ್ತು ತರಾಗಿ ಆಹೋರದುರ್ಗದ ಮಹಾದ್ವಾರದ ಬಳಿಯಲ್ಲಿ ಬಂದರು. ಅಲ್ಲಿ ಜನರು ಬಾಗಿಲು ತೀರಿಯುವ ದಾರಿಯನ್ನು ಸೋಡಹತ್ತಿದ್ದರು. ಮಹಾಸೇನಾಪತಿಯಾದ ಮಾನಸಿಂಹನ ಹಾಗು ಪರಮತೆಸಿಂಹ-ಸತ್ಯೀಂದ್ರಸಿಂಹ-ಮಧುರಸಿಂಹ ವೋದಲಾದ ರಾಜಪರಿವಾರದ ಜನರ ಆಗಮನವಾಗಿದ್ದಿಲ್ಲ. ಯಾವಾಗ ರಾಜಪರಿವಾರವು ಬರುವದೋ, ಯಾವಾಗ ದುರ್ಗಂಡವು ತೀರಿಯುವದೋ, ಯಾವಾಗ ಯವನರೊಡನೆ ಕೈಗೊಟ್ಟು ಕಾದುವೇಸ್ತೋ, ಯಾವಾಗ ಹೊಡೆದು ಕೇತ್ತಿಯನ್ನಾಗಲಿ, ಮಡಿದು ಏರ ಗತಿಯನ್ನಾಗಲಿ ಹೊಂದುವೇಸ್ತೋ ಎಂದು ಅವರು ಆತುರಗೊಂಡಿದ್ದರು. ಅಷ್ಟರಲ್ಲಿ ರಾಜಪರಿವಾರವು ಬಂದಿತು. ಪರಮತೆಸಿಂಹನು ತನ್ನ ಸೃಷ್ಟಿಕರನ್ನೂ ಸರದಾರರನ್ನೂ ಕುರಿತು-“ನನ್ನ ಏಕನಿವ್ವ ಪ್ರಜಾಜನರಿ, ಸರದಾರ-ಸೇನಾಪತಿಗಳಿ, ಸೃಷ್ಟಿಕರಿ, ಇಂದೇ ನಮ್ಮ ಇಹಲೋಕದ ಅಂತಿಮ ಮಿಲನವು. ಮಹಾದ್ವಾರವನ್ನು ತೀರೆದು ಬಿಡಿರಿ!” ಎಂದು ಉಭ್ಯಕಂಡಿದೆ ಕೂಗಿದನು. ದ್ವಾರವು ತೀರಿಯಲ್ಲಿಟ್ಟಿತು. ಕೂಡಲೇ ರಜಪುತ ಏರರು “ಜಯ ಏಕಲೀಂಗಜಿ! ಜಯ ಭಾರತಮಾತಿ!” ಎಂದು ಗಂಭೀರಧ್ವನಿಯಿಂದ ಜಯ-ಜಯ-ಜಯಕಾರ ಮಾಡಿ ಹೊರಬಿದ್ದರು. ಸೈನ್ಯದ ಬಂದು ಕಡೆಗೆ ಪರಮತೆಸಿಂಹನೂ, ಮತ್ತೊಂದು ಕಡೆಗೆ ಮಾನಸಿಂಹನೂ, ಮುಂಭಾಗದಲ್ಲಿ ಸತ್ಯೀಂದ್ರಸಿಂಹ-ಮಧುರಸಿಂಹರೂ, ಅವರ ಬಳಿಯಲ್ಲಿಯೆ ಮಂಬಳಿ-ಕನಕಲತೆಯರೂ ಅಶ್ವರೋಹಿಗಳಾಗಿ ಸಾಗಿದ್ದರು. ರಜಪುತ ಪಡೆಯು ವಿದ್ಯುವ್ಯೇಗದಿಂದ ಯಿವನ ಸೇನಾಸಾಗರದ ಮೇಲೆ ಬಿತ್ತು. ಜೀವವನನ್ನು ತೈಳಸಮಾನವೆಂದು ಕಲ್ಪಿಸಿ, ಇಹಲೋಕದ ಆಶೆಯನ್ನು ಬಿಟ್ಟು ಕಾದ ತೊಡಗಿದ ರಜಪುತರ ಏರಾವೇಶಕ್ಕೆಯವನರ ಪಡೆಯು ಬೆದ್ದಿತು. ಕೆಲವು ಹೊತ್ತಿನ ವರೆಗೆ ಯಿವನ ಸೈನ್ಯದಲ್ಲಿಂಟಾದ ಕೋಲಾಹಲವನ್ನು ಬಳ್ಳಿಸಲಭವಲ್ಲ. ಒಬ್ಬೊಬ್ಬ ರಜಪುತನು ಕನಿಷ್ಠಪಕ್ಷಕ್ಕೆ ಹತ್ತು ಜನ ಪ್ರತಿಪಕ್ಷಿಗಳ ಪ್ರಾಣ ತೆಗೆಯದೆ ಭೂಮಿಗೆ ಬೀಳುತ್ತಿದ್ದಿಲ್ಲ. ಈ ಮೇರಿಗೆ ತುಮುಲವಾದ ಯಾಧ್ಯಾತ್ಮ ಬಂದು ಪ್ರಹರದ ವರೆಗೆ ನಡೆಯಿತು. ರಜಪುತರ ಭೀಷಣ ಆಕ್ರಮಣದಿಂದ ಶಾಹಿಸೇನೆಯು ಚದರುವ ಹವಣಿಕೆಯಲ್ಲಿತ್ತು. ಆಗ ಅಹಮ್ಮದಕಹನು ಗಜಾರೋಹಿಯಾಗಿ ತನ್ನ ಸೈನ್ಯಕ್ಕೆ ಪ್ರತಿತ್ವಾಹ ಕೊಡುತ್ತ ಮುಂದೆ ಬಂದನು.

ಯುವರಾಜ ಸತ್ಯೇಂದ್ರಸಿಂಹನು ಬಾಡಶಹನನ್ನು ಹುಡುಕುತ್ತು ಕೆಲವು ಸ್ವೀಕರೊಡನೆ ಯವನ ಸೇನೆಯ ಮಧ್ಯದಲ್ಲಿ ಪ್ರವೇಶಿಸಿದ್ದನು. ಅಪ್ಪರಲ್ಲಿ ಗಜಾರೋಹಿಯಾಗಿ ಬರುವ ಶಹನು ಅವನ ದೃಷ್ಟಿಗೆ ಬಿದ್ದನು. ಕೂಡಲೇ ಅವನು ಕೇರಳದ ಕೇಸರಿಯಂತೆ ರಭಸದಿಂದ ಮುಂದೆ ಬಿದ್ದನು. ಎದುರಾದ ಯವನರು ಅವನ ಖಾತದಿಂದ ಭೂಮಿಗೆ ಬೀಳತೊಡಗಿದರು. ಅವನು ಅಹಮೃದಶಹನ ಆನೆಯ ಸಮಾಪಕ್ಕೆ ಹೋದವನೇ ಅದರ ರೇಖೆಯು ನಡುವಟ್ಟಿರುತ್ತಿದ್ದನು ಕೌಯಿತ್ತಿದ್ದನು. ಕೂಡಲೇ ಅಂಬಾರಿಸಹಿತವಾಗಿ ಬಾಡಶಹನು ಭೂಮಿಗೆ ಬಿದ್ದನು. ಕೂಡಲೇ ರಜಪತಿ ಸೈನ್ಯದಲ್ಲಿ ಜಯಜಯಕಾರ ಧ್ವನಿಯೂ ಯವನ ಸೈನ್ಯದಲ್ಲಿ ಚೀತ್ಯಾರಧ್ವನಿಯೂ ಹೊರಡತೊಡಗಿದನು. ಸತ್ಯೇಂದ್ರಸಿಂಹನು ವಿದ್ಯುದ್ಗತಿಯಂದ ಸಾಗಿ ಅಹಮೃದಶಹನ ಮಸ್ತಕಕ್ಕೆ ಗುರಿಯಿಟ್ಟು ಖದ್ದವನ್ನೇ ಸೆದನು. ಆ ಹೆಟ್ಟು ಅಂಬಾರಿಯ ಸ್ತುಂಭಕ್ಕೆ ಬಡಿದರಿಂದ ಖದ್ದವು ಮುರಿದುಹೋಯಿತು! ಶಹನು ಬದುಕಿದನು. ಎರಡನೆಯ ಕ್ಷಣದಲ್ಲಿ ಒಬ್ಬ ತರುಣನು ಅಲ್ಲಿಗೆ ಬಂದು—“ಆಣ್ಣಾ, ಸತ್ಯೇಂದ್ರಸಿಂಹ, ಈ ಖದ್ದವನ್ನು ತೆಗೆದುಕೊಂಡು ತೀವ್ರವಾಗಿ ಶಹನನ್ನು ಸಂಕರಿಸಿ!” ಎಂದು ಹೇಳಿ ಸತ್ಯೇಂದ್ರಸಿಗೆ ಖದ್ದವನ್ನು ಕೊಟ್ಟಿದ್ದನು. ಸತ್ಯೇಂದ್ರನು ಖದ್ದವನ್ನು ತೆಗೆದುಕೊಂಡು: ‘ಯಾರು? ಭಗನಿ—’ ಎಂದು ನುಡಿಯುತ್ತಲೇ ನಾಲಿಗೆ ಕಚ್ಚಿಕೊಂಡು, ಶಹನನ್ನು ಹೊಡಿಯಲಿಕ್ಕೆ ಮುಂದೆ ಬಿದ್ದನು. ಇವ್ವು ಅವಧಿಯಲ್ಲಿ ಅಹಮೃದಶಹನು ಬಿದ್ದ ಸ್ಥಳದಿಂದೆದ್ದು ತನ್ನ ಸೈನ್ಯದ ಮಧ್ಯಭಾಗದಲ್ಲಿ ಓಡಿಹೋಗಿದ್ದನು. ಕೈಯಲ್ಲಿ ಸಿಕ್ಕಬೇಟಿಯು ನುಸುಳಿ ಹೋದದ್ದರಿಂದ ಸತ್ಯೇಂದ್ರಸಿಂಹನು ಮತ್ತಿಪ್ಪು ಕೆರಳಿ, ಯವನ ಸೇನೆಯನ್ನು ಕಡಿದು ಜಲ್ಲಾತ್ತ ಶಹನನ್ನು ಹುಡುಕಹಿತಿದನು.

ಅಹಮೃದಶಹನು ಓಡಿಹೋಗಿ ಜೀವವುಳಿಸಿಕೊಂಡು, ಅಶ್ವಲೋಹಿಯಾಗಿ ಚದೆದ ಸೈನ್ಯವನ್ನು ಒಬ್ಬಳಿ ಮಾಡತೊಡಗಿದನು. ಅವನು ಸ್ವಾತಿಕಪ್ರದಭಾಷಣದಿಂದ ಅದನ್ನು ಉತ್ತಾಹಗೊಳಿಸುತ್ತಲಿದ್ದನು. ಅಪ್ಪರಲ್ಲಿ ಬಂದು ಬಾಣವು ಸುಯ್ಯಾಗುಟ್ಟಿತ್ತು ಬಂದಿತು. ಶಹನ ಕುದುರೆಯು ಅದೇ ವೇಳೆಯಲ್ಲಿ ಮುಖವನ್ನೇ ತೀದ್ದರಿಂದ ಆ ಬಾಣವು ಕುದುರೆಗೆ ತಗಲಿ ಭೂಮಿಗೆ ಬಿತ್ತು; ಅದರೊಡನೆ ಶಹನೂ ಬಿದ್ದನು. ಎಲ್ಲಿ ಹೋದರೂ ಉಳಿಲಿಲ್ಲದಂತಾಯಿತೆಂದು ಅವನು ಅಳ್ಳೊಡಿದು, ಸಾವರಿಸಿಕೊಂಡೆದ್ದು ಸಂದಪಿತವಾಗಿದ್ದ ತನ್ನ ಸೇನೆಯ ಮಧ್ಯಭಾಗವನ್ನು ಸೇರಿದನು.

ಅಹಮೃದಶಹನ ಮೇಲೆ ಶರಸಂಧಾನ ಮಾಡಿದವನು ಮಹಾವೀರ ಕಾಮುಕ ಯೋಗಸಿದ್ಧನಾದ ಮಧುರಸಿಂಹನಾಗಿದ್ದನು. ತನ್ನ ಅಪ್ಪಭವಾದ ಬಾಣವು ಇಂದು ಅಕ್ಷುಕ ಘಟನೆಯಿಂದ ವ್ಯಘವಾದದ್ದನ್ನು ಸೋಡಿ ಬತಿಗೊಂಡು, ಧನುಸ್ಸಿಗೆ ಮತ್ತೊಂದು ಬಾಣ ಹೂಡಿದನು. ಅಪ್ಪರಲ್ಲಿ ಪುರುಷವೇಷಧಾರಿಣೆಯಾದ ಮಂಜುಳಿಯು ಅಲ್ಲಿಗೆ ಬಂದು:—“ಪ್ರಿಯ ಮಧುರಸಿಂಹ, ಶಹನು. ಪಲಾಯನ ಮಾಡಿದನು. ಇಂದು ನಿಮ್ಮ ಬಾಣವು ವ್ಯಘವಾದದ್ದು ಶುಭಲಕ್ಷಣವಲ್ಲ.”

“ಪ್ರಿಯ ಮಂಜುಳಾ, ದೇಹದಲ್ಲಿ ಪ್ರಾಣಸಂಚಾರವಾಗಿರುವವರಿಗೆ ನಾನು ದುಷ್ಪಿ ಅಹಮ್ಯಾದಶಹನನ್ನು ವಧಿಮಾಡಲಿಕ್ಕೆ ಸಾಹಸ ಪೂಡುವವನೇ! ನಾನು ಈ ಜನ್ಮದಲ್ಲಿ ನಿನ್ನ ಇಚ್ಛಿತ ಕಾಳಿಕೆಯಾದ ಅಹಮ್ಯಾದಶಹನ ಮಸ್ತಕವನ್ನು ನಿನ್ನ ದುರಿಗಟ್ಟು, ಮುಂದಿನ ಜನ್ಮದಲ್ಲಾದರೂ ನಿನ್ನನ್ನು ವರಿಸುವೇನು. ಭಗವಾನ್ ಏಕಲಿಂಗಜಿಯ ಸಂಕೇತವು ಹೇಗಿರುವರೋ ನೋಡೋಣ.”

ಮಧುರಸಿಂಹನು ಮಂಜುಳಿಯೊಡನೆ ಮಾತಾಡುತ್ತ ನಿಂತ ಸಂಧಿಯನ್ನು ಸಾಧಿಸಿ, ಒಬ್ಬ ಯೆವನನು ಅವನ ಮಸ್ತಕಕ್ಕೆ ಖಡ್ಗವನ್ನು ತೀರಿದನು; ಆದರೆ ಆ ಯವನನ ಹಿಂದೆಯೇ ಇದ್ದ ಮತ್ತೊಂದು ವ್ಯಕ್ತಿಯು ಖಡ್ಗನೇತ್ತಿದ ಯವನನ ಕ್ಷೇಗೆ ಬಲವಾಗಿ ಖಡ್ಗಾಘಾತ ಮಾಡಿತು. ಕೂಡಲೇ ಖಡ್ಗಸಹಿತವಾದ ಹಸ್ತವು ಅಂತ ರಿಕ್ಷದಲ್ಲಿ ಜಿಗಿದು ಮತ್ತೆ ಭೂಮಿಗೆ ಬಿತ್ತು! ಈ ದೃಷ್ಟಿಯನ್ನು ನೋಡಿ “ಶಾಬಾಸಾ! ಶಾಬಾಸಾ!” ಎಂದು ಪರ್ವತಸಿಂಹನು ಧನೇಷ್ಯಾದ್ವಾರ ತೀಗಿದನು. ಯವನನ ಹಸ್ತವನ್ನು ಕತ್ತಲಿಸಿದ ವ್ಯಕ್ತಿಯು ಪರ್ವತಸಿಂಹನ ಕುಮಾರಿಯಾದ ಕನಕಲತೆಯು! ಮಂಜುಳಿ ಈ ಸಾಹಸವನ್ನು ನೋಡಿ ಪರ್ವತಸಿಂಹನು ಬೇರಾದನು.

ಮಂಜುಳಿಯೂ ಕನಕಲತೆಯೂ ಯವನಸೇನಾಂಬುಧಿಯನ್ನು ಹೊಕ್ಕು ವೀರರಜಪುತರಂತೆಯೇ ಶಾಯ್ ತೋರಿಸತ್ತೊಡಗಿದ್ದರು. ಅಹಮ್ಯಾದಶಹನನ್ನು ಶೋಧಿಸಿ ಅವನ ತಿರಜ್ಞೀದ ವಾದಬೇಕೆಂದು ಒಬ್ಬರೂ ಸಾಹಸ ನಡೆಯಿಸಿದ್ದರು; ಆದರೆ ಅವರ ಮನೋರಥವು ಈಡೀರಲಿಲ್ಲ. ಬರಬರುತ್ತೆ ರಜಪುತ ಸೇನೆಯು ಸಣ್ಣಾಗ ಹತ್ತಿತು. ನಿಕರವಾದ ಯುದ್ಧವು ನಡೆದಾಗ ಪರ್ವತಸಿಂಹನು ಧರಾಶಾಯಿಯಾದನು! ಈ ಘಟನೆಯಿಂದಂತೆ ರಜಪುತರ ಅಥರ್ವಶಕ್ತಿಯೇ ಕೆಳಚಿದಂತಾಯಿತು. ಪರ್ವತಸಿಂಹನು ಮಡಿದ ಕೂಡಲೇ ಸತ್ಯೀಂದ್ರಸಿಂಹನು ಸೇನಾಧಿವರ್ತನವನ್ನು ಸ್ವೀಕರಿಸಿದನು. ಮಾನಸಿಂಹ-ಮಧುರಸಿಂಹರೂ ಉಪಸೇನಾನಾಯಿಕರಾದರು. ಮತ್ತೆ ಕೆಲವು ಗಳಿಗೆಗಳ ವರಿಗೆ ಯುದ್ಧವು ಒಳ್ಳೆಯ ರಭಸದಿಂದ ನಡೆಯಿತು. ಅವ್ಯಾರಲ್ಲಿ ಸತ್ಯೀಂದ್ರಸಿಂಹ ಮಧುರಸಿಂಹರಿಬ್ಬರೂ ಇಳಿಗುರುಳಿದರು. ಕಡೆಗೆ ಮಾನಸಿಂಹನು ಉಳಿದ ಅತ್ಯಲ್ಪ ಸೈನ್ಯದೊಡನೆ ಕಾದತ್ತೊಡಗಿದನು. ಬಾದಶಾಹೀ ಸೇನಾಂಬುಧಿಯಲ್ಲಿ ರಜಪುತ ಪಡೆಯು ಬಿಂದುವಿನೋವಾದಿಯಲ್ಲಿ ಕಾಣತೊಡಗಿತು. ಆದರೂ ಅವರು ಶಸ್ತ್ರವನ್ನು ಕೆಳಗಿಡಲಿಲ್ಲ. ನಿತ್ಯೇಷವಾಗುವ ವರಿಗೂ ಯುದ್ಧ ಮಾಡಬೇಕೆಂದು ಅವರ ಸತ್ಯಸಂಕಲ್ಪವಿತ್ತು.

ಇನ್ನು ಮೇಲೆ ರಜಪುತ ಸೈನ್ಯವು ಪೂರಾ ನಾಶವಾಗುವದೆಂದೂ, ತಾವೂ ಅದರಲ್ಲಿ ನಾಶವಾದರೆ ಶಹನ ಮೇಲಿನ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಯು ಪೂರ್ವಿಸಲಾರದೆಂದೂ ತಿಳಿದು, ಕನಕಲತೆ-ಮಂಜುಳಿಯರು ನಾಲ್ಕೆಂಟು ಜನ ಶಾರ ಸೈನಿಕರೊಡನೆ ಹಿಂದೆ ಸರಿಯುತ್ತ ಕೋಟಿಯನ್ನು ಸೇರಿದರು. ಅವರು ದುರ್ಗದ ಮೇಲೆ ಹೋಗಿ ರಾಜಮಂದಿರ, ಧಾನ್ಯಾಗಾರ, ಅಶ್ವಶಾಲೆ, ಗಜಶಾಲೆ, ಮಂತ ಜಾಗಾರ,

ಮೋದಲಾದವುಗಳನ್ನೇಲ್ಲ ವಿಧ್ಯಂಸ ಮಾಡಿ, ಶಹನಿಗೆ ಸೋಡಿದಡಲ್ಲಿ ಸೃಜನಸದ್ಯಶ ವಾದ ಸೋಟವು ಕಣ್ಣಿಗೆ ಬೀಳುವಂತೆ ಮಾಡಿದರು.

ರಜಪುತರು ಬರಬರುತ್ತೆ ಬೆರಳಿನಿಂದ ಎಣಿಸುವಷ್ಟು ಮಾತ್ರ ಉಳಿದರು. ಸ್ವಲ್ಪ ಹೊತ್ತಿನಲ್ಲಿಯೇ ಅವರೂ ನಾಶವಾದರು. ಯವನರು ಜಯ ಜಯಕಾರ ಧ್ವನಿ ಮಾಡುತ್ತೆ ಶವಗಳ ರಾಶಿಗಳನ್ನು ಹತ್ತುತ್ತೆ ಇಳಿಯುತ್ತೆ ರಭಸದಿಂದ ಕೋಟಿಯನ್ನೇರುವದಕ್ಕೆ ಧಾವಿಸಿದರು. ದಾರಿಯಲ್ಲಿ ಪರ್ವತಸಿಂಹನ ಶವವು ಬಿದ್ದಿತ್ತು. ತಲೆಯ ಮೇಲಿಂದ ಮುಕುಪದಲ್ಲಿಯ ಸೂರ್ಯ-ಜಂದ್ರಚಿಹ್ನೆಂಕಿತ ಭತ್ತದಿಂದ ಅದು ಪರ್ವತಸಿಂಹನ ಸ್ತೇತವೆಂದು ಯವನರಿಗೆ ನಂಬಿಕೆಯಾಯಿತು. ಅಹಮ್ಮದ ಶಹನು ಆ ಶವವನ್ನು ಸೋಡಿದೊಡನೆಯ ರೋಷಾವೇರದಿಂದ ಅದರ ಮಸ್ತಕದ ಮೇಲೆ ಕಾಲಿಟ್ಟು:—“ಕಾಫಿರ! ಪರ್ವತಸಿಂಹ! ಒಳ್ಳೆಯ ಮಾತಿನಿಂದ ಕನಕಲತೆಯನ್ನು ನನ್ನ ಆಧೀನಕ್ಕೆ ಕೊಟ್ಟಿದ್ದರೆ ಈ ದುರ್ದಶೆಯು ಎಲ್ಲಿ ಪಾಪ್ತವಾಗುತ್ತಿತ್ತು?” ಎಂದು ಬಡುಬಿಡಿಸಹತ್ತಿದನು. ಅವನ ಈ ಶ್ವರ್ಮವನ್ನು ಸೊಡಲಾರದೆ ದಿನಮಣಿಯು ಆಸ್ತಾಜಲವನ್ನು ಸೇರತ್ತೊಡಗಿದನು. ಸೂರ್ಯವಂತೀಯ ಹೈತ್ರಿಯರ ಭೀಷಣ ವಾದ ವಿನಾಶದ ದುಃಖದಿಂದ ಅವನ ಮುಖವು ಕೆಂಪಾಗಿ ಹೋಗಿತ್ತು.

ಶಾಹೀ ಸೇನೆಯು ವಿಜಯಾನಂದದಿಂದ ದುರ್ಗವನ್ನು ಪ್ರವೇಷಿಸಿತು. ಅಲ್ಲಿ ತಮಗೆ ಅಮೋಫನಾದ ಸಂಪತ್ತು ದೊರೆಯುವದೆಂದು ಅದು ಆಶೀರ್ವಾಂಡಿತ್ತು. ಕನಕಲತೆಯೂ ಅಂತಹ ಪ್ರರದ ಸ್ತ್ರೀಯರೂ ತನ್ನ ನ್ನು ಎದುಗೊಂಬುತ್ತಿದ್ದರೂ ರಾಜಭುವನದ ಮಹಾದ್ವಾರದಲ್ಲಿ ಆರುತ್ತಿರುವುದು ನಿಂತಿರುವರೆಂದು ಅಹಮ್ಮದಶಹನು ತಿಳಿದಿದ್ದನು. ದುರ್ಗವನ್ನು ಪ್ರವೇಷಿಸಿದ ಕೂಡಲೆ ಎಲ್ಲವೂ ವಿಚಿತ್ರವೇ ಕಂಡಿತು. ದುರ್ಗದಲ್ಲಿ ಪ್ರಾಣವುಳ್ಳ ಒಂದು ಪದಾರ್ಥವೂ ಅವರ ಕಣ್ಣಿಗೆ ಬೀಳಿಲ್ಲ; ಗಟ್ಟಿಮುಟ್ಟಾಗಿದ್ದ ಕಟ್ಟಡಗಳೂ ಕಾಣಲಿಲ್ಲ. ಸಿರಿಸಂಪತ್ತು ದೊರೆಯುವ ದೊತ್ತಿಟ್ಟಿಗುಳಿದು, ಅವರಿಗೆ ಸೋಡಿದಡಲ್ಲಿ ಹೇಳದ ಬೂದಿಗಳೂ ಎಲವುಗಳ ರಾಶಿಗಳೂ ಕಾಣಹಿತಿದವು. ಕೆಲವು ಕಟ್ಟಡಗಳ ಭಸ್ತ್ರವಾಗಿ ಹೋಗಿದ್ದವು. ಕೆಲವು ಇನ್ನೂ ಉರಿಯುತ್ತಿದ್ದವು. ಕೆಲವು ಸೋಂದಿ ನಿಗಿ ನಿಗಿ ಹೊಳೆಯುತ್ತಿದ್ದವು. ತನ್ನ ಸ್ವಾಗತವು ಸುವಾಸಿನಿಯರ ಆರುತ್ತಿಯಂದಾಗದೆ, ಕಟ್ಟಡಗಳ ಉರಿಯಂದಾಯಿತೆಂದು ಶಹನು ಖಿನ್ನನಾದನು. ಅವನು ಸೈನಿಕರಿಂದ ಕನಕಲತೆಯನ್ನು ದುರ್ಗದ ಸಂದಿಗೊಂಡಿಗಳಲ್ಲಿ ತೋಧ ಮಾಡಿಸಿದನು; ಆದರೆ ಅವಳು ಎಲ್ಲಿಯೂ ದೊರೆಯಲಿಲ್ಲ. ಉಳಿದ ರಜಪುತ ಲಲನೆಯರಂತೆ ಅವಳಾದರೂ ಜೋಹಾರ ಮಾಡಿರಬಹುದೆಂದು ತಿಳಿದು ಅವನು:—“ಸರ್ವನಾಶ! ಸರ್ವನಾಶ!!” ಎಂದು ಎದೆ ಎದೆ ಬಡಕೊಳ್ಳತ್ತೊಡಗಿದನು. ಸರ್ವನಾಶವು ರಜಪುತರದಾಗಿರದೆ, ತನ್ನ ದೇ ಆದಂತೆ ಅವನಿಗೆ ಭಾಸೆ ವಾಯಿತು! ಕೂಡಲೆ ಅವನು ಕುದುರೆಯ ಮೇಲಿಂದ ಬಿದ್ದು ಮೂಳಿಂತನಾದನು!

## ಉದ್ವಾಗಂತ ಹೃದಯ.

ಕನಕಲತೆಯ ಜೋಹಾರ ಪ್ರತಿನನ್ನಂಗೀಕರಿಸಿ ಸುಟ್ಟು ಹೋದದ್ದಕ್ಕಾಗಿ ಅಹಮ್ಮದಕಹಸಿಗೆ ಪರಮಾವಧಿ ವ್ಯಾಸನವಾಯಿತು. ತಾನು ಇಟ್ಟ ಸಾಹಸ ಮಾಡಿದ್ದು ವ್ಯಧರವಾಯಿತೆಂದು ದುಃಖಿಸುತ್ತ ಅವನು ರಾಜಧಾನಿಗೆ ಬಂದನು. ದುರ್ಗವು ಕೈವಶವಾದರೂ ಸ್ಥಿರ ವಸ್ತುವು ದೂರೆಯಲ್ಲಿವೆಂದು ಅವನು ಹೃದ್ದೋಗ ಹಚ್ಚಿಕೊಂಡನು. ಅವನು ಅನ್ನ ನೀರು ಬಿಟ್ಟನು. ಯಾವಾಗಲೂ ಕನಕಲತೆಯ ಕಲ್ಪತ ಮೂರ್ತಿಯನ್ನು ನಿರೂಪಿಸಿ ಮಾಡಿ, ಆ ಚಿತ್ರದ ಕಡಿಗೆ ನೋಡುತ್ತ ಅವನು ದಿನ ಕಳಿಯತೋಡಿದನು. ಅವನು ರಾಜ್ಯಕಾರ್ಯವನ್ನು ಬಿಟ್ಟನು. ವಿಲಾಸೋಪ ಭೋಗಗಳನ್ನು ತೋಡಿದನು. ಅವನು ಮನಸ್ಸು ತೀರ ವಿರಕ್ತವಾಯಿತು. ಆಯು ವ್ಯವು ಅಸಾರವಾಯಿತು. ‘ಹಾಯ! ಹಾಯ!! ಇದೇನಾಯಿತು, ಇದೇನಾಯಿತು!’ ಎಂದು ಅವನು ಮೇಲಿಂದ ಮೇಲೆ ದುಃಖಿತೋರ ತಿಗಿಯತೋಡಿದನು. ಬರ ಬರತ್ತ ಅವನು ಭೃಮಿಸ್ತುನಂತೆ ಆಚರಿಸಹತ್ತಿದನು.

ಅಹಮ್ಮದಕಹನು ವಿಶ್ವಾಸಿಯ ಕೋಣಯಲ್ಲಿ ಚಿಂತಾಮಗ್ನಾಗಿ ಕುಳಿತ್ತ ದ್ದನು. ಕನಕಲತೆಯ ಬಿಂತನೆಯ ಹೊರತು ಬೇರೆ ವಿಷಯವೇ ಅವನಲ್ಲಿ ಉಂಟಾಗಿ ಸುವರ್ಣತೆಂಬು. ಅವನು ತನ್ನ ಮನೋಹಾರಿಯೇಯ ಮೋಹಕ ಮೂರ್ತಿಯನ್ನು ಕಲ್ಪಿಸಿಕೊಂಡು ನಿರೀಕ್ಷಿಸುತ್ತಿರುವಾಗ ಪ್ರತಿಹಾರಿಯು ಅಲ್ಲಿಗೆ ಬಂದು—“ಜಹಾಂವ ನಾಹ, ರಾಜಪುತಾನಾ ವಿಭಾಗದ ಜಾಸೂದನೊಬ್ಬನು ಒಳ್ಳೆಯು ಅವಸರ ಕಾರ್ಯ ಕಾಗ್ಯಾಗಿ ಭೆಟ್ಟಿಯಾಗಲಿಜ್ಞಿಸುತ್ತಿರುವನು.”

‘ಈಗ ನನಗೆ ಅನುಕೂಲವಿಲ್ಲ.’ ಮಹಮ್ಮದಕಹನು ತಿರಸ್ತಾರ-ಸಂತಾಪಗಳಿಂದ “ವೇಳಿ-ಅವೇಳಿಯಲ್ಲಿ ಯಾರಾದರೂ ಬಂದು ಹೀಗೆಯೇ ತೊಂದರೆ ಕೊಡುತ್ತಿರುವರು. ನನ್ನ ಭೆಟ್ಟಿಯನ್ನು ತಿಗೆದುಕೊಂಡು ಅವರು ಮಾಡುವದೇನು?’

ಸೇವಕನು ಹಿಂದಿರುಗಿ ಹೋಗಹತ್ತಿದ್ದನು, ಆಗ ಶಹನು ಅವನನ್ನು ಕರೆದು—“ಆ ಗುಪ್ತಜರರನ್ನು ಒಳಗೆ ಕಳಿಸಿಕೊಡು.”

ಮುಂದೆ ಸ್ವಲ್ಪ ವೇಳಿಯಲ್ಲಿ ಒಬ್ಬ ದೂತನು ಒಳಗೆ ಬಂದು, ಶಹಸಿಗೆ ಕುನಿಸಾತ ಮಾಡಿ—“ಹುಜೂರ, ನಾನು ಬಂದು ಮಹತ್ವದ ವಾತೀತಂದಿರುವೆನು.”

“ಅಂಥ ಮಹತ್ವದ ವಾತೀಯೇನು?”

“ಆ ವಾತೀಯು ನಿಮ್ಮನ್ನು ಸಾಪ್ತನಂದ ಸಾಮ್ರಾಜ್ಯದಲ್ಲಿ ಮುಳಗಿಸುವಂತಹದು; ನಿಮ್ಮನ್ನು ಕೃತಕೃತ್ಯರನ್ನು ಮಾಡುವಂತಹದು. ನಿಮ್ಮ ಮನದೊಳಗನ ದುಸುದನ್ನು ನಷ್ಟಗೊಳಿಸುವಂತಹದು.”

“ಇದೇ ವ್ಯಾಖ್ಯಾನವು ನಡೆಯಿತಲ್ಲ. ನೀನು ಹೇಳಬೇಕಿಂದಿರುವ ವಾತೀಯನ್ನು ಹೇಳಬಾರದೆ? ಸುಮ್ಮನೆ ಯಾಕೆ ಹರಟಿ ಕೊಳ್ಳುವೆ?”

“ಹರಟಿಯಲ್ಲ, ನಿಜಸ್ಥಿತಿಯನ್ನು ತಿಳಿಸುವದಕಾಗಿಯೇ ಬಂದಿರುವೆನು”

“ಏನು ಹೇಳಬೇಕೆಂದು ಯೋಚಿಸಿರುವೆಯೋ ಅದನ್ನು ತಟ್ಟಿನೆ ಹೇಳಬಿಡು.”

“ಖಾವಿಂದರವರು ಯಾರ ಸಲುವಾಗಿ ಆಗಣೆತ ದ್ರವ್ಯವನ್ನು ಸಹಸ್ರವಧಿ ಮನುಷ್ಯರನ್ನು ಹಾಳುಮಾಡಿಕೊಂಡರೋ, ಆ ವರಾಂಗನೆಯು ಭೀಮಸಿಂಹನ ಆಶ್ರಯದಲ್ಲಿ ಸೇರಿರುವಳಿಂಬ ವಿಶ್ವಸ್ನಿಯ ವಾರ್ತೆಯು ತಿಳಿದದ್ದರಿಂದ ಸನ್ನಿಧಿಗೆ ಅರಿಕೆನೂಡಿಕೊಳ್ಳಲಿಕ್ಕೆ ಬಂದೆನು.”

“ಏನು? ಕನಕಲತೆಯು ಜೀವದಿಂದಿರುವಳೇ? ಅವಳು ಸುಟ್ಟುಕೊಂಡು ಸತ್ತಿಲ್ಲವೇ? ನೀನು ಹೇಳುತ್ತಿರುವ ಸಂಗತಿಯು ನಿಜವೇ?” ಖಾನು ವಿಸ್ತೃಯದಿಂದಲೂ ಸಂಭ್ರಮದಿಂದಲೂ ಆ ಗುಪ್ತಚರನನ್ನು ಕೇಳಿದನು.

“ಹುಜಾರ, ನಾನು ಹೇಳುತ್ತಿರುವದು ನಿಜವಾದ ಸಂಗತಿಯು.”

“ಪ್ರಿಯ ದೋಸ್ತ” ಅಹಮ್ಮದಶಹನು ಅನಂದಸಾಗರದಲ್ಲಿ ಮುಳುಗಃ-“ನೀನು ಜಾಸೂದನಾದರೂ ನನ್ನ ಪರಮ ಮಿತ್ರನಾದೆ. ಅಮೃತಸಮವಾದ ವಾರ್ತೆಯನ್ನು ತಂದು ನನ್ನ ನ್ನು ಬಡುಹಿಸಿದೆ. ನಿನ್ನ ವಾರ್ತೆಯು ಮೃತ್ಯುಪಥಕ್ಕೆ ಹತ್ತಿದವನಾದ ನನಗೆ ಸಂಜೀವಿಸಿಯೇ ಆಗಿರುವದು. ತೆಗೆದುಕೊ, ಈ ರತ್ನದ ಕಂಠಾಭರಣವನ್ನು; ನಿನಗೆ ಪಾತಿತೋಷಕವಾಗಿ ಕೊಟ್ಟಿರುವನು.” .

“ಖಾವಿಂದ, ನಾನೇನು ಅಂಥ ಮೊಡ್ಡ ಕಾರ್ಯ ಮಾಡಿರುವೆನೆಂದು ಇಪ್ಪು ಬೀಲೆಯುಳ್ಳ ರತ್ನಹಾರ ಕೊಡುವಿರಿ? ನಾನು ನನ್ನ ಕರ್ತವ್ಯ ಮಾಡಿರುವನು. ಸ್ವಾಮಿಯ ಹಿತಚಿಂತನೆ ಮಾಡುವದು ಸೇವಕನ ಕಾರ್ಯವು. ಬೇಡ, ನನಗೆ ಈ ಹಾರವು ಬೇಡ.”

“ಭೇ! ನೀನು ಇದನ್ನು ತೆಗೆದುಕೊಳ್ಳಲಿಕ್ಕೇ ಬೇಕು. ನೀನು ಸಿಂಧ ಬಾದಶಾಹ ನಿಗೆ ಪುನಜಾನ್ತ್ರಿವಿತ್ತಂತಾಗಿದೆ. ನಿನಗೆ ಅರ್ಥರಾಜ್ಯ ಕೊಟ್ಟರೂ ನಿನ್ನ ಉಪಕಾರ ತೀರದು. ಕನಕಲತೆಯನ್ನು ಕರೆತಂದು ನಿವಾಹ ಸಮಾರಂಭವನ್ನು ನೆರೆವೇರಿಸುವಾಗ, ನಿನಗೆ ಇನ್ನೂ ಹೆಚ್ಚಿನ ಸಂಭಾವನೆಯು ಕೂಡಲ್ಪಡುವದು. ತೆಗೆದುಕೊ, ಸದ್ಗುರು ಈ ಹಾರವನ್ನು!”

ಜಾಸೂದನು ಹಾರವನ್ನು ತೆಗೆದುಕೊಂಡು ಬಾದಶಾಹನಿಗೆ ಮುಜುರೆ ಮಾಡಿ ಅಲ್ಲಿಂದ ಪಯಣ ಮಾಡಿದನು. ಅನಂತರ ಶಹನು ಮಹಾಮಂತ್ರಿಯಾದ ನಿಜಾಮ ಉದ್ದೋಳನನ್ನು ಕರೆಯಿಸಿ—“ಸಚಿವ ಶ್ರೇಷ್ಠರೆ, ಇಂದು ಆನಂದವಿಸ್ತೃಯಜನಕವಾದ ವಾರ್ತೆಯು ತಿಳಿದಿದೆ.”

‘ಅದೇನು ಜಹಾಂಪನಾಹೆ?’ ನಿಜಾಮಉದ್ದೋಳನು ಸೂರ್ಯಜೀಗದಿಂದಕೇಳಿದನು.

‘ನನ್ನ ಪ್ರಿಯಕರೆಯಾದ ಕನಕಲತೆಯು ಜೋಹಾರ ಮಾಡಿಲ್ಲ; ಅವಳು ಜೀವಂತಳಾಗಿರುವಳಿತೇ!’

‘ಯೋರು ಹೇಳಿದರು?’

“ರಾಜಪುತಾನಾ ವಿಭಾಗದ ಜಾಸೂದನೋಬ್ಜನು ತಿಳಿಸಿದನು.”

“ಈಗ ಅವನು ಎಲ್ಲಿರುವನು?”

“ಇದೀಗ ಅವನು ನನ್ನ ನಿರೂಪ ಹೋಂದಿ ಹೊರಟು ಹೋದನು.”

“ಮುಜೂರ, ಈ ಸಂಗತಿಯು ನಿಜವಿರಬಹುದೇ?”

“ಸಂದೇಹವಿಲ್ಲ. ನನ್ನ ಏಕನಿಷ್ಟ ಸೇವಕರು ಮಿಥ್ಯಾವಾರ್ತೆಯನ್ನೇ ಇಕೆ ತಿಳಿ ಮಂವರು?”

‘ಮತ್ತೆ ಮನುಷ್ಯಯಿಜ್ಞ! ’ ಶಹನು ಆವೇಶಯುಕ್ತವಾಗಿ—“ವಿಶ್ವ ಪ್ರಯತ್ನ ಮಾಡಿಯಾದರೂ ಆ ಸ್ವಿಗ್ರಹಿಯ ರಮಣಿಯನ್ನು ವಶಪಡಿಸಿಕೊಳ್ಳಬೇಕು. ಕನಕ ಲತೆಯು ನನ್ನ ಅಂತಃಪುರವನ್ನು ಪ್ರವೇಶಿಸಿದ ಮೇಲೆಯೇ ನನ್ನ ತಳಮಳಸುವ ಹ್ಯಾದ ಯೆಕ್ಕೆ ಶಾಂತಿಯು ದೋರಿಯನಿಂದು. ಮಂತ್ರಿಗಳೇ, ಯುದ್ಧದ ಸಿದ್ಧತೆ ಮಾಡಲಿಕ್ಕು ಸರದಾರ-ಸೇನಾಪತಿಗಳಿಗೆ ತಿಳಿಸಿರಿ.”

“ಖಾವಿಂದ, ಇದರ ವಿಷಯವಾಗಿ ವಿಶ್ವಸ್ನೀಯ ಸಂಗತಿಯನ್ನು ತಿಳಿಕೊಂಡು ಕಾಯಾರಂಭ ಮಾಡೋಣ.”

“ನಿಮಗೆ ಇನ್ನೂ ವಿಶ್ವಸ್ನೀಗಳಿಗೆ ನಾಗಿಲ್ಲವೇ? ಚರರನ್ನು ಕಳುಹಿಸಿ ಸುದ್ದೀ ತರಿಸಬೇಕಾದರೆ, ಒಂದು ನಾರವಾದರೂ ಬೇಕು. ಸುಮ್ಮನೆ ಕಾಲಾವಧಿ ಮಾಡುವ ಕಾರಣವೇನು? ನಿಮಗೆ ಸಂಶಯವಾಗುತ್ತಿದ್ದರೆ ಚರರನ್ನು ಕಳುಹಿಸಿ ನಂಬಿಗೆ ಮಾಡಿ ಕೊಳ್ಳಬಹುದು; ಆದರೆ ಯುದ್ಧದ ಸಿದ್ಧತೆಯು ಇಂದಿನಿಂದಲೇ ನಡೆಯಲಿ. ಹೂಂ! ಬೇಗನೆ ಇಳಿರಿ! ಸರದಾರ-ಸೇನಾಪತಿಗಳಿಗೆ ಆಜ್ಞಾಪತ್ರ ಕಳುಹಿಸಿರಿ!”

ಅಹಮ್ಮದಶಹನ ಉದ್ಘಾಟಂತ ಹ್ಯಾದಯವನ್ನು ಸೋಡಿ ನಿಜಾಮು ಉದ್ಘಾಟನು ಸೋಜಿಗೊಂಡನು.

### ಪ್ರಣಯ ಪತ್ರಿಕೆ.

ಕನಕಲತೆಯು ವಿಚಾರಸಾಗರದಲ್ಲಿ ಮುಖಗಿಡ್ಲಿ. ಅವಳು ತನ್ನ ತಂಡೆಯ ಪರಮವಿತ್ರನಾದ ಭೀಮಸಿಂಹನಲ್ಲಿಗೆ ಬಂದು ಎರಡು ವಾರಗಳು ಗತಿಸಿದವು. ನನ್ನ ವಂಶವನ್ನು ನಿರ್ಹಾಲ ಮಾಡಿದ ಪಾತಕಿಯಾದ ಶಹನ ಸೇಡನ್ನು ಯಾವಾಗ ತೀರಿಸಿ ಕೊಂಡೇನೆಂದು ಅವಳು ಆತುರಳಾಗಿದ್ದಳು. ಅಹಮ್ಮದಶಹನ ಸೇಡನ್ನು ತೀರಿಸಿ ಕೊಳ್ಳುವ ಕಾರಸ್ಥಾನದಲ್ಲಿ ಮಂಜುಳಿಯನ್ನು ಅವಳು ಸಹಾಯಕ್ಕೆ ತೆಗೆದುಕೊಂಡಿದ್ದಳು. ಮಂಜುಳಿಯು ಕಾರಸ್ಥಾನದ ಪ್ರಾರಂಭಕ್ಕೆಂದು ಹೋದವರು ಇದುವರಿಗೆ ಬಾರದ್ದರಿಂದ, ಅವಳು ವಿಚಾರಕೆಳ್ಳಿಗಾಗಿದ್ದಳು. ಅನಂತರದಲ್ಲಿ ಅವಳು ತನ್ನ ಉಡಿಯಲ್ಲಿ ಬಜ್ಜೆಟ್ ಕೈಗತ್ತಿಯನ್ನು ಹೊರಗೆ ತೆಗೆದು:—“ಪ್ರಯಭಿಕ್ಷಿ, ನನ್ನ ಕಾರಸ್ಥಾನವು ನೃಭರವಾದರೆ ನೀನು ನನ್ನ ಶೀಲರಕ್ಷಣಿಗಾಗಿ ಹೊಂಗುವೆಯೆಷ್ಟೆ? ನಿನ್ನನ್ನು ನಂಬಿಯೆ ನಾನು ಈ ವಿಲಕ್ಷಣ ಕಾರಸ್ಥಾನವನ್ನು ಪ್ರಾರಂಭಿಸಿರುವೆನು.” ಎಂದು ನುಡಿದು ಅದನ್ನು ಚುಂಬಿಸಿ, ಒರೆಯಲ್ಲಿ ಹಾಕಿ ಮತ್ತೆ ಉಡಿಯಲ್ಲಿಟ್ಟುಕೊಂಡಳು. ಬಳಿಕ ಅವಳಿಗೆ ತನ್ನ ಪ್ರಯಜನರ ಮರಣದ ಬಗ್ಗೆ ಕಡುಮುಖವಾಯಿತು.

ಅಷ್ಟರಲ್ಲಿ ಭೀಮಸಿಂಹನು ಅಲ್ಲಿಗೆ ಬಂದು, ದುಃಖಿಕ್ಷಿಯಾದ ಕನಕಲತೆಯನ್ನು ಸೋಡಿ ವಾಯುಕುಲಗೊಂಡು—“ಕುನೂರಿ, ಸತ್ತವರಿಗಾಗಿ ಆತ್ಮ ಪ ಯೋಃ

ಜನವಿಲ್ಲ. ನಿನ್ನನ್ನು ನಾನು ಮಮತೆಯಿಂದ ರಕ್ಷಿಸುವೆನು. ಸರ್ವೋತ್ತಮ ಪ್ರಾಣಾದ ವರನನ್ನು ಹುಡುಕಿ ಪಾಹ ಮಾಡಿ, ನಿನ್ನ ಜೀವನವನ್ನು ಸುಖಮಯಮಾಡುವೆನು. ನೀನು ತಿಲಾಂಶನಾದರೂ ಚಿಂತಿಸಬೇಕು. ಹುಟ್ಟಿದವರು ನಾಯಕೇಬೇಕು. ನಿನ್ನ ತಂದರೂ ಅಣ್ಣನೂ ಧರ್ಮಕಾರ್ಯಗಿ ಕಾದಿ, ಏರ ಗತಿ ಹೊಂದಿರುವರು. ನಿಯ ತಿಯ ನಿಯಮವು ಹೇಗೆ ಇರುವುದೋ ಹಾಗೆ ಆಗುವದು. ಕನಕಲತೆ, ನಿನ್ನ ಸಲುವಾಗಿ ಇನ್ನೊಮ್ಮೆ ಮನುಷ್ಯಯಜ್ಞವು ಆಗುವಂತಿದೆ!”

“ಪಿತಾಜಿ!” ಕನಕಲತೆಯು ವಿಸ್ತೃಯದಿಂದ:—“ನನ್ನ ಸಲುವಾಗಿ ಮತ್ತೆ ಮನುಷ್ಯಯಜ್ಞವೇ? ಮತ್ತೆ ಅನಧರವೇ?”

“ಹೌದು ಕುಮಾರ! ನೀನು ಜೀವಂತನಾಗಿರುವದನ್ನೂ, ನನ್ನಲಿದ್ದದ್ದನ್ನೂ ಬಾದ ಶಹನಿಗೆ ಯಾವ ನೀಚರೋ ಕಿಳಿಸಿರುವರು. ಆವನು ನನ್ನ ಮೇಲೆ ದಂಡಿತ್ತಿ ಬರುವ ಸಿದ್ಧತೆ ನಡೆಸಿರುವನನ್ನಂತೆ!”

“ಇವ್ಯಾಯೋ? ಸಾಕು; ಇನ್ನು ಈ ಭಯಾನಕಪೂ ಹೃದಯವಿಕಾರವೂ ಆದ ಮನುಷ್ಯಯಜ್ಞವು ಸಾಕು. ನನ್ನ ಸಲುವಾಗಿ ನನ್ನ ತಂದೆಯ ರಾಜ್ಯವು ಉಧ್ವಸ್ಥವಾದದ್ದಲ್ಲದೆ, ಹೋಡೀರಾಜ್ಯದೋಳಿಗಿನ ಸ್ವಾಮಿನಿಷ್ಟು ರಜಪುತರು ಸಹಸ್ರಾವಧಿಜನರು ನಾಶಹೊಂದಿರುವರು; ಸಾವಿರಾರು ಸ್ತ್ರೀಯರು ಭಸ್ಯೀಭೂತರಾದರು. ಮುಂದೊದಗಬಹುದಾದ ಹೊಸ ಮನುಷ್ಯಯಜ್ಞನನ್ನು ನಿಲ್ಲಿಸಿಬಿಡಬೇಕೆಂದು ನನ್ನ ನಿಜೆಯವಿದೆ”

“ಅಸಂಭವ, ಅಸಂಭವ!” “ಅದೇಕೆ ಅಸಂಭವವು, ಹಿತಾಜೀ?”

“ಅಹಮ್ಮದಶಹನು ದೃಢಸಿಕ್ಷಿಯಿಯು. ಅವನು ನನ್ನ ರಾಜಧಾನಿಯನ್ನು ಮುತ್ತದೆ ಬಿಡುವದಿಲ್ಲ. ಅಂದಮೇಲೆ, ಮನುಷ್ಯಯಜ್ಞವು ನಿಲ್ಲುವ ಬಗೆ ಹೇಗೆ?”

“ಹಾಗಾದರೆ ನನ್ನನ್ನು ಅಹಮ್ಮದಶಹನಿಗೆ ಒಪ್ಪಿಸಿ ಬಿಡಿರಿ.”

“ಎನು! ನಾನು ಇದೆನು ಕೇಳುತ್ತಿರುವೆನು!” ಭೀಮಸಿಂಹನು ಆಶ್ಚರ್ಯ ಚಕಿತನಾಗಿ ನುಡಿದು:—“ಕನಕಲತೆ, ನೀನು ವಿನೋದಕಾರ್ಯಗಿ ಹೇಗೆ ಆಡುವಿಯೋ? ಅಥವಾ ಬಂಧು-ಬಾಂಧವರ ಹಾಗು ಸ್ವಜನರ ಮೃತಯಿಂದ ಉದ್ದೂಕಂತಳಾಗಿ ಹೇಗೆ ಆಡುವಿಯೋ?”

“ವಿನೋದಕಾರ್ಯಗಿಯೂ ಅಲ್ಲ; ಉದ್ದೂಕಂತಳಾಗಿಯೂ ಅಲ್ಲ. ಜಾಗ್ರತ್ತೆ ಯಿಂದಲೂ ವಿನೇಕ ಬುದ್ಧಿಯಿಂದಲೂ ಆಡುತ್ತಿರುವೆನು.”

“ಕನಕಲತೆ, ನೀನು ನಿಜವಾದ ಕನಕಲತೆಯ ಕುದೆ? ಪರಮತಸಿಂಹನ-ಹೋಡೀ ರಾಜ್ಯದ ಉಜ್ಜಳ ಧರ್ಮಾರ್ಥಿಮಾನಿಯಾದ ಸ್ವಪವರನ-ಪುತ್ರಿಯಾದ ತೇಜಸ್ಸೀ ಸತೀಶರೋಮಣಿಯಾದ ಕನಕಲತೆಯಲ್ಲ; ಮಾಯಾ ಕನಕಕ್ಕಿರುವೆ!”

“ಪಿತಾಜಿ, ನೀವು ಬೇಕಾದ ಹಾಗೆ ನನ್ನನ್ನು ತಿರಸ್ಯಾರಿಸಿರಿ. ನನ್ನೊಬ್ಬಳ ಸಲುವಾಗಿ ಈಗೆನೊಮ್ಮೆ ಸೆತ್ತುರದ ಕಾಲುನೆಯು ಹರಿದಿರುವದು. ಒಂದು ರಾಜ್ಯವು ನಾಶವಾಗಿರುವದು. ಒಂದು ರಾಜವಂಶವು ವಿಧ್ಯಂಸವಾಗಿರುವದು. ಮತ್ತೊಮ್ಮೆ ಅಂತಹ ಘಟನೆಗಳೊದಗಬೇಕೆಂದು ನನ್ನ ಇಚ್ಛೆಯಲ್ಲ. ಅಹಮ್ಮದಶಹನು ಬಲಾಧ್ಯ

ನಿರುವನು. ಅವನು ನಿಮ್ಮ ರಾಜ್ಯವನ್ನೂ ರಾಜವಂಶವನ್ನೂ ಹಾಳುವಾಡುವನು. ತಂದೆಯನರೆ, ಬೇಡ; ಮತ್ತೆ ಅಂಥ ಅನಭವನನ್ನೂ ತಂದುಕೊಳ್ಳುವದು ಬೇಡ. ನನ್ನ ಜೀವನಕ್ಕೆ ಅನ್ಯಾಂದು ನುಹತ್ತು ಕೊಡಬೇಡಿರಿ. ಸದ್ಯದಲ್ಲಿ ಎಷ್ಟೋ ರಾಜ ಪುತಾನಿಯರು ಯವನರ ಜನಾನಂಬಾನೆಯಲ್ಲಿರುವರು. ಹತ್ತುರೋಡನೆ ಹನ್ನೊಂದು; ನಾನೇನು ಹೊಸದು ಮಾಡಬೇಕಾಗಿಲ್ಲ. ನೀವು ಆತ್ಮನಾಶ ಮಾಡಿಕೊಳ್ಳುವ ಹವಣ್ಯ ಸಕ್ಕೆ ಹೋಗದೆ, ನನ್ನ ನ್ನು ಅಹಮ್ಮದಶಹನಿಗೆ ಒಪ್ಪಿಸಿಬಿಡಿರಿ.”

“ಕನಕಲತೆ, ನೀನೇ ಏನು, ಪರಮತಸಿಂಹನ ಉದರ್ಶಕುಮಾರಿ ಕನಕಲತೆಯು? ಬಂಧು-ಭಾಂಧವರನ್ನೂ, ರಾಜ್ಯವನ್ನೂ, ವಂಶವನ್ನೂ ಉಧ್ವಸ್ತಗೊಳಿಸಿದ ದುಷ್ಪ ಅಹಮ್ಮದಶಹನನ್ನೂ ಪರಮತಸಿಂಹನ ನಿಜವಾದ ಕುಮಾರಿಯು ಎಂದೂ ವಿವಾಹ ವಾಗಿಲ್ಕೆ ಸಿದ್ಧ ಖಾಗುತ್ತಿದ್ದಿಲ್ಲ. ರಚಪ್ರತ ರಮಣೆಯೆರಲ್ಲಿ ಆದಕ್ಕಾವೆನಿಸಿಕೊಂಡ ಕನಕಲತೆಯಲ್ಲಿ ಇಂತಹ ಕೇಳು ವಿಚಾರವು ಉದಯವಾಗುತ್ತಿದ್ದಿಲ್ಲ. ಎಂದು ವೇಳೆ ನೀನೇ ನಿಜವಾದ ಕನಕಲತೆಯಾಗಿದ್ದರೆ, ಭೀಷಣವಾದ ಘಟನೆಯಿಂದ ನೀನು ಭ್ರಮಿಷ್ಟಾಗಿರುವೆಯಂದೇ ನಾನು ಭಾವಿಸಿರುವೆನು; ಅಭವಾ ನಾನು ಸ್ವಷ್ಟಿದಲ್ಲಿ ರುವನೋ ಏನು?”

“ಸ್ವಷ್ಟಿವಲ್ಲ; ನಿಜಸ್ಥಿತಿಯೇ ಹಿಗಿರುವದು. ನಾನು ಅಹಮ್ಮದಶಹನ ಒಳಗೆ ಹೋಗುವದನ್ನು ನಿಶ್ಚಯಿಸಿ ಬಿಟ್ಟಿರುವೆನು.”

“ಕುಲಾಂಗಾರಳೇ! ಪಿಶಾಚಿ! ನೀನು ಇದೀನು ಕಾರ್ಯವನ್ನು ಮಾಡಿದೆ? ನಾನು ನಿನ್ನನ್ನು ಎಂದಿಗೂ ಇಲ್ಲಿಂದ ಹೋಗುಗೊಡುವದಿಲ್ಲ.”

“ನಾನು ಅವಶ್ಯವಾಗಿ ಇಲ್ಲಿಂದ ಹೋಗುವೆನು. ನಿಮ್ಮ ಪ್ರತಿಬಂಧವನ್ನು ಲೀಕೈಸುವದಿಲ್ಲ.”

“ನಿನ್ನನ್ನು ಈಗಲೇ ಸರೆಯಲ್ಲಿರಿಸುವೆನು!”

“ಹಾಗಾದರೆ ಆತ್ಮಫಾತ ಮಾಡಿಕೊಳ್ಳುವೆನು.” ಎಂದು ಕನಕಲತೆಯು ನುಡಿದು, ಉಡಿಯಲ್ಲಿಸಿದ ಕತ್ತಿಯನ್ನು ಹೊರಗೆ ತೆಗೆದಳು.

“ಕನಕಲತೆ, ಈ ಅಸೂರೀ ಕೃತ್ಯ ಮಾಡಬೇಡ. ನಿನ್ನ ಇಚ್ಛೆಯಂತೆ ವರಿಸು. ಆತ್ಮನಾಶ ಮಾಡಿಕೊಳ್ಳಬೇಡ. ನೋದಲು ಕತ್ತಿಯನ್ನು ಒರ್ಗಾಣಿಸು.” ಎಂದು ಭೀಮಸಿಂಹನು ನುಡಿದು, ಆ ಘಟನೆಯಿಂದ ಆಸ್ಕ್ರವಾದ ದುಃಖಗೊಂಡು, ಅವನು ಮೂರ್ಖತನಾಗಿ ಭಾವಿಗೆ ಬಿದ್ದನು. ಕೂಡಲೇ ಆರಮನೆಯಲ್ಲಿ ಭೀಷಣ ವಾದ ಕೋಲಾಹಲವನ್ನಿಡಿತು. ಸೇವಕರು ಭೀಮಸಿಂಹನನ್ನು ತೆಗೆದುಕೊಂಡು ಹೋಗಿ ಶಯನಾಗಾರದಲ್ಲಿ ಮಲಗಿಸಿ ಉಪಚರಿಸಹತ್ತಿದರು. ಅವನು ಎಚ್ಚತ್ತ ಮೇಲೆ ಕನಕಲತೆಯು ಭೀಮಸಿಂಹನ ಕಿವಿಯಲ್ಲಿ ಏನನ್ನೋ ಹೇಳಿದಳು. ಆಗ ಅವನ ಮನಸ್ಸು ಎಷ್ಟರ ಮಟ್ಟಿಗೆ ಸಮಾಧಾನ ಹೊಂದಿತೆಂಬದನ್ನು ತಿಳಿಯಲಿಕ್ಕೆ ಮಾರ್ಗವಿದ್ದಿಲ್ಲ.

ಭೀಮಸಿಂಹನನ್ನು ಸಾಂತ್ವನ ಪಡಿಸಿದ ಮೇಲೆ ಕನಕಲತೆಯು ಒಂದು ಪತ್ರ ಬರಿದಳು. ಆ ಪತ್ರಮೋಳಗಿನ ಸಂಗತಿಯು ಕೆಳಗೆ ಕಾಣಿಸಿದಂತಿತ್ತು:—

“ಸ್ವಿಯ ಅಹಮ್ಮದಶಹರೇ, ಧರ್ಮದ ದುರಭಿಮಾನದಿಂದ ನನ್ನ ತಂಡೆಯವರು ಆನುಚಿತಕಾರ್ಯ ಮಾಡಿದರು. ಆದಕ್ಕೆ ನನ್ನ ಉಪಾಯವಿಲ್ಲ. ಅತ್ಯಂತ ವೈಭವಸಂಪನ್ಮೂರಾದ ನಿಮ್ಮನ್ನು ವರಿಸುವ ಭಾಗ್ಯವು ಸಾಮಾನ್ಯರಿಗೆ ಘಟಿಸಲಾರದು. ನನ್ನ ಪ್ರಾರಬ್ಧ ಯೋಗವು ಒಳತಾಗಿದ್ದದರಿಂದಲೇ ಇಂಥಾ ಅವು ತೋಪನು ಸಂಧಿಯು ಒದಗಿದೆ. ನಾನು ಆನಂದದಿಂದ ತಮ್ಮನ್ನು ವರಿಸಲೊಪ್ಪಿರುವೇನು. ಯಾವಾಗ ನಿಮ್ಮ ಸಹವಾಸದ ಯೋಗವು ಘಟಿಸುವದೋ, ಎಂದು ಮನಸ್ಸು ಆತುರ ಗೊಂಡಿದೆ. ಈ ಪ್ರಣಯಪತ್ರಿಕೆಗೆ ದಯವಿಟ್ಟು. ಬೇಗನೇ ಉತ್ತರ ಕಣಹಬೇಕೆಂದು ಈ ದಿನಾಂಕಿಸಿಯ ಪ್ರಾರ್ಥನೆಯು. ತಮ್ಮ ದರ್ಶನಾಕಾಂಕ್ಷೆಗೆ,

—ಕನಕಲತೆ.”

ಪತ್ರಬರೆಯುವದಾದ ಮೇಲೆ ಕನಕಲತೆಯು ಆದನ್ನು ದೂತನ ಕಡೆಗೆ ಕೊಟ್ಟು, ಅಹಮ್ಮದಶಹನಿಗೆ ತಲುಪಿಸುವದಕ್ಕೆ ಆಳ್ಳಿ ಮಾಡಿದಳು. ಅಷ್ಟೇರಲ್ಲಿ ಮಂಜುಳಿಯು ಅಲ್ಲಿಗೆ ಬಂದು, ತಾನು ಗುಪ್ತಜರನ ಕಾರ್ಯವನ್ನು ನಿರ್ವಹಿಸುವಾಗಿ ನೇರೆನೇರಿಸಿದ ಸಂಗತಿಯನ್ನು ತನ್ನ ಗೆಳತಿಗೆ ತಿಳಿಸಿದಳು; ಹಾಗು ಬಾದಶಹನಿಂದ ಪಾರಿತೋಷಕವಾಗಿ ದೊರೆತ ರತ್ನಹಾರವನ್ನು ತೋರಿಸಿದಳು. ಆಗ ಕನಕಲತೆಯು ಬಾದಶಹನ ದಂಡಯಾತ್ರೆಯ ಸಂಗತಿಯನ್ನು ತಿಳಿಸಿ, ಭೀಮಸಿಂಹನೊಡನೆ ಆದ ವಾದ-ವಿವಾದದ ಎಲ್ಲ ವೃತ್ತಾಂತವನ್ನು ಹೇಳಿದಳು. ತಾನು ಮಾಡಿದ ಗುಪ್ತಜರ ಕಾರ್ಯಕ್ಕೆ ಬೇಗನೇ ಯಂತವು ದೊರೆತದರಿಂದ ಮಂಜುಳಿಗೆ ಆನಂದವಾಯಿತು. ಕನಕಲತೆಯು ತಾನು ಬರೆದ ಪ್ರಣಾಯ ಪತ್ರಿಕೆಯೊಳಗಿನ ಅಭಿಪ್ರಾಯ ತಿಳಿಸಿದಳು.

### ವಿಲಕ್ಷಣ ಪ್ರಾಯಕ್ಷಿತ್ತ!

ಇಂದು ಖುಶಿನುಮಾ ಖುಳಿಲ ಮುಕಾಲಿನಲ್ಲಿ ಒಳ್ಳಿಯ ಸಡಗರದ ಸಮಾರಂಭವು ನಡೆದಿತ್ತು. ಎಲ್ಲಿ ನೋಡಿದಲ್ಲಿ ಗಾಯನ, ವಾದನ, ನರ್ತನಗಳು ನಡೆದಿದ್ದವು. ರಾಜಧಾನಿಯು ತಳದೋರಣಾಗಳಿಂದಲೂ ಧ್ವಜಪತಾಕೆಗಳಿಂದಲೂ ಸಿಂಗರಿಸಲ್ಪಟ್ಟಿತ್ತು. ನೂರಾರು ಆನೆಗಳೂ ನೂರಾರು ಕುದುರೆಗಳೂ ಸುವರ್ಣರೋಹಣಭರಣಗಳಿಂದ ಸೊಬಗುಗೊಂಡಿದ್ದವು. ಚೆನಕಾಖಿನ ವಸ್ತ್ರಾಚಾರಿತವಾದ ಬಂಗಾರದ ಕಳಸದ ಪಲ್ಕಿಯು ಮಧ್ಯಭಾಗದಲ್ಲಿತ್ತು. ಈ ನೈಭವದ ಮೆರವಣಿಗೆಯೂ ಏತಕ್ಕಾಗಿ ಇರಬಹುದೆ?

ಸಿಂಧದ ಬಾದಶಹನಾದ ಅಹಮ್ಮದಶಹನು ತನ್ನ ಮನೋಕರಯಾದ ಕನಕಲತೆಯನ್ನು ಇಷ್ಟು ನೈಭವದಿಂದ ರಾಜಧಾನಿಗೆ ಕರೆತಂದಿದ್ದನು. ಮೆರವಣಿಗೆಯು ಖುಶಿನುಮಾ ಖುಳಿಲಿಗೆ ಬಂತು. ಅಹಮ್ಮದಶಹನ ಆನಂದಕ್ಕೆ ಪಾರಾವಾರನೇ ಇಲ್ಲದಾಯಿತು. ಸ್ವರ್ಗದಿಂದ ಅಪ್ಸರಯೇ ಬಂದು ತನ್ನ ಮನೆಯನ್ನು ಶ್ರಂಗರಿಸಿದಳಿಂದು ಅವನು ಭಾವಿಸಿದನು. ಮಾರನೆಯ ದಿನ ಲಗ್ಗು ಮುಹೂರ್ತವಿತ್ತು. ಲಗ್ಗು ಘಟಿಕೆಯ ವರೆಗಿನ ಪ್ರತಿಯೊಂದು ಕ್ಷೇತ್ರವು ಅವನಿಗೆ ಒಂದೊಂದು ಯುಗಡಂತೆ ಭಾಸವಾಗಕ್ಕಿತ್ತು. ಅತಾಷ್ಟತುರರ ಸ್ಥಿತಿಯು ಹೀಗೆಯೇ ಸರಿ!

ಹಿಂದು ರಮಣೆಯಾದ ಕನಕಲತೆಯನ್ನು ಸಂತೋಷಪಡಿಸುವದಕ್ಕಾಗಿ ಅಹ ಮೃದಶಹನು ಹಿಂದು ಪದ್ಧತಿಯ ವಿವಾಹವನ್ನು ಜರುಗಿಸಬೇಕೆಂದು ನಿಶ್ಚಯಿಸಿದನು. ದೇವರಿಗೆ ಅಭಿನೇತ್ರವು ಪ್ರಾರಂಭವಾಯಿತು. ಬ್ರಹ್ಮಣಿಗೆ ಭೂರಿದಷ್ಟಿನೆ ಕೊಡುವ ಕಾರ್ಯವು ಒತ್ತರದಿಂದ ನಡೆಯಿತು. ಎಲ್ಲ ಜಾತಿಯವರಿಗೂ ಭೋಜನ ಸಮಾರಂಭವು ಪ್ರಾರಂಭವಾಯಿತು. ಮರುದಿವಸವೇ ಲಗ್ಗಿವಿದ್ದುದರಿಂದ ಎಲ್ಲಿ ನೋಡಿದಲ್ಲಿ ರಾಜಧಾನಿಯ ತುಂಬ ಒಂದಿಲ್ಲಿಂದು ಖಾತ್ವನದ ಕಾರ್ಯಗಳು ನಡೆದಿದ್ದವು. ರೌಪ್ಯಸಾಗರದ ದಂಡೆಯಲ್ಲಿದ್ದ ಖುಶನುಮಾ ರಿಖೀಲ ರಾಜಮಂದಿರದಲ್ಲಿ ನಡೆದ ಸಡಗರದ ಸಮಾರಂಭಗಳನ್ನು ತು ವರ್ಣಸಲಾಸಲ್ಲ.

ಖುಶನುಮಾ ರಿಖೀಲ ಮಂದಿರದ ಉಪ್ಪಿಗೆಯ ಮೇಲೆ ಕನಕಲತೆಯೂ ಮಂಜುಳಿಯೂ ಕುಳಿದ್ದರು. ಅವರು ಈ ಸಮಾರಂಭವನ್ನು ನೋಡಿ ನಗತೀಗಿದ್ದರು. ಅಗ ಶೈವರು ತಮ್ಮ-ತಮ್ಮೊಳಗೆ ಏನೇನೋ ಕುಜುಕುಚು ಮಾತಾಡಹತ್ತಿದ್ದರು. ಅಪ್ಪರಲ್ಲಿ ಒಬ್ಬ ಸೇವಕನು ಅಲ್ಲಿಗೆ ಬಂದು—“ಮಹಾರಾಣೇ ಸಾಹೇಬರೆ, ಬಾದಶಹರು ನಿಮ್ಮ ಸಲುವಾಗಿ ಅಮೂಲ್ಯವಾದ ರತ್ನಾಭರಣಗಳನ್ನು ವಸ್ತುಗಳನ್ನು ಕಳುಹಿಸಿರುವರು; ಸ್ವೀಕರಿಸಬೇಕು.”

‘ಒಳ್ಳೆಯೇದು.’ ಎಂದು ನುಡಿದು ಕನಕಲತೆಯು ಅವುಗಳನ್ನು ತೆಗೆದುಕೊಂಡು, ತನ್ನಲ್ಲಿದ್ದ ಒಂದು ಗಂಟನ್ನು ಸೇವಕನ ಕಡೆಗೆ ಕೊಟ್ಟು—“ಈ ಗಂಟನಲ್ಲಿ ವಸ್ತುಗಳೂ ರತ್ನಾಭರಣಗಳೂ ಇರುವವು. ನೂತನ ವಧುವು ಇವುಗಳನ್ನು ಕೊಟ್ಟಿರುವಳಿಂದ ಬಾದಶಹರಿಗೆ ಹೇಳು. ಲಗ್ಗಿದ ವೇಳೆಯಲ್ಲಿ ವಧುವು ಸ್ವೇಮದಿಂದ ಕೊಟ್ಟು ವಸ್ತು ಲಂಕಾರಗಳನ್ನೇ ಧರಿಸುವ ರೂಢಿಯು ನಿಮ್ಮ ಜನರಲ್ಲಿಂಟು. ನಾಳಿ ಮುಂಜಾನೆ ವಿವಾಹದ ಪೂರ್ವದಲ್ಲಿ ನನ್ನ ಭೀಟ್ಟಿಗೆ ಬರುವಾಗ ಇವುಗಳನ್ನು ಧರಿಸಿಕೊಂಡೇ ಬರಬೇಕೆಂದು ಬಾದಶಹರಿಗೆ ತಿಳಿಸುವದಕ್ಕೆ ಮರೆಯಬೇಡ.”

ಮಾರನೆಯ ದಿವಸ ಸೂರ್ಯೋದಯವಾಗುತ್ತಲೇ ಅಹಮೃದಶಹನು ತನ್ನ ಸ್ವಿಯತನೆಯು ಕೊಟ್ಟು ಕಳುಹಿಸಿದ ಉಡಿಗೆ-ತೊಡಿಗೆಗಳನ್ನೂ ಆಭರಣಗಳನ್ನೂ ಧರಿಸಿದನು. ವಿವಾಹದ ಪೂರ್ವದಲ್ಲಿ ಸ್ವೇಮಪುತ್ರ ಇಯನ್ನೊಮ್ಮೆ ಕಾಣಬೇಕೆಂದು ಅವನು ಸೂಧಾಗ್ರಕ್ಕೆ ಹೊರಟಿದ್ದನು. ಅಪ್ಪರಲ್ಲಿ ಒಬ್ಬ ಮೂತನು ಅಲ್ಲಿಗೆ ಬಂದು—“ಮಹಾರಾಣೇ ಸಾಹೇಬರು ನಿನ್ನ ಕಳಿಸಿದ ವಸ್ತುಭರಣಗಳನ್ನು ಧರಿಸುವದರಲ್ಲಿ ತೊಡಿಸುವರಂತೆ. ಆಮುಂತ್ರಣ ಕಳಿಸುವ ವರಿಗೆ ಬರಕೂಡದೆಂದು ನಿಮಗೆ ತಿಳಿಸಲಿಕ್ಕೆ ಹೇಳಿದರು.”

ಶಹನು ದಶ ನೋತ್ತಂತಿತನಾಗಿದ್ದನು. ಆದರೂ ಸ್ವಿಯಕರೆಯ ಆಜ್ಞೆಯನ್ನು ದೇವತಾಜ್ಞೆಯಿಂದು ಮನ್ನಿಸಿ, ಯಾವಾಗ ಆಮುಂತ್ರಣ ಬರುವದೋ ಎಂದು ಮಾರ್ಗ ಪ್ರತಿಕ್ರಿಯೆ ಮಾಡತೀಡಿದನು. ಮುಂದೆ ಒಂದೆರಡು ಗಳಿಗೆಗಳ ನೇಲೆ ಮಂಜುಳಿಯು ಅಲ್ಲಿಗೆ ಬಂದು—“ಜಹಾಂಪನಾಹ!”

“ಸ್ವಿಯ ರಮಣ, ಇಲ್ಲಿಗೆ ನಿನ್ನೇ ಏಕೆ ಬಂದೆ? ದಾಸ-ದಾಸಿಯರನ್ನು ಕಳುಹಿದ್ದರೆ ಆಗುತ್ತಿದ್ದಿಲ್ಲನೆ?”

“ಖಾವಿಂದ, ನಾನು ನಿಮ್ಮ ಸ್ವಿಯಕರಳಲ್ಲ; ಅವಳ ದಾಸಿಯು!”

ತನ್ನ ವಿನೇಕಹೀನತೆಗಾಗಿ ಶಹನು ನಾಜಿದನು. ದಾಸಿಯೇ ಇನ್ನು ಲಾವಣ್ಯ ವಶಿಯಿರುವಾಗ ಒಡತಿಯು ಹೇಗಿರಬಹುದೆಂದು ಅವನು ಲೆಕ್ಕ ಹಾಕಹತ್ತಿದನು. ಅವನು ತಾನು ಮಾಡಿದ ತಪ್ಪಿ ಮುಚ್ಚಿಕೊಳ್ಳುವದಕ್ಕಾಗಿ--“ನಾನು ದಿಟ್ಟಿಸಿ ನೋಡ ಲಿಲ್ಲ. ಅದರಲ್ಲಿ ಕನ್ನಡಕ ಹಾಕದಿದ್ದರೆ ಚನ್ನಾಗಿ ದೃಷ್ಟಿ ಹರಿಯುವದಿಲ್ಲ. ದಿನ ಹೋದ ಮೇಲೆ—”

ಬಾದಶಹನು ನಾಲಿಗೆ ಕಷ್ಟಿಕೊಂಡು, ಒಂದು ತಪ್ಪಿ ಮುಚ್ಚಿಕೊಗಿ ಮತ್ತೊಂದು ತಪ್ಪಿ ಮಾಡಿದನೇಂದು ಅಂದುಕೊಂಡನು. ಆಗ ಚತುರೀಯಾದ ಮಂಜು ಲೀಯು ಉಪಹಾಸದಿಂದ—“ನಿಮಗೆ ದಿನಹೋದವರೆಂದು ಹೆಸರಿದುವವರು ಕದು ಮೂಳ್ಳಿರು. ದಿನಹೋದವರು ವಿವಾಹ ಮಾಡಿಕೊಳ್ಳುವರೇಕೆ? ವಿವಾಹಕ್ಕಾಗಿ ಇನ್ನು ಪ್ರಜಂಡ ಸಾಹಸ ಮಾಡುವರೇಕೆ? ನೀವು ಚಿಕ್ಕವರು. ಯಾಕೋಇ ಚಿಕ್ಕಂದಿ ಸಲ್ಲಿಯೆ ಗಡ್ಡ-ಮೀಸೆಗಳು ಹೀಗೆ ಬೆಳ್ಗಾಗಿವೆಯಷ್ಟೇ! ಐವತ್ತೊಂದರೆ ಅದೇನು ಐದು ಸೂರಲ್ಲ; ಸಾವಿರಲ್ಲ! ನೀವು ಇನ್ನೊಮ್ಮೆ ದಿನಹೋದವರೆಂದು ಅಂದುಕೊಳ್ಳಬೇಡಿರಿ.”

“ಜನರು ಕುಚು ಕುಚು ಮಾತಾಡಿದ್ದನ್ನು ಕೇಳಿ ಕೇಳಿ ನನ್ನ ಬಾಯಲ್ಲಿ ಅದೇ ಮಾತು ಬಂತು. ಜನರ ಮಾತಿಗೆ ಮಹತ್ವ ಕೂಡದಿದ್ದರೆ ನಾನು ಈ ಕೆಲಸ ಮಾಡು ಶ್ರದ್ಧಿಲ್ಲ.” ಎಂದು ಶಹನು ಪಾರುವದಿಂದ ನುಡಿದನು.

“ನಡೆಯಿಲಿ ಬಾದಶಹರೆ, ನಿಮ್ಮ ಬೇಗನುಳು ಕರೆದುಕೊಂಡು ಬರುವದಕ್ಕಾಗಿ ತಿಳಿಸಿರುವಳು.”

“ನಡೆ, ಹೋಗುವಾ. ಅವಳು ನನ್ನ ದಾರಿ ನೋಡುತ್ತಿರಬಹುದು. ದಶ ನೋತ್ತುಂಟಿತಳಾಗಿ ಕುಳಿತ ಅವಳಿಗೆ ತೊಂದರೆ ಕೊಡುವದು ಉಚಿತವಲ್ಲ.”

ಬಾದಶಹನು ಮಂಜು ಲೀಯೆಡನೆ ಕನಕಲತೆಯ ಕೋಣಗೆ ಹೋದನು. ಅವನು ಒಳಗೆ ಪ್ರವೇಶಿಸಿದ ಕೂಡಲೇ ಮಂಜು ಲೀಯು ಉಪ್ಪರಿಗೆಯ ದ್ವಾರವನ್ನು ಮುಚ್ಚಿ ಭದ್ರಪಡಿಸಿದಳು.

ಬಾದಶಹನು ನಿರ್ಜರಾಂಗನೆಯರನ್ನು ತಲೆಬಾಗಿಸುವ ದಿವ್ಯ ಲಾವಣ್ಯಮಯಿ ಯಾದ ಕನಕಲತೆಯನ್ನು ನೋಡಿ ದಂಗು ಬಡಿದು ನಿಂತನು. ಕನಕಲತೆಯು ಬಾದ ಶಹನನ್ನು ನೋಡಿ:-“ಜಹಾಂಪನಾಹ, ಕುಳಿತುಕೊಳ್ಳಿ. ಕೃತಾಪರಾಧದ ಬಗ್ಗೆ ನನಗೆ ಪಶ್ಚಾತ್ತಾಪವಾಗಿದೆ. ದಯಮಾಡಿ ಈ ಮಂಜದ ಮೇಲೆ ಕುಳಿತುಕೊಳ್ಳಿ.”

ಶಹನು ಎಚ್ಚುತ್ತು ಮಂಜದ ಮೇಲೆ ಕುಳಿತು—“ಭೀ! ನೀನೇನು ಆಪರಾಧ ಮಾಡಿರುವೆ? ನೀನು ತಪ್ಪಿಗಾರಳ್ಲ. ತಪ್ಪಿಗಾರರು ಪರಲೋಕದಲ್ಲಿರುವರು.”

“ಅವರ ಸುದ್ದೀ ತಿಗೆಯಬೇಡಿರಿ. ನೀವು ಬೇಗನೆ ಅಲ್ಲಿಗೆ ಹೋದರೂ ಅವರ ಭೀಟ್ಟಿಯಾಗುವದಿಲ್ಲ; ಯಾಕಂದರೆ, ಅವರು ಇರುವ ಸ್ಥಳವು ಬೇರೆ; ನೀವು ಹೊಂದುವ ಗತಯು ಬೇರೆ.”

ಬಾದಶಹನಿಗೆ ಕನಕಲತೆಯ ಮಾತಿನ ಅರ್ಥವು ಹೊಳೆಯಲಿಲ್ಲ; ಯಾಕಂದರೆ, ಅವನು ರೂಪಾಂಧನಾಗಿ ಸ್ವತಿನಷ್ಟತೆ ಹೇಳಿದಿದ್ದನು. ಆಗ ಕನಕಲತೆಯು ಮಂದ

ಹಾಸವನ್ನ ಭಿನಯಿಸುತ್ತು—“ಖಾವಿಂದ, ನಾನು ನಿಮ್ಮ ವೈಭವವನ್ನು ನೋಡಿ ಬೆರಗಾದೆನು. ನಿಮ್ಮತೆ ವೈಭವಶಾಲಿಗಳು ಮಾತಿಗೆ ಬಾರದ ಈ ಅಭಾಗಿನಿಯನ್ನು ಬಯಸಿದ್ದು ನೋಡಿದರೆ ಮನಸ್ಸಿಗೆ ಯಾಕೋ ಸಂದೇಹವೀಸುತ್ತದೆ. ನೀವು ಕೇವಲ ವಿನೋದಕ್ಕಾಗಿ ಹೀಗೆ ನಟಿಸುತ್ತಿರಬಹುದೆಂದು ನನ್ನ ಅನುಮಾನವಿದೆ.”

ಭೀ ಹುಚ್ಚೇ! ನಾನು ನಿನ್ನ ಕೂಡ ವಿನೋದ ಮಾಡುವೆನೆ? ನಾನು ವೈಭವಸಂಪನ್ನನಿದ್ದರೆ ನೀನು ರೂಪಸಂಪನ್ನಾಗಿರುವೆ. ಅಂತೆಯೇ ಅಲ್ಲಾನು ಜೋಡು ಕೂಡಿಸಿದನು.” ಎಂದು ನುಡಿದು, ಶಹನು:—“ಓಹೋ! ಇದೇನು? ಹೀಗೆಯೇ ನಿಂತಿ? ನಿನು ಮಂಚದ ಮೇಲೆ ಕುಳಿತುಕೊಳ್ಳಬದಿಲ್ಲವೇನು?”

“ವಿವಾಹದ ಪೂರ್ವದಲ್ಲಿ ಹಾಗೆ ಮಾಡಲಿಕ್ಕೆ ಬರುವಂತಿಲ್ಲ. ಇಂದೇ ವಿವಾಹವು. ವಿವಾಹೋತ್ತರದಲ್ಲಿ ಸರಸ-ಸಲ್ಲಾಪಗಳಿಗೂ ಹಾಸ್ಯ-ವಿನೋದಕ್ಕಾಗಿ ಅವಧಿಯಲ್ಲವೆಂದು ನೀವು ಹೀಗೆ ತಿಳಿದಿರಿ?”

“ಹಿಂದುಗಳು ಮಾಡುವುತ್ತಿಗಳು.” ‘ನಮ್ಮ ಧರ್ಮಶಾಸ್ತ್ರವೇ ಹಾಗಿದೆ!’

“ಆಗಲಿ; ನಿನ್ನ ಇಚ್ಛೆಯಂತಾಗಲಿ.”

“ಖಾವಿಂದ, ಇಂದು ನಮ್ಮಿಬ್ಬರನ್ನು ನೋಡುವದಕ್ಕಾಗಿ ನಿಮ್ಮ ರಾಜನಿಷ್ಠಪ್ರಜಾಜನರು ಉತ್ತಮರಾಗಿರುವರು. ನಡೆಯಿರಿ; ಉಪ್ಪರಿಗಿಂತ ಮುಂದಿನ ಪಟ್ಟಾಂಗಣದಲ್ಲಿ ಸ್ವಲ್ಪ ವೇಳೆ ನಿಲ್ಲೋಣ. ಅಲ್ಲಿ ನಿಂತರೆ, ನಾವು ಎಲ್ಲರಿಗೂ ಶಾಣುವೆವು.”

“ಅಲ್ಲಿ ಬಿಸಿಲು ಇರುವದು. ಸುಕೋಮಲ ಪುಷ್ಟಸದ್ವರಿಂದ ನಿನ್ನ ಶರೀರವು ಬಿಸಿಲಿನಿಂದ ಬಾಡಿ ಬಸನೆಂಬುದುವುದು.”

“ನೀವು ನನ್ನ ಯೋಚನೆ ಮಾಡಬೇಕಿರಿ. ಏಕನಿಷ್ಠ ಪ್ರಜಾಜನರ ಮನೋಭಂಗ ಮಾಡುವದು ನಿಮ್ಮ ಧರ್ಮವಲ್ಲ.”

ಕನಕಲತೆಯ ವಾಟೆಯೆಂದರೆ ದೇವವಾಣಿಯು. ಶಹನು ಮಂಚದಿಂದೆದ್ದನು. ಇಬ್ಬರೂ ಪಟ್ಟಾಂಗಣದಲ್ಲಿ ನಿಂತರು. ಜನರು ಅಷ್ಟೂಲಕೆಯ ಮುಂದಿನ ಬ್ಯಾಲಲ್ಲಿ ನಿಂತು, ಕನಕಲತೆಯ ಸೌಂದರ್ಯವನ್ನು ನಿರೀಕ್ಷಿಸಿಕೊಡಿದ್ದರು. ಸೂರ್ಯನ ಕಿರಣಗಳಿಂದ ಮೈಮೇಲಿನ ರತ್ನಾಭರಣಗಳು ಮತ್ತಿನ್ನು ಪ್ರಕಾಶಗೊಂಡು, ಅವಳ ಸೌಂದರ್ಯವನ್ನು ದ್ವಿಗುಣಿತ ಮಾಡಿದ್ದವು. ಇವಕ್ಕೆನು ಅಪ್ಪರೆಯೋ? ಗಂಥನರ ಕನ್ನಿಕೆಯೋ? ಎಂದು ಜನರು ಬೆರಗಾಗಿ ನೋಡತ್ತೆಡಿಗಿದ್ದರು!

ಕನಕಲತೆಯು ಸ್ವೇಮದಿಂದ ಕೊಟ್ಟು ರತ್ನದಹಾರಗಳು ಬಾನನ ಮೈಮೇಲೆ ಲಕಲಕೆಸಿಕೊಡಿದ್ದವು. ಸ್ವಲ್ಪ ಹೊತ್ತಿನಲ್ಲಿ ಬಾನನ ಶರೀರಕ್ಕೆ ಉಷ್ಣತೆಯು ತಗಲಿದಂತಾಯಿತು. ಆಗ ಅವನು:—

“ಸ್ತ್ರಿಯ ಕನಕಲತೆ, ಯಾಕೋ ದಾಹವಾಗುತ್ತದೆ.”

“ಇಷ್ವಕ್ಷೂಗಿ ಹೀಗೆ ಅನ್ನ ವಿರಾ? ರಾಜ ಶರೀರ, ಬಿಸಿಲಲ್ಲಿ ನಿಂತರುವಿರಿ; ಅದರಲ್ಲಿಯೂ ನಾನು ಕೊಟ್ಟ, ಹೊಸವಸ್ತು ಧಂಸಿರುವಿರಿ. ಅದರಿಂದಲೇ ದಾಹವಾಗುತ್ತಿರಬಹುದು. ಇದರಲ್ಲಿ ನಿಶೇಷವೇನು?”

“ಇರಬಹುದು.” ಎಂದು ಖಾನನು ನುಡಿದು:—“ಪ್ರಿಯ ರಮನ್, ಇಂದಿನಂಭ ಆನಂದವನ್ನು ನಾನು ಹಿಂದೆ ಎಂದೂ ಅನುಭವಿಸಿದ್ದಿಲ್ಲ. ಅಲ್ಲಾನು ನನ್ನ ಮೇಲೆ ಪ್ರಸನ್ನನಾಗಿರುವನು. ಸ್ವರ್ಗದಲ್ಲಿ ಇಂಥಂ ಸೌಖ್ಯವು ದೊರೆಯುತ್ತಿರಲಿಕ್ಕಿಲ್ಲ.”

“ನಿಮ್ಮ ಮೇಲೆ ಅಲ್ಲಾನು ಪ್ರಸನ್ನನಾಗಿರುವದರಂದಲೇ ನಿಮಗೆ ಸ್ವರ್ಗಸುಖ ವನ್ನು ಕೊಡಬೇಕೆನ್ನುತ್ತಿರುವನು.”

“ಕೈಲಬ್ಜೀ ಬಿಟ್ಟಿರುವನು.”

“ಸುಖದ ಹಿಂದೆ ದುಃಖವಾದಗುವದು ಸ್ವಷ್ಟಿಯ ನಿಯಮಕ್ಕೆನುಸಾರವಾಗಿದೆ. ಸೀವು ಈಗ ಆನಂದದಲ್ಲಿರುವಿರಿ. ನಿಮ್ಮನ್ನು ಆನಂದಗಿರಿಯ ಉಚ್ಛ್ರಾತಿಶಿರದಿಂದ ದುಃಖಸಾಗರದಲ್ಲಿ ಕೆಡಹಲಕ್ಕೆ ದೇವರಿಗೆ ಬವಳ ಹೊತ್ತು ಹಿಡಿಯುವದಿಲ್ಲ. ನೀವರು ನಮಿಸಿದರೆ, ನಾವು ಇದೇ ಕ್ವಾಣದಲ್ಲಿ ಸತ್ತು ಹೇಳಿದೇವು. ಈಶ್ವರೀಜ್ಞಯ ವರುಧಿವಾಗಿ ಯಾರು ಹೋಗುವರು?”

ಕನಕಲತೆಯ ಭಯಂಕರವಾದ ವಿಚಾರಗಳು ಉದ್ಘಾಟನಾದ ಬಾದಕಡ ನಿಗೆ ರುಚಕರವಾಗಿಯೇ ಪರಿಣಮಿಸಿದವು. ಅವನು ಪ್ರಿಯಕರೆಯ ಪ್ರತಿಯೊಂದು ವಾಕ್ಯಕ್ಕೂ ಪ್ರತಿಯೊಂದು ಶಬ್ದಕ್ಕೂ ‘ಅಚ್ಛಾ, ಅಚ್ಛಾ, ಕಾಂ ಬಾತಹೈ!’ ಎಂದು ಅನ್ನುತ್ತಿದ್ದನು. ಅವಳ ಮಾತಿನೊಳಗಿನ ಮರ್ಮವನ್ನು ತಿಳಿಯುವಹ್ಯ ಜಾಗ್ರತೆಯು ಆಗ ಶಹನಲ್ಲಿದ್ದಿಲ್ಲ. ಆಗ ಕನಕಲತೆಯು:—ನಿಮ್ಮ ದೇಹದ ಮೇಲಿನ ರತ್ನಾಭರಣಗಳ ಪ್ರಕಾಶವು ಹೇಗೆ ಬಿಡ್ಡಿರುವದು ನೋಡಿರಿ.”

“ಹೌದು-ಹೌದು” ಎಂದು ಖಾನನು ಗೋಣು ಅಲ್ಲಾಡಿಸಿದನು.

“ನಾನು ಪ್ರೇಮದಿಂದ ಕಳುಹಿಸಿದ ಈ ಆಭರಣಗಳೊಳಗನ ರತ್ನಗಳು ಚಂಕಿಯಂತೆ ಕಾಣುತ್ತಿರುವವು ನೋಡಿರಿ.”

“ಹೌದು-ಹೌದು.”

“ನಾನು ಕಳುಹಿಸಿದ ವಸ್ತುಗಳ ಮೇಲೆ ಈ ರತ್ನಗಳು ಚಂಕಿಯ ಕಿಡಿಗಳನ್ನು ಟ್ಯಂಕೆ ಶೋಭಿಸುತ್ತಿರುವವು ನೋಡಿರಿ.”

“ಹೌದು-ಹೌದು.”

“ಅರಹಾ! ಎಂತಹ ಭೂಪಣಗಳನ್ನು ಧರಿಸಿರುವಿರಿ! ನಾನು ಕಳುಹಿಸಿದ ಈ ವಸ್ತುಭರಣಗಳಿಂದ ನಿಮ್ಮ ಶರೀರಕ್ಕೆ ಎಹ್ಯ ಕಾಂತಿಯು ಬಂದಿದೆ ನೋಡಿರಿ.”

‘ಹೌದು-ಹೌದು.’

“ಕಾಂತಿಯಕ್ಕೆ ರತ್ನಹಾರಗಳನ್ನು ಧರಿಸಿದವರಾದ ನಿಮ್ಮನ್ನು ಜನರು ನೋಡಿದರೆ ‘ಬಾದಶಹರಿಗೇನು ಚಂಕಿಹತ್ತಿರುವದೋ ಏನೋ?’ ಎಂಬಂತೆ ತೋರುವದು ನೋಡಿರಿ!” ‘ಹೌದು-ಹೌದು-ಹೌದು!’

ಪರಕ್ವಾಣದಲ್ಲಿ ಬಾದಶಹನ ಅರಿವೆಗಳಿಗೆ ಚಂಕಿ ಹತ್ತಿತು. ಕೂಡಲೇ ಕನಕಲತೆಯು—“ಇಲ್ಲಿ ಬಿಸಿಲಿದೆ, ಒಳಗೆ ನಡೆಯಿರಿ.” ಎಂದು ನುಡಿದು, ಅವನ ಕೈ ಹಿಡಿದು ಒಳಗೆ ಎಳಿದೊಯ್ದಳು. ಒಳಗೆ ಹೋದೊಡನೆಯೆ ಅವನ ಮೈ ಮೇಲೆ ಭಯಂಕರವಾದ ಜ್ಞಾಲೆಯು ಎದ್ದಿತು! ಅವನು ಗಾಬರಿಯಾಗಿ ಚೀರುತ್ತೆ ಅತ್ಯಾ ಇತ್ತು ಓಡಾಡ

## ಕನಕಲತೆ.

ಶೈವಡಗಿದನು. ಗಾಳಿಯಿಂದ ಉರಿಯು ಮತ್ತಿಮ್ಮೆ ಪ್ರಪ್ರಜ್ಞಲಿಸಿತು. ಅವನು ನೇಲದ ಮೇಲೆ ಬಿಡ್ಡು—‘ಕನಕಲತೆ! ಕಾವಾಡು! ಕಾವಾಡು!!’ ಎಂದು ಕೂಗತೀಳಡಿಗಿದನು.

“ಮದಾಂಥ, ವಾಸಿ ಯವನಾ! ನಾನು ನಿನ್ನನ್ನು ಕಾವಾಡುವದಕ್ಕಾಗಿಯೇ ಇಲ್ಲಿಗೆ ಬಂದಿರುವೆನು!” ಎಂದು ನುಡಿದು, ಅವನ ಮಸ್ತಕವನ್ನು ಎಡಗಾಲಿನಿಂದ ತಾಡನ ಮಾಡಿ “ಸೇಡು! ಸೇಡು!!” ಎಂದು ಕೂಗಿದಳು.

ಕನಕಲತೆಯು ಬಾದಶಹನಿಗೆ ಉಡುಗರಿಯಿಂದು ಕಳಿಸಿದ ವಸ್ತುಗಳಿಗೆ ತೀವ್ರ ಜ್ಞಾಲಾಗ್ರಾಹಿ ದ್ರವ್ಯವನ್ನು ಲೇಪನ ಮಾಡಿ, ರತ್ನಭರಣಗಳಲ್ಲಿ ಸೂರ್ಯಕಾಂತ ಹರಳನ ಮಂಟಿಗಳನ್ನು ಸೇರಿಸಿದ್ದಳು. ಅದರಿಂದ ಬಿಸಿಲಲ್ಲಿ ನಿಂತೊಡನೆಯೇ ಆ ಅರಿವೆ ಗಳಿಗೆ ಬೆಂಕಿಹತ್ತಿತು.

ಉಪ್ಪರಿಗೆಯ ಮೇಲೆ ನಡೆದ ಭೀಷಣವಾದ ದೃಷ್ಟಿವೂ ಕೋಲಾಹಲವೂ ಇನ್ನ ರಿಗೆ ಕಂಡಿತು. ಅವರು ಗಾಬರಿಯಾಗಿ ಮೇಲೆ ಬರಲಿಕ್ಕೆ ಹೊರಟರು. ಮಂಜು ಶಿಯು ಉಪ್ಪರಿಗೆಯ ಮೇಲೆ ಪ್ರವೇಶಿಸುವ ಬಾಗಿಲವನ್ನು ಮುಚ್ಚಿ ಭದ್ರಪಡಿಸಿದ್ದಳು. ಹೊರಿನ ಜನರು ಬಾಗಿಲು ಮುರಿಯುವ ನಾಹನ ನಡೆಯಿಸಿದರು.

ಇತ್ತೆ ಬಾದಶಹನು ಉರಿಯಿಂದ ಹುರುಪಳಿಸುತ್ತಾಡಿದ್ದನು. ಆಗ ಮಂಜು ಶಿಯು ಅಲ್ಲಿಗೆ ಬಂದಳು. ಬಾದಶಹನು ಉರಿ ಹತ್ತಿ ಹೊರಳಾಡುತ್ತಿರುವದನ್ನು ಸೋಡಿ—“ಶಹಾ! ಹೇಗಿದೆ ವಿವಾಹವು?” ಎಂದು ನುಡಿದು—“ಕನಕಲತೆ, ಇವರು ಶಿರಚ್ಛೇದ ಮಾಡಿ ಪ್ರತಿಜ್ಞೆಯನ್ನು ಪೂರ್ಯಿಸಿಕೊಾ!”

ಬಳಿಕ ಕನಕಲತೆಯು ಶಸ್ತ್ರವನ್ನು ಹಿರಿದಳು. ಆಗ ಬಾದಶಹನು ಗಾಬಾಯಿಂದಃ—“ಕನಕಲತೆ, ರಕ್ಷಿಸು, ರಕ್ಷಿಸು!”

“ಅತ್ಯಭಾರಿಯಾದ ದುಷ್ಪ ಬಾದಶಹಾ, ನಿನ್ನನ್ನು ಕಾಯಬೇಕೇ? ನನ್ನ ವಂಶದ ಮೇಲೆ ಆಗ್ನಿಯನ್ನು ಚಿಲ್ಲಿದ ನಿನ್ನನ್ನು ಕಾಯಬೇಕೇ? ನಿನ್ನ ಕೂಲೆ ಮಾಡುವ ದಕ್ಷಾಗಿಯೇ ನಾನು ಬಂದಿರುವೆನು. ವಾಸಿ! ಈಗ ನನ್ನ ಕಾರ್ಯವಾಯಿತು ಅನುಭವಿಸು, ಪಾವದ ಪ್ರಾಯಿಷ್ಟಿತ್ವವನ್ನು!”

ಕನಕಲತೆಯು ತನ್ನಲ್ಲಿದ್ದ ಕೈಗತ್ತಿಯಿಂದ ಬಾದಶಹನ ಶಿರಚ್ಛೇದ ಮಾಡಳು! ಅಷ್ಟರಲ್ಲಿ ಉಪ್ಪರಿಗೆಯ ಬಾಗಿಲು ಮುರಿಯುವ ಸಪ್ಪಳವು ಅವರಿಗೆ ಕೇಳಿಸಿತು ಕೂಡಲೆ ಅವರು:—“ಜಯ ಏಕಲಿಂಗಜಿ! ಜಯ ಭಾರತಮಾತೆ!” ಎಂದು ಜಯ ಜಯಕಾರ ಧ್ವನಿ ಮಾಡಿ, ಕೃತಕೃತ್ಯಾದೆವೆಂದು ಆನಂದಮಯರಾಗಿ, ‘ಖುಶನುಮರಿಯಲ್ಲ’ ರಾಜಮಂದಿರದ ಉಪ್ಪರಿಗೆಯ ಮೇಲಿಂದ ಮಂದಿರಕ್ಕೆ ಹೊಂದಿದ್ದ ರಾಜ ಸಾಗರದ ಮಡುವಿನಲ್ಲಿ ಹಾರಿದರು!

ರಾಷ್ಟ್ರಸಾಗರವು ಏರಕುಮಾರಿಯಾದ ಕನಕಲತೆ-ಮಂಜುಶಿಯರನ್ನು ಬೀತೆಗೆದುಕೊಂಡು, ಅಬ್ಬರದ ಧ್ವನಿಮಾಡಿ, ಸ್ವಲ್ಪ ವೇళೆಯಲ್ಲಿ ಶಾಂತವಾಯಿತು!









